

TIGHT BINDING

BROWN BOOK

UNIVERSAL
LIBRARY

OU_198118

UNIVERSAL
LIBRARY

ದೂದು

ಮತ್ತು

ಇತರ ಕಥೆಗಳು

ಬರೆದನರು :

ಆರ್. ಕೆ. ನಾರಾಯಣ್

ಅನುವಾದಕರು :

ಎಚ್. ಹ್ಯಾ. ಶಾರದಾಪ್ರಸಾದ್

ಇಂಡಿಯ್ ಫಾರ್. ಪ್ರಕಟನೆಗಳು

ಲಹ್ನಿಪುರಂ - - - - ವೆಚ್ಚಿಸುರು

ವೋದಲನೆಯ ಮುದ್ರಣ : ೧೯೪೬

All Rights Reserved
ಎಲ್ಲ ಹಕ್ಕುಗಳನ್ನೂ ಕಾದಿರಿಸಿದೆ

ಚಿಲೆ : ೦-೧೭-೦

ಮೈಸೂರು:
ಮೈಸೂರು ಶ್ರೀಂಟಿಂಗ್ ಮತ್ತು ಪಬ್ಲಿಕಿಂಗ್ ಕಾರ್ಪೊರೇಶನ್
೧೯೪೬

	ಶ್ರೀ
೧. ದೂಡು	೧
೨. ಒಡೆದುಹೊಳಗೆದ ಗೊಂಬೆ	೧೧
೩. ಗಾಂಧಿ	೨೦
೪. ಹಾವಿನ ಹಾಡು	೨೧
೫. ಬಿಳಿಯ ರೂಪು	೨೫
೬. ಒಡೆದ ಮಡಕೆ	೨೯
೭. ಮೊದಲ ಬಲಿ	೩೦
೮. ಅಲಂಕಾರದ ಅಡಿಯಲ್ಲಿ	೩೨

ಡೂಡೂ

ಡೂಡುವಿಗೆ ಎಂಟುವರ್ಷ. ಅವನಿಗೆ ಹಣ ಬೇಕಾಗಿತ್ತು. ಅವನಿಗೆ ಇನ್ನೂ ಎಂಟುವರ್ಷವಾದುದರಿಂದ ಯಾರೂ ಅವನ ಆರ್ಥಿಕ ಸಮಸ್ಯೆಗ ಇನ್ನೂ ಮನಸ್ಸಿಗೆ ಹಚ್ಚಿಕೊಳ್ಳುತ್ತಿರಲಿಲ್ಲ. (ಅವನಿಗೆ ನೂರಾರು ಕಾರಣಗಳಾಗಿ ಹಣ ಬೇಕಾಗಿತ್ತು: ಬರುವ ದೀಪಾವಳಿಗೆ ಆನ್ ಪರ್ಬಾಕಿ ಕೊಂಡಿ ಟ್ಯೂಕೊಳ್ಳುವುದರಿಂದ ಬಿಡಿದು, ತರಗಟಿಯ ಹಂಡುಗರ್ಲಲೂ ಕೊಂಡು ಕೊಂಡೆತೀರಬೇಕು, ಇಲ್ಲದಿದ್ದರೆ ಬೆತ್ತದಿಂದ ಬಿಡಿದುಹಾಕಿಬಿಡಿತ್ತೇನೆಂದು ಅವರ ಮೇಷ್ಪರು ಕಡ್ಡಾಯಿವಡಿಸುತ್ತಿದ್ದ ಪ್ರಯೋಜಿರ್ಹಾಕೊಳ್ಳಬೇಕಾದು ದರವರಿಗೆ ಅವನಿಗೆ ಅನೇಕಾನೇಕ ತಾಪತ್ರಯಿಗಳಿದ್ದವು) ಹಿರಿಯರ ಪೈದಾ ಯಾದ ಬಗ್ಗೆ ಅವನಿಗೆ ಭಾರ್ಯಾತಿಯೆನೂ ಇರಲಿಲ್ಲ. ಒಡಾಡುವಾಗಲೀಲ್ಲ ಇವರ ಜೀಬುಗಳಲ್ಲಿ ದುಡ್ಡ ಫಲಾಫಲ ಎನ್ನುತ್ತಿರುವುದು. ಆದರೂ ಕೈಯೆತ್ತಿ ಯಾರಿಗೂ ಕೊಡರು. ಅವು ಜಿವುಣರು. ಬೇರೆಗತಿಯೇ ಇಲ್ಲ ವೆನ್ನುವವರಿಗೆ ಹೊಡ್ಡಿವರು ದುಡ್ಡಿನಗಂಟು ಬಿಜ್ಜರು.

ಡೂಡುವಿನ ಹತ್ತಿರ ಒಂದು ಡೂಡ್ಡ ಜಾಯಿಕಾಯಿಪೆಟ್ಟಿಗೆ ಇತ್ತು. ಅದೇ ಅವನ ಆಫೀಸು. ಆದರ ಮುಚ್ಚು ಅ ತೆರೆಯಿತೆಂದರೆ ಅವನ ಆಫೀಸು ತೆರೆದಂತೆ. ಇಷ್ಟುಹೂತ್ತಿಗೆ ತೆರೆಯಬೇಕೆಂಬ ನಿಯಮವಿಲ್ಲ ಅವನ ಆಫೀಸಿಗೆ. ತನಗೆ ಖುಷಿ ಒಂದರೂತ್ತಿಗೆ ತೆರೆಯುವನು, ಖುಷಿ ಒಂದಾಗ ಮುಚ್ಚುವನು, ಆದು ಅವನ ಮರ್ಚಿ. ಯಾವುದಾದರೂ ಗಾಥಾಲೋಚನೆಯಲ್ಲಿ ತೊಡಗಬೇಕಾದ ಪ್ರಮೇಯ ಒದಗಿದಾಗ ಅವನು ಮುಚ್ಚು ವನ್ನು ತೆಗೆದು, ಸಾಮಾನುಗಳಲ್ಲಿದರ್ಮೇಲೆ, ಪದ್ಧತಿಸನ ಹಾಕಿಕೊಂಡು ಕುಳಿತುಕೊಳ್ಳುವನು. ಅವನ ಭಾರಕ್ಕೆ ಮುರಿದುಹೋಗುವವು ಪುಸಕಲಾದ ಸಾಮಾನೇನೂ ಇರಲಿಲ್ಲ ಅಲ್ಲ. ಮನಸೆಯಲ್ಲಿ ಕೆಲಸಕ್ಕೆ ಬಾರದಂದು ಎಸೆಯಲ್ಪಟ್ಟ ವಸ್ತುಗಳಲ್ಲಿವೂ ಅವನ ವೆಟ್ಟಿಗೆ ವಲಸೆ ಹೋಗುತ್ತಿದ್ದವು. ಪ್ರತಿ ಸಂಚಯಾ ಡೂಡು ಮನಸೆಯಾಸುತ್ತ ಒಂದು ಗಸ್ಸು ಹೊಡಿಯುವನು.

ಸಾಮಾನಿನ' ಸಂಗ್ರಹಣವೇ ಆ ಪರ್ಯಾಟನದ ಉದ್ದೇಶ. ಅಪ್ಪನ ಕೋಣೆಯಲ್ಲಿ ಮೇಚಿನ ಕೆಳಗಿದ್ದ ಬುಟ್ಟಿ ಇವನಿಗೆ ಅನೇಕ ಪದಾರ್ಥಗಳನ್ನು ಸರಬರಾಜು ಮಾಡುತ್ತಿತ್ತು. ಅಗಲಗಲವಾದ ಲಕ್ಷ್ಯೋಟಿಗಳು, ಬಣ್ಣ ಬಣ್ಣದ ಕ್ಯಾಟಲಾಗುಗಳು, ಕಣ್ಣ ಸೆಳಿಯುವಂಥ ವುಸ್ಟುಕಾಗಳ ರಕ್ಷಾಪತ್ರಗಳು, ಬೀಕಾದವ್ಯು ಕತ್ತಿಕಾಗದ, ಹುರಿ, ಟ್ರೈಡಾರ ಇವಲ್ಲದೆ ಇನ್ನೊ ಏನೇನೊ. ದೊಡ್ಡಣಿನ ಕೊರಡಿಯ ಕಿಟಿಕಿಯ ಹೊರಗೆ ಹೊಡರೆ ಸಾಕು, ಗೋಲ್ಫ್ ಫ್ಲೈಎಸ್ ಸಿಗರೀಟಿನ ಹಳದಿಬಣ್ಣದ ಪ್ರಾಕೆಟ್‌ಗಳು, ಹೊಳೆ ಹೊಳೆಯುವ ಸಿಗರೀಟ್‌ ಬೆಳ್ಳಿ, ಬ್ಲೀಡುಗಳು, ರಟ್ಟಿನ ಡಬ್ಲಿಗಳು ಮೊದಲಾದುವೆಲ್ಲ ಸಿಗುತ್ತಿದ್ದವು. ಅಕ್ಕು ಮನೆಯಲಿಲ್ಲದ ಸಮಯಕಾದು ಡೊಡುವು ಅವಳ ಪೆಟ್ಟಿಗೆ ಮುತ್ತಿಗೆಹಾಕಿ ಬಣ್ಣದ ದಾರಗಳನ್ನೂ, ಟ್ರೈಸ್ ಕಾಗದ ವನ್ನೂ ಕೊಳ್ಳಿಹೊಡಿಯುತ್ತಿದ್ದ.

ಹೀಗೆ ದಿನದಿನವೂ ಅವನ ಪೆಟ್ಟಿಗೆಯ ಅಸ್ತಿತ್ವ ಅಧಿಕವಾಗುತ್ತ ಹೋಗುತ್ತಿತ್ತು. ಮನೆಯಲ್ಲಿ ಎಲ್ಲ ಪೆಟ್ಟಿಗೆಗಳಿಗಂತ ಅವನ ಪೆಟ್ಟಿಗೆಯೇ ಭಾರಿಯ ದಾದರೂ ಪ್ರತಿವಾರದ ಕಡೆಯಲ್ಲೂ ಪೆಟ್ಟಿಗೆ ಭರ್ತಿಯಾಗಿ ಹೋಗಿ ವಸ್ತುಗಳು ಹೊರಗೆ ಕೂಡ ಚೆಲ್ಲಿತೊಡಗುತ್ತಿದ್ದವು. ಭಂಡಾರ ಇನ್ನೂ ಬೆಳೆದು ಪೆಟ್ಟಿಗೆಗೂ ಗೋಡಿಗೂ ನಡುವೆ ಇದ್ದ ಪ್ರದೇಶವನ್ನು ಆಕ್ರಮಿಸಿಕೊಂಡ, ಸ್ವಲ್ಪ ದೂರದಲ್ಲಿದ್ದ ಕೋಟ್ಟ ಸಾರ್ವಿಂಡ ಹತ್ತಿರದವರಿಗೆ ಹಬ್ಬಿವಂತಾದಾಗ ಅಪ್ಪನ ದೃಷ್ಟಿ ಅದರ ಕಡೆ ಸುಳಿಯುತ್ತಿತ್ತು. ಅಪ್ಪನ ದೃಷ್ಟಿಸುಳಿಯಿತೆಂದರೆ ಡೊಡುವಿಗೆ ಬಹಳ ದುಃಖ ಏಕೆಂದರೆ ಹಾಗಾದಾಗಲೆಲ್ಲ ಅವನ ಪೆಟ್ಟಿಗೆ ಬರಿದಾಗುತ್ತಿತ್ತು. ಅವನ ಏಶ್ಯಾಯವೆಲ್ಲ ಮನೆಯ ಹಿಂದಿನ ಗಲ್ಲಿಯ ಕಸವಾಗಿ ಮಾರ್ಪಡಿತ್ತಿತ್ತು. ಅಪ್ಪ ಬೆನ್ನು ತಿರುಗಿಸಿದರೆಂದರೆ, ಡೊಡು ಚಂಗನೆ ನೆಗೆದು ಕಾಂಪೋಂಡನ್ನು ಬಳಸಿ ಗಲ್ಲಿಯೊಳಕ್ಕೆ ಓಡಿ ಹೋಗಿ, ತನಗೆ ಯಾವುದು ಅತಿ ಮುಖ್ಯ, ಅಗಲಿರಲು ಅಸಾಧ್ಯ ಎಂದು ಹೋರುತ್ತಿತ್ತೋ ಅದನ್ನೆಲ್ಲ ಮತ್ತೆ ಅರಿಸಿಕೊಂಡು ಬರುತ್ತಿದ್ದ. ಎದೆ ಯೋಡೆದು ಒಂದು ಇಡೀ ಗಂಟೆಯಕಾಲ ಮೂಲೆಯಲ್ಲಿ ಕುಳಿತಿರುತ್ತಿದ್ದ. ಅದರೇನುತ್ತೆ? ಅಪ್ಪನಿಗೆ ನಿತ್ಯವೂ ಪೋಸ್ಟು ಬಂದೇ ಬರುತ್ತಿತ್ತು; ಅಕ್ಕು

ಡಿ. ಎಂ. ಸಿ ದಾರ ಕೊಂಡುಕೊಳ್ಳತ್ತೇ ಲೇ ಇದ್ದಳು; ದೊಡ್ಡ ಶ್ಲಿನಂತೂ ಸಿಗರೇಟೆನ ಭಕ್ತಿ. ಡೂಡು ತನ್ನ ವೆಟ್ಟಿಗೆಯಲ್ಲಿ ಕುಳಿತು, ದುಡ್ಪ ಸಂಪಾದಿ ಮನುದಕ್ಕೇನು ಮಾರ್ಗಗಳಂಬು ಎಂದು ಚಿಂತಿಸುತ್ತಿದ್ದು. ಹಿಂದೊಂದು ಸಲ ಮಾಡಿದ್ದಂತೆ ಮತ್ತೆ ವ್ಯಾಪಾರೋದ್ಯಮವನ್ನು ಕೈಗೊಳ್ಳುವುದು ಸಾಧುವೇ ಎಂಬ ಪ್ರಶ್ನೆಯನ್ನು ವಿಚಾರ ಮಾಡಿ ನೋಡಿದ. ಸೋದರ ಮಾನ ಮಾದರಾಸಿನಿಂದ ಬಂದಾಗ ಡೂಡುವಿಗೆ ಒಂದು ರೂಪಾಯಿ ಕೊಟ್ಟಿದ್ದರು. ರೂಪಾಯನ್ನು ತೆಗೆದುಕೊಂಡು ಡೂಡು ಪ್ರೋಸ್ಟ್ ಅಫೀಸಿಗೆ ಹೋಗಿ ಹನ್ನೆರಡು ಬೂದು ಬಣ್ಣದ ಸ್ವಾಂಪುಗಳು, ನಾಲ್ಕು ಹಸುರು ಸ್ವಾಂಪು, ನಾಲ್ಕು ಪ್ರೋಸ್ಟ್ ಕಾಡುಗೆ ಕೊಂಡುಕೊಂಡು ಬಂದಿದ್ದ. ಕೋಳಿ ಕೆರೆದಂತಿದ್ದ ತನ್ನ ಅಕ್ಕರದಲ್ಲಿ “ಸ್ವಾಂಪುಗಳು ಮಾರಲ್ಪಡುತ್ತವೆ” ಎಂಬು ದಾಗಿ ಒಂದು ರಟ್ಟಿನ ಮೇಲೆ ಬರಿದು ಪಕ್ಕದ ಬೀದಿಗೆ ಕಾಣುವಂತೆ ತನ್ನ ಕೋಣೆಯ ಕೊರಡಿಯ ಹೊರಗೆ ತಗಲುಹಾಕಿದ. ಅವನ ಗಿರಾಕಿಗಳೆಂದರೆ ಮನೆಯಲ್ಲಿ ಹಿರಿಯರು (ಅಪ್ಪನನ್ನು ಮಾತ್ರ ಬಿಟ್ಟು). ತನ್ನ ಸರಕನ್ನು ಕೊಳ್ಳುವುದರಲ್ಲಿ ಅವರು ತೋರಿಸಿದ ವೇಗವನ್ನು ಕಂಡು ಡೂಡುವಿಗೆ ವಿಸ್ತೃಯವಾಯಿತು. ಪ್ರತಿ ಸಾಮಾನಿನ ಮೇಲೂ ಮೂರುಕಾಸು ಲಾಭ ವನ್ನಿಟ್ಟು ಮಾರಿದ. ಗಿರಾಕಿಗಳು ಚೌಕಾಸಿ ಮಾಡದೆಯೇ ಕೊಂಡು ಕೊಂಡರು. ಒಂದೇ ಒಂದು ಕಾಡುಗೆ ಮಿಕ್ಕಿತ್ತು. ಅದನ್ನು ಕೊಳ್ಳಲು ಪಕ್ಕದ ಮನೆಯಾತ ಬಂದ. ಡೂಡು ಬೆಲೆ ಹೇಳಿದ. ಆತನಿಗೆ ವಿವರಿತ ಸಿಟ್ಟು ಬಂತು. ಹುಚ್ಚು ಹಿಡಿದವನನಂತೆ ಕೂಗಾಡಿ, ಪ್ರೋಲೀಸಿನವರಿಗೆ ಫಿಯಾರ್ದು ಕೊಡುವೆನೆಂದು ಗಲಾಟಿ ಮಾಡಿಟ್ಟು. ಡೂಡುವಿಗೆ ಬಹಳ ದಿಗಿಲಾಯಿತು. ಆದರೂ, ಲಾಭಕ್ಕಳಿದೆ ಹೋದರೆ ಮತ್ತೀರೆ ತಾನು ಸ್ವಾಂಪು ಕಾಡುಗೆ ಮಾರಬೇಕು, ನೀವೇ ಹೇಳಿ, ಎಂದು ಕೇಳುವಷ್ಟು ಧೈಯರು ಮಾಡಿದ. ಕಡೆಗೆ ಆ ಗಲಾಟಿ ಆಸಾಮಿಯ ಬಾಯಿ ಮುಚ್ಚಿಸು ಪುದಕ್ಕಾಗಿ ಬಿಟ್ಟಿಯಾಗಿಯೇ ಕಾಡುನ್ನು ಕೊಡಬೇಕಾಗಿ ಬಂತು. ರೂಪಾಯಿಗೆ ಸ್ವಾಂಪು ಕಾಡುಗೆ ಕೊಂಡು ಲಾಭಕ್ಕೆ ಮಾರಿ, ಅಸಲನ್ನು ಮತ್ತೆ ಸ್ವಾಂಪುಗಳ ಮೇಲೆಯೇ ವಿನಿಯೋಗಿಸಿ, ಬಂದ ಲಾಭವನ್ನು ಮನಸೋ

ಯಿಜ್ಞೆಯಾಗಿ ಖಚುವುದಾಡಬಹುದೆಂದು ಡೂಡು ಕಾಣುತ್ತಿದ್ದ ಕನಸೆಲ್ಲ ಒಡೆದು ಚೂರುಕೂರಾಯಿತು. ಲಾಭ ಬರುವುದು ಹೋಗಲಿ, ಅನಲು ಕೂಡ ಗಟ್ಟಲಿಲ್ಲ. ಜೀಬಿನ ಮೂಲಕ ನುಸಿದುಹೋಯಿತೆನ್ನೊಣವೆದರೆ ಜೀಬಿನಲ್ಲಿ ಯಾವ ತೂತೂ ಇರಲಿಲ್ಲ. ಹೇಗೋ ಏನೋ ಆವಿಯಾಗಿ ಮಾಯವಾಯಿತು; ಹೋಗೆಯಾಗಿ ಹೋರಟು ಹೋಯಿತು. ಅದು ಹೇಗಿರಬಹುದು?....ಮನೆಯ ಹಿರಿಯರು ನಗದು ಕೊಟ್ಟುಕೊಂಡು ಕೊಂಡಿರಲಿಲ್ಲ; ಸಾಲದ ಮೇಲಿ. ಆದರೆ ಸಾಲ ತೀರಿಸುವುದನ್ನು ಮಾತ್ರ ಮುಂದುವರಿಸುತ್ತಿದ್ದರು. ಯಾವಾಗ ಕೇಳಲಿ ‘ಚಿಲ್ಲರೆಯಿಲ್ಲ’ ‘ಚಿಲ್ಲರೆಯಿಲ್ಲ’. ಡೂಡು ಈ ವ್ಯವಹಾರವನ್ನೇಲ್ಲ ಮರತೇ ಬಿಟ್ಟು ಸುಮ್ಮನಾದನು. ಆದರೆ ಒಂದು ಮಧ್ಯಾಹ್ನ ಯಾರೋ ಮನೆಯೊಳಕ್ಕೆ ಬಂದು ಹದಿನಾರು ಕಾಡು ಅಥಾರ್ತೋ ಸ್ವಾಂಪು ಹತ್ತು ಕೊಡಿ ಎಂದು ಕೇಳಿದರು. ಅಪ್ಪನಿಗೆ ತುಂಬ ಆಶ್ಚರ್ಯವಾಯಿತು. ಈ ದೃಶ್ಯವನ್ನೇಲ್ಲ ಬಾಗಿಲಹಿಂದೆ ಬಚ್ಚಿಟ್ಟು ಕೊಂಡು ನೋಡುತ್ತಿದ್ದ ಡೂಡುವಿನ ಮುಖ ಬಿಳುಪೇರಿತು. “ನಿಮ್ಮ ಹಾದಿ ಪಿಡಿದು ನೀನು ಹೋಗಬಹುದು” ಎಂದು ಅಪ್ಪ ಹೇಳಿದರು. ಅದಕ್ಕೆ ಆತ “ಖಂಡಿತ ಆಗಬಹುದು ಸ್ವಾಸ್ಥಿ; ಉಟಿಕಿ ಹೋರಗಡೆ ಬೋಡು ಯಾಕಿಕೊಂಡಿದ್ದಿರಿ, ಬಂದೆ. ಇಲ್ಲಿದಿದ್ದರ ನನಗೇನು ಕೆಲವ ಇಲ್ಲ?” ಎಂದು ಹೇಳಿ ಹೋರಟುಹೋದರು. ಅಪ್ಪ ಬಂದು ನೋಡಿ, ರಟ್ಟನ್ನು ಕಿತ್ತು ಹರಿದುಹಾಕಿ, ಕಾಲೆಂದ ತುಳಿದು, ಡೂಡುವನ್ನು ಕಾಗಿ ರೇಗಾಡಿದರು. ತನ್ನ ಅಂಗಡಿಯನ್ನು ಮುಚ್ಚಿದ ಮೇಲಿ “ಸ್ವಾಂಪುಗಳು ನಾರಲ್ಪಡುತ್ತವೆ” ಎಂಬ ಬೋಡನ್ನು ತೆಗೆಯುವುದನ್ನು ಡೂಡು ನುರೆತುಬಿಟ್ಟಿದ್ದ. ಅದೇ ಕೊನೆಯಾಯಿತು ಅವನ ವ್ಯಾವಾರೋದ್ದ್ವಾಮಕ್ಕೆ.

ಸ. ಪೆಟ್ಟಿಗೆಯಲ್ಲಿ ಕೂತುಕೊಂಡು ಡೂಡು ತನ್ನ ಹಿಂದಿನ ಅನು ಭವಗಳಿಂದ ಕಲಿತ ಪಾರಗಳನ್ನೇಲ್ಲ ಲೆಕ್ಕಮಾಡುತ್ತಿದ್ದ. ಪಾರ ಒಂದು— ಹಿರಿಯರಿಂದ ಸಹಾಯವೇ ಆಗಲಿ, ಸಹಾನುಭೂತಿಯೇ ಆಗಲಿ ಸಿಗುವುದಿಲ್ಲ. ಪಾತ ಎರಡು— ನೋಡರಮಾವ ಮತ್ತೊಮ್ಮೆ ಒಂದು ರೂಪಾಯಿ ಕೊಟ್ಟರೆ ಈ ಬಗೆಯ ಮುತ್ತಾ ಯೋಜನೆಗಳಿಗೆ ಅದನ್ನು ಖಚುವುದು

ಬಾರದು. ಸ್ವಾಂಪುಗಳನ್ನು ಕೊಳ್ಳುವುದೂ ಮಾರುವುದೂ ಹುಚ್ಚು ಕೆಲಸ. ಕೊಳ್ಳುವುದೇನೋ ಸರಿಯಾಗಿಯೇ ಇರುತ್ತಿತ್ತು. ಅದರೆ ಮಾರುವುದು ಇದೆಯಲ್ಲ—ಅದನ್ನು ಸೂರುವುದೆಂದೇ ಕರೆಯಿಕೊಡು. ಧರ್ಮಕ್ಕೆ ಕೊಟ್ಟಹಾಗೆ ಆಗಿತ್ತು.....ಡೂಡು ಕಿಟಕಿಯಂದ ಹೂರಗಡೆ ನೋಡಿದ. ಒಬ್ಬ ಮನುಷ್ಯ ತೆಂಗಿನಮರ ಹತ್ತುತ್ತಿದ್ದ. ವರದ ಸುಖಾಲ್ಲಿದ್ದ ಹುಳು ಗಳನ್ನು ಕಿತ್ತು ಹಾಕಿ ದುಡ್ಡು ಸಂಪಾದಿಸುವುದೇ ಈ ಮನುಷ್ಯನ ಕಾಣಬು.

ಡೂಡು ಪೆಟ್ಟಿಗೆಯಂದ ಹೊರಕ್ಕೆ ತೆಗೆದು ತೆಂಗಿನಮರದ ಹತ್ತಿರಕ್ಕೆ ಓಡಿದ.

“ಆಯ್ಯಾ, ಸಿನಗೆ ಸಿತ್ಯನೂ ಎಷ್ಟು ದುಡ್ಡು ಬರುತ್ತೀಯ್ಯಾ? ” ಎಂದು ಕೇಳಿದ ಮೇಲುಗಡೆ ನೋಡುತ್ತೆ.

“ ಎರಡು ರೂಪಾಯಿ ”—ಕೂಲಿಯನನು ಪರದ ಮೇಲಿಂದ ಉತ್ತರವಿತ್ತ.

“ ಎರಡು ರೂಪಾಯಿ ! ಹಾಗಾದರೆ ಬೇಕಾದಷ್ಟು ದುಡ್ಡು ಮಾಡ್ತೂ ಇರಬೇಕು ಸಿನು ! ತುಂಬ ಹೆಚ್ಚಲ್ಲವೇ ಸಿನಗೆ ಬರೇ ದುಡ್ಡು ? ”

ಕೂಲಿಯನನು ನಕ್ಕು, ಮನೆಯಲ್ಲಿದ್ದ ಹಂಡತಿ ಮಕ್ಕಳ ವಿಷಯ ಏನೋ ಯೇಳಿದ. ಡೂಡುವಿಗೆ ಈ ಮೊಬಿಲಿಗು ಅಗಾಧವಾಗಿ ಕಂಡಿತು. ಆಷ್ಟು ದುಡ್ಡಿದ್ದರೆ ಏನುತಾನೇ ಕೊಳ್ಳುವುದಕ್ಕಾಗುವುದಿಲ್ಲ ! ಆಕಾಶಕ್ಕೆ ತಗಲುವಷ್ಟು ಎತ್ತರ ಪಟ್ಟಾಕಿಗಳ ರಾಸಿ ಹಾಕಬಹುದು, ಪೆಟ್ಟಿಗೆ ಪೆಟ್ಟಿಗೆಗಳ ಭರ್ತಿ ಪೆನ್ನಿಲ್ಲಾಗಳು ಪೆಪ್ಪರಮಿಂಟುಗಳು ತುಂಬಬಹುದು.

“ನಾನೂ ಸಂಪಾದಿಸುವುದಕ್ಕಾಗುತ್ತೀಯಾ ? ” ಎಂದು ಕೇಳಿದ ಡೂಡು.

“ ಓಮೋ ! ಆಗದೆ ಏನಂತೆ ? ”

ಅದರೆ ತೆಂಗಿನಮರ ಎಷ್ಟು ಎತ್ತರವಾಗಿರುತ್ತದೆ ! ಅದರ ತುದಿ ಯಲ್ಲಿನೋ ಎರಡು ರೂಪಾಯಿ ಸಿಗುತ್ತದೆ. ಅದರ ಹತ್ತಿ ಹೋಗುವುದು ಹೇಗೆ ?

ಅಯ್ಯಾ, ಶೂಲಿಯನನೆ, ಆ ಹುಳು ಕೆಳಗಡೆಯೆಲ್ಲಾ ಸಿಗೊಲ್ಲವೇ ? ಮರಾನ ಹತ್ತಿಯೇ ಹೋಗಬೇಕೇ ? ” ಎಂದು ಕೇಳಿದ ಡೊಡು.

ಹೊಡು. ಮರದ ತುದಿಲಿ ಮಾತ್ರವೇ ಆ ಹುಳು ಇರೋದು. ಆ ಹುಳು ಚಿಗುರನ್ನೆಲ್ಲ ತಿಂದುಹಾಕುತ್ತೆ. ಅದನ್ನು ಹುಡುಕಿ ರಿತ್ತು ಹಾಕೋಽದೇ ನನ್ನ ಕಸಬು. ಮರಕ್ಕೆ ಎರಡಾಣಕೊಡ್ಡಾರೆ ನಂಗೆ ” ಒಂದೆರಡು ಎಳೆಯ ಎಲೆಗಳನ್ನು ರಿತ್ತು ಶೂಲಿಯಾನನು ಕೆಳಕ್ಕೆ ಬಿಸಾಕಿದ. ಡೊಡು ಒಂದನ್ನು ಎತ್ತಿಕೊಂಡ. ಎಪ್ಪು ಜೆನ್ನಾಗಿತ್ತು ! ಎಳೆಯಾಗಿ ಹಳದಿಯಾಗಿ, ಉದ್ದವಾಗಿ, ಎಪ್ಪು ಹೊಳೆಯುತ್ತಿತ್ತು ! ಅದರ ಮೇಲೆ ಡೊಡು ತನ್ನ ಉಗುರಿನಿಂದ ಸ್ಪುಲ್ಪ ಕೆರೆದ. ಗುರುತಾಯಿತು, ಸ್ವಷ್ಟವಾಗಿ ಗುರುತಾಯಿತು. ಕೊಂಚ ಹೊತ್ತಾದ ಮೇಲೆ ಗುರುತು ಕೆಂಪುಬಣ್ಣಕ್ಕೆ ತಿರುಗಿತು. ಇನ್ನೊಂದು ಎಲೆಯನ್ನು ಎತ್ತಿಕೊಂಡು ಅದರ ಮೇಲೆ ತನ್ನ ಹೆಸರನ್ನು ಬರೆದ. ವಾವ್ ! ಎಪ್ಪು ಅಧ್ಯತ್ವಾಗಿತ್ತು ! ಅವನಿಗೊಂದು ಯೋಚನೆ ಹೊಳೆಯಿತು. ದೊಡ್ಡಣಿ ಅಮೃತಿನಿಗೆ ಹೇಳುತ್ತಿದ್ದ ಸಂಗತಿ ಜ್ಞಾಪಕವಾಯಿತು. ದೊಡ್ಡಣಿನ ಸ್ನೇಹಿತರು ಯಾರೋ, ಯಾವುದೋ ಲೈಬ್ರರಿಗೆ ತಾಳಿಗರಿಯೋಂದನ್ನು ತಿಗೆದುಕೊಂಡು ಹೋದರಂತೆ. ಅದರ ಮೇಲೆ ಏನೋ ಬರೆದಿದ್ದರಂತೆ. ಲೈಬ್ರರಿಯನರು ದುಡ್ಡಕೊಟ್ಟರಂತೆ.... ದುಡ್ಡದೆಯುಯ್ಯಾ ತಾಳಿಗರೀಲೀ !

ಮಾರನೆಯ ದಿನ ಬೆಳಗೆ ಯಾವುದೋ ಮಾತ್ರತ್ತಿಕೊಂಡು ಡೊಡು ದೊಡ್ಡಣಿನನ್ನು ತಾಳಿಯ ಗರಿಯ ವಿಷಯ ವಿಚಾರಿಸಿದ. ಕತೆ ಹೊರ ಬಿತ್ತು. ಆಕ್ರೋಯಾಲಜಿ ಡೈರೆಕ್ಟರಾದ ಡಾಕ್ಟರ್ ಸಯ್ಯಂಗಾಯ್ರೆರು ದೊಡ್ಡಣಿನ ಸ್ನೇಹಿತರಿಂದ ತಾಳಿಗರಿಯ ಮೇಲೆ ಬರೆದಿದ್ದಂಥ ಒಂದು ಇತಿಹಾಸದ ಗ್ರಂಥವನ್ನು ಕೊಂಡುಕೊಂಡರಂತೆ, ಓರಿಯೆಂಟಲ್ ಲೈಬ್ರರಿ ಗಾಗಿ. ಡೈರೆಕ್ಟರ್ ಹೆಸರು ಲೈಬ್ರರಿ ಹೆಸರು ಬಂದಾಗ ಡೊಡು ಬಹಳ ಕಿವಿಗೊಟ್ಟು ಕೇಳಿದ.

ಆ ಮಧ್ಯಾಹ್ನ ಡೊಡು ಲೈಬ್ರರಿಯ ದಾರಿ ಕಂಡುಕೊಂಡು ಅಲ್ಲಿಗೆ

ಹೋದ. ಪಟ್ಟಾಕಿ ಮತ್ತಾಪುಗಳಿಗೆ ಲೇಶವಾದರೂ ಅಭಾವವಿಲ್ಲದಂಥ ದೀನಾವಳಿಯ ಚಿತ್ರ ಅವನ ಕಣ್ಣಿನುಂದೆ ಕುಣಿಯುತ್ತಿತ್ತು.

ಆ ಹಳದಿ ಕಟ್ಟಡ, ಅದರ ಭಾರಿ ಗೋಪುರ—ಅವನ್ನು ನೋಡಿ ಡೂಡುವಿಗೆ ಸ್ವಲ್ಪ ಭಯವಾಯಿತು. ಒಳಕ್ಕೆ ಹೋಗುವುದಕ್ಕೆ ಬಿಡು ತ್ತಾರೋ ಇಲ್ಲವೋ ಎಂದು ಅವನಿಗೆ ಶಂಕೆಯಾಯಿತು. ಒಂದು ಬಾಗಿಲ ಹೊರಗೆ ಒಬ್ಬ ಜವಾನನು ವೊಣಕಾಲು ಮುದುರಿಕೊಂಡು, ಅದರ ಮೇಲೆ ತಲೆಯಿಟ್ಟುಕೊಂಡು ತೂಕಡಿಸುತ್ತಿದ್ದ. ಡೂಡು ಭಯಭಕ್ತಿಯಿಂದ “ಸಾಹೇಬರನ್ನು ನೋಡೋಕೆ ಬಂದಿದ್ದೇನೆ. ಬಹಳ ಅಜ್ರೆಂಟ್ ಕೆಲಸ ಇದೆ” ಎಂದು ಹೇಳಿದ. ಅದರೆ ಜವಾನ ಕಿವಿಯ ಮೇಲೆಯೇ ಹಾಕಿಕೊಳ್ಳಲಿಲ್ಲ. ಅವನಿಗೆ ತುಂಬ ನಿದ್ದೆ.

ಡೂಡು ಕಟ್ಟಡದೊಳಕ್ಕೆ ಹೋದ. ಅಷ್ಟು ಡೂಡ್ಡ ಕಟ್ಟಡಕ್ಕೆ ತಾನು ತೀರ ಚಿಕ್ಕವನು ಎನಿಸಿತು ಅವನಿಗೆ ಎಲ್ಲವೂ ಭಾರಿ ಭಾರಿಯಾಗಿ ಕಾಣುತ್ತಿವೆ! ಎಲ್ಲ ನೋಡಲಿ ಕಲ್ಲಿನ ಪ್ರತಿಮೆಗಳು, ಕಲ್ಲಿನ ಹಲಗೆಗಳು, ಅದರ ತುಂಬ ಏನೇನೋ ಕೊರತಗಳು ಕಣ್ಣಿ ಚುಚ್ಚುವಂಥ ಬಣ್ಣಗಳ ಸರಿಗೆ ಶಾಲುಗಳನ್ನು ಹೊಡ್ಡಿಕೊಂಡು ಹತ್ತಾರು ಜನ ಸಂಡಿತರು ತಾಳೆಯೀಲೆಗಳನ್ನು ನೋಡುವುದರಲ್ಲೇ ಮನ್ಯಾರಾಗಿದ್ದರು. ಅಲ್ಲಿಂದ ಕಂಬಿ ಕೇಳುವದೇ ವಾಸಿ ಎಂದು ಸ್ವಾಮಿಗೆ ತೋರಿತು. ಅಷ್ಟು ಭಯಹುಟ್ಟಿಸುವಂತಿತ್ತು ಪ್ರತಿಯೊಂದೂ ಅಲ್ಲ. ಎದೆಯ ಬಡಿತಕ್ಕೆ ಹಜಾರವೆಲ್ಲ ಮರುವನಿ ಕೊಡುತ್ತಿದೆಯೇನೋ ಎನ್ನಿಸಿತು.

ಅದರ ಸ್ವಾಮಿ ಸೋಲಲಿಲ್ಲ. ಇದ್ದ ಧ್ವನಿನನ್ನೆಲ್ಲ ಕೂಡಿಸಿಕೊಂಡು ಒಂದು ಭಾರಿ ಮೇಜಿನ ಹತ್ತಿರ ಹೋದ. ಅದರಾಚಿ ಒಬ್ಬ ಮಹಾವ್ಯಕ್ತಿ, ಕನ್ನಡಕ, ಜರತಾರಿ ಪೇಟ ಎಲ್ಲ ಹಾಕಿಕೊಂಡವರು, ಕುಚ್ಚೆಯಲ್ಲ ಕುಳಿತಿದ್ದರು.

“ಸಾರ್” ಎಂದ ಡೂಡು ಬಹಳ ಗೌರವದಿಂದ. ಆ ಅತಿಶಯಾವಾದ ಗೌರವದಲ್ಲಿ ಅವನ ಮಾತು ಮೌನದ ಮೇರೆಯನ್ನು ಕೊಡ ಮಿಂದಿಲ್ಲ. ಮಹಾವ್ಯಕ್ತಿಗೆ ಕೇಳಸಲಿಲ್ಲ.

“ಸಾರ್” ಎಂದು ಡೊಡು ಇನ್ನೊಂದು ಸಲ ಕರೆದ. ಹಿಂದಿನ ಸಲಕ್ಕೆ ಪರಿಹಾರ ವಾಡುವುದಕ್ಕೊ೦೯ ಎಂಬಂತೆ ಈಸಲ ಆವನ ಗಂಟಲು ತೀರ ದೊಡ್ಡ ದಾಗಬಿಟ್ಟತ್ತು. ಡೊಡುವಿಗೆ ತುಂಬ ಅವಮಾನವಾಗಿ ಹೋಯಿತು.

ಮಹಾವ್ಯಕ್ತಿ ಈ ಸದ್ಗುಣ್ಯ ಕೇಳಿ ಬೆಚ್ಚಿಬಿದ್ದು, ಸುತ್ತು ಲೂ ನೋಡಿ ದರು ಆ ‘ಸಾರ್’ ಎಲ್ಲಿಂದ ಬಂತು ತಿಳಿದುಕೊಳ್ಳುವುದಕ್ಕಾಗಿ.

“ನೀವು ಡಾಕ್ಟರೇ ?” ಎಂದು ಕೇಳಿತು ಆ ದಸಿ. ದೇಹರಹಿತವಾದ ಈ ದಸಿ ಎಲ್ಲಿಂದ ಬಂತೆಂದು ತಿಳಿಯದೆ ಮಹಾವ್ಯಕ್ತಿಗೆ ದೊಡ್ಡ ಒಗಟಾಯಿತು. ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ, ಮೇಚಿನ ಇನ್ನೊಂದು ಅಂಚಿನಲ್ಲಿ ಮೇಚಿನ ಮಟ್ಟಕ್ಕೆ ಸರಿಯಾಗಿ ಯಾವುದೋ ಬಂದು ಪುಟ್ಟ ಕ್ರಾಸು ಕಾಣಿಸಿತು. ಮಹಾವ್ಯಕ್ತಿ ಕುಚೀರೆಯನ್ನು ಹಿಂದಕ್ಕೆ ನೂಕಿ ಎದ್ದು ನಿಂತರು. ಒಬ್ಬ ಚಿಕ್ಕ ಹುಡುಗ, ಕೊಳ್ಳಯಾದ ಕೋಟು, ಮೋಟು ಚೆಡ್ಡಿ ಹಾಕಿದ ಪುಟ್ಟ ಪ್ರೋರ, ಮೇಚಿನ ಇ ಕಡೆ ಸಿಂತಿರುವುದನ್ನು ಕಂಡು ಆತಸಿಗೆ ತುಂಬ ಸೋಚಿಗವಾಯಿತು.

“ಏನು ಮಾಡ್ತೂ ಇದ್ದೀಯಯ್ಯಾ ಇಲ್ಲ ?” ಎಂದು ಕೇಳಿದರು.

“ನಾನು ಒಬ್ಬರು ಡಾಕ್ಟರನ್ನು ನೋಡೋಕೆ ಬಂದಿದ್ದೀನಿ,....ನೀವು ಡಾಕ್ಟರಾ ?” ಎಂದ ಹೂಡು.

“ಇದು. ಸೀನು ಯಾರು ?”

ಹೂಡು ಕುಚೀರೆಯನ್ನು ಹತ್ತಿ ಇದರ ಮೇಲೆ ಸಿಂತುಕೊಂಡ.

“ನೀವು ಡಾಕ್ಟರಾದರೆ, ಸಿನಾಗೆ ಬೇಕಾದಂಥ ಸಾಮಾನು ತಂದಿದ್ದೀನಿ. ಓಲೆಗರಿಯ ಮೇಲೆ ಏನಾದರೂ ಬರದಿರೋ ಅಂಥಾದ್ದು ಸಿಕ್ಕಿದರೆ ತುಂಬ ದುಡ್ಡ ಕೊಟ್ಟಿರಂತೆ ನೀವು. ಯಾರೋ ಹೇಳಿದರು. ಅಂಥಾದ್ದ ನಾನೂರು ಏನೂರು ರೂಪಾಯಿ ಕೂಡ ಕೊಟ್ಟಿರಂತೆ.” ಎಂದು ಹೇಳಿ ಡೊಡು ತನ್ನ ಜೀಬಿಂದ ಮುದುರಿದ ಕೆಲವು ಎಲೆಗಳ ಚೆಂಡೊಂದನ್ನು ತೆಗೆದು ಡಾಕ್ಟರಿಗೆ ಕೊಟ್ಟನು. ಕೆಲಸ ಮಾಡಿ ಮಾಡಿ ಬೇಸರವಾಗಿದ ಡಾಕ್ಟರಿಗೆ ಈ ರೀತಿಯ ಅವಕಾಶ ಸಿಕ್ಕಿದರೆ ಸಾಕೆನಿಸಿತ್ತು. ಬಹಳ ಕುತ್ತೊ

ಹಲದಿಂದ ಗರಿಗಳನ್ನು ಪರಿಕ್ಷೇಪಿಸಿದರು. ಒಂದರ ಮೇಲೆ ಒಂದು ಹೂಜಿ, ಒಂದು ಮೂಗು, ಒಂದು ಕುದುರೆ ಇವುಗಳ ಚಿತ್ರ ಜೊತೆಗೆ ‘ಡೂಡು’ ಎಂಬ ಹೆಸರು ಇಷ್ಟ್ಯಾ ಇದ್ದವು. ಇನ್ನೊಂದು ಗಿರಿಯಮೇಲೆ ಈ ಕೆಲವು ಸ್ವರ್ವಸ್ಯವಾದ ಫೋರ್ಮಾಟ್‌ಗಳಿಂದ್ದವು; “ಹಸುವು ಸಾಧುವಾದ ಪ್ರಾಣಿ. ಇದು ರಾಮನ ಪ್ರಸ್ತುತಕ”.....ಹಕ್ಕಿಯ ಕನ್ನಡ ಬಾಲಚೋಧೀಯಿಂದ ಅರಿಸಿದ ವಾಕ್ಯಗಳವು. ಮೂರನೆಯದರ ಮೇಲೆ ಇಂಗ್ಲಿಷಿನಲ್ಲಿ ಈ ರೀತಿ ಬರೆದಿತ್ತು: ಕರ್ಟ್, ಆಕ್ರ್ಸ್, ಪಿಗ್, ಬೀರ್, ಬೇಬಿ, ಎಎಎ ಬಿ ಎಸ್ ಡಿಜಿಸಿ.”

ಈ ಉಲ್ಲೇಖನ್ನು ಬಿಡಿಸಿ ಓದುವುದು ಡಾಕ್ಟರಿಗೆ ಕಷ್ಟವಾಗಲಿಲ್ಲ. ನೂರಾರು ವರ್ಷಗಳ ಪ್ರಿಯ ಬದುಕಿದ್ದ ಅರಸರು ಕಲ್ಲಿನಲ್ಲ, ತಾಮ್ರದ ತಗಡಿನಲ್ಲ, ಕೆತ್ತಿಸಿದ್ದ, ಇದಕ್ಕೂಂತ ಕಷ್ಟವಾದಂಥ ಶಾಸನಗಳನ್ನೇಲ್ಲ ಆತ ಬಿಡಿಸಿದ್ದರು. ಡೂಡುವಿನ ಕ್ಯಾಬರೆರ್— ಡೂಡ್‌ದಾಗಿ, ಸೊಟ್‌ದಾಗಿ, ವಂಕಿ ವಂಕಿಯಾಗಿದ್ದರೂ ಕೂಡ— ಇತ್ತೀಚಿನ ಕಾಲಕ್ಕೆ ಸೇರಿದುದೆಂದು ಕಂಡು ಹಿಡಿಯುವುದು ಅವರಿಗೆ ಕಷ್ಟವಾಗಲಿಲ್ಲ.

ಇದನ್ನು ಓದಿ ಮುಗಿಸಿದ ತಕ್ಕಣ ಆತ ಗಟ್ಟಿಯಾಗಿ ನಕ್ಕರು.

ಡೂಡುವಿಗೆ ಅಸಮಾಧಾನವಾಯಿತು. ತನ್ನನ್ನು ಕಂಡು ನಗುವುದಕ್ಕೆ ಈ ಡಾಕ್ಟರಿಗೇನು ಹಕ್ಕುಂಟು ಎಂದು ತನಗೆತಾನೇ ಹೇಳಿಕೊಂಡ. ತನಗೆ ತಾಳೆಗಿರಿ ಬೇಡದಿದ್ದರೆ ಕೊಟ್ಟಿಬಿಡಬೇಕು ವಾವನ್ನು. ಬೇರೆ ಯಾರಾದರೂ ಡಾಕ್ಟರಿಗೆ ಮಾರಿದರೆ ಆಯಿತು.....ಆದರೆ ಇದೊಂದನ್ನೂ ಗಟ್ಟಿಯಾಗಿ ಹೇಳಲಿಲ್ಲ.

“ ಈ ತರಹದ ಸಾಮಾನುಗಳಿಗೆ ನಾನು ದುಡ್ಡ ಕೊಡ್ಡಿನಿ ಅಂತ ಯಾರು ಹೇಳಿದರು ನಿನಗೆ ? ” ಎಂದು ಹೇಳಿದರು ಡಾಕ್ಟರು.

ಡೂಡ್‌ಣಿ ಹೇಳಿದ ಕರ್ತೆಯನ್ನು ಡೂಡು ಒಪ್ಪಿಸಿದ.

ಡಾಕ್ಟರ ಮುಖದಲ್ಲಿ ಮತ್ತೊಂದು ನಗು ಹೊಳೆಯಿತು. “ನೀನು ತುಂಬ ಜಾಣಹುಡುಗ. ನನಗೇನು ಬೇಕಾಗಿತ್ತೂ ಇದನ್ನೇ ತಂದಿದ್ದೀಯ. ನಾನು ಇದನ್ನು ಕೊಂಡುಕೊಳ್ಳುತ್ತೇನೇ” ಎಂದರು.

ಗಿರಿಗಳನ್ನು ತೆಗೆದುಕೊಂಡು, ತಮ್ಮ ಜೀಬಿನಲ್ಲಿದ್ದ ತಾವುದ ನಾಣ್ಯ ಗಳನ್ನೇಲ್ಲ ಎತ್ತಿ ಡೂಡುವಿಗೆ ಕೊಟ್ಟರು. ಸುಮಾರು ಆರಾಣೆಗಳಿರಬಹುದು. ಆದರೆ ತಾವುದ ನಾಣ್ಯಗಳಲ್ಲಿ ಆರಾಣೆಯೆಂದರೆ ತುಂಬ ಇದ್ದಂತೆ ಕಾಣುತ್ತೆ. ಡೂಡು ವಿಶೇಷ ತೃಪ್ತಿಯಿಂದ ಹಣವನ್ನು ಸ್ವೀಕರಿಸಿದ.

“ಸಿನು ಯಾರ ಮಗನವ್ವಾ?” ಎಂದರು ಡಾಕ್ಟರು.

ಉತ್ತರ ಹೇಳಲು ಡೂಡುವಿಗೆ ಇಷ್ಟವಿರಲಿಲ್ಲ. ವ್ಯವಹಾರವೆಲ್ಲ ರಹಸ್ಯವಾಗಿರಬೇಕೆಂದು ಅವನ ಆಶಯ.

“ನಂಗೆ ಗೊತ್ತಿಲ್ಲ.....ನಮ್ಮ ತಂಡ ಯಾವುದೋ ಆಫೀಸಿಗೆ ಹೋಗ್ತಾರೆ” ಎಂದ ಏನೂ ತಿಳಿಯದವನಂತೆ.

“ನಿನ್ನ ಹೆಸರೇನು?”

ಡೂಡು ಕೊಂಚತಾಳಿ, “ರಾಮಸ್ವಾಮಿ” ಎಂದ. ಅದು ಸುಳ್ಳ. ಅವನ ನಿಜವಾದ ಹೆಸರು ಮನೆಯಲ್ಲಿ “ಡೂಡು” ಅಂತ, ಸ್ಮಾಲಲ್ಲಿ “ಲಕ್ಷ್ಮಣ” ಅಂತ.

“ಒಳ್ಳೆಯದಣ್ಣ, ರಾಮಸ್ವಾಮಿ. ಜೋಪಾನವಾಗಿ ಮನೆಗೆ ಹೋಗ್ತಾರೆಯಾ? ಪುಟ್ಟಪಾತ್ರ ಮೇಲೆಯೇ ನಡೆದುಕೊಂಡು ಹೋಗು. ರೋಡಿನಲ್ಲಿ ತುಂಬ ನೋಟಾರು ಬ್ಯಾಸಿಕಲ್ಲು ಇರುತ್ತೆ” ಎಂದರು ಡಾಕ್ಟರು.

ಚಿರುತಿಂಡಿ ಮಾರುವ ಮುದುಕಿಯ ಮುಂದೆ ಕುಳಿತು, ಡೂಡು ಮೂರುಕಾಸಿನ ಕಡಲೀಕಾಯನ್ನು ಕೊಂಡುಕೊಂಡು ಜೀಬಿನೊಳಕ್ಕೆ ಇಳಿಯಬಿಟ್ಟು, ಇನ್ನೊಂದು ಮೂರುಕಾಸು ಕೊಟ್ಟು ಒಂದು ಪರಂಗಿ ಹಣ್ಣಿನ ಚೂರನ್ನು ಕೊಂಡುಕೊಂಡು ಅದನ್ನು ತಿಂದು ಮುಗಿಸಿದ. ನಡುಹಗಲಿನ ಕಡುಬಿಸಿಲಲ್ಲ, ಎದುರಿಗದ್ದ ಹಸುರು ವೈದಾನದಲ್ಲಿ ಹಸುಗಳು ಮೇರುತ್ತಿದ್ದವು. ಡೂಡು ಅವುಗಳನ್ನೇ ದಿಟ್ಟಿಸಿನೋಡಿದ. ಮನಸ್ಸಿನಲ್ಲಿ ಸಂತೋಷ ತುಂಬಿತ್ತು.



ಒಡೆದು ಹೋಗದ ಗೊಂಬೆ

ಸಾಯಂಕಾಲ ಅಪ್ಪ ಮನೆಗೆ ಬಂದಾಗ ಲೀಲಳ ಉತ್ಸಾಹವನ್ನು ನೋಡಬೇಕು. ಸಂತೋಷದ ಭರದಲ್ಲಿ ಚಪ್ಪಾ ತಟ್ಟಿಕೊಂಡು ಕುಣಿದಾಡಿ ಅಪ್ಪ ವೆಟ್ಟಲುಹತ್ತಿ ವರಾಂಡೊಳಕ್ಕೆ ಬಂದೊಡನೆ ಓಡಿಹೋಗಿ ಅವರ ಕಾಲುಗಳನ್ನು ಕಟ್ಟಿಕೊಂಡುಬಿಟ್ಟಳು. ಪಕ್ಕದಲ್ಲಿ ನಿಂತಿದ್ದ ಅಮೃತ “ಈವ ತ್ವಾದರೂ ನಿಮ್ಮ ಮಾತು ಉಳಿಸಿಕೊಳ್ಳುತ್ತೀರೋ ಹೇಗೆ?” ಎಂದು ಕೇಳಿದಳು.

“ ಸರಿಹೋಯಿತು. ಮತ್ತಿನ್ನೇ ಈಕೆ ಇಷ್ಟುಬೇಗ ಆಷ್ಟಿಸಿನಿಂದ ಬಂದೆ ಎಂದುಕೊಂಡೆ? ಮತ್ತೊಂದು ಸಲ ಮಗುವಿನ ಮನಸ್ಸು ಮುರಿಯುತ್ತೀ ನೆಯೆ?....ಅದಿರಲಿ. ನನಗೇನಾದರೂ ಕುಡಿಯುದಕ್ಕೆ ಕೊಟ್ಟು ರದಿಯಾಗು”

“ ನನ್ನನ್ನೇ ಈಕೆ ಕರಿತೀರಿ? ನಾನು ಹೋಗಿ ಸೀರೆ ಬದಲಾಯಿಸಿ ಕೊಂಡು ಬರಲಾರೆ ಈಗ.”

“ ಬದಲಾಯಿಸಲೂ ಬೇಡ, ಗಿದಲಾಯಿಸಲೂ ಬೇಡ. ಇದ್ದೂ ಗೆಯೇ ಮುದ್ದಾಗಿದ್ದೀರು ನಿನ್ನನು.”

“ ಹೋಗಿಂದೆ. ನನೆಗೆ ಮನೆಬಿಟ್ಟು ಕದಲುವುದಕ್ಕೆ ಸಾಧ್ಯವಿಲ್ಲ. ನಾನು ಬರದೇಹೋದರೆ ನಿಮಗೆ ಗೊಂಬೆ ತರುವುದಕ್ಕೆ ತಿಳಿಯೊಲ್ಲವೇನೋ ವಾಪ? ”

“ ತಿಳಿಯೊಲ್ಲ.....ಇನ್ನೇನು?.....ನಿನಗೂ ಏನೋಬೇಕು ಅಂತಿದ್ದಿ? ”

“ ಹೋದು....ಆದರೆ.... ”

ಲೀಲಳ ಸಹನೆ ವಿಾರಿತು. “ ಬಾಪ್ಪಾ, ಹೋಗಿ ಗೊಂಬೆ ತರೋಣ ”

ಮೂವರೂ ಮೂರ್ ಮಾರ್ಚ್ಚಿಗೆ ಹೊರಟರು. ಕಾರಿನಿಂದ ಇಳ ಯುವಾಗ ಅಮೃತ ಹೇಳಿದಳು “ ಬಂದಷ್ಟು ತರಕಾರಿಯನ್ನೂ ಕೊಂಡುಕೊಳ್ಳಬೇಕು ” ಎಂದು.

“ ತರಕಾರಿ ಬೇಡ. ನನಗೆ ಗೊಂಬೆ ಬೇಕು ”

“ ನಿನಗೆ ನಿನ್ನ ಗೊಂಬೆ ಬರುತ್ತೆ. ಸುಮೃಸಿರೀ, ಮಾತುಮಾತಿಗೂ ಭಾಯಿ ಹಾಕಬೇಡ ”

“ ಆಗಲೀವ್ಯಾ, ಆದರೆ.... ”

“ ನನಗೆ ಜಾಕೇಟ್‌ಪ್ರೈಗಳೇ ಇಲ್ಲ. ಒಂದವ್ಯು ಸ್ಲಾಕ್ ಬಟ್ಟಿ ತೋಗೋ ಬೇಕು. ”

“ ಅವ್ಯಾ ನನಿಗೆ ಸಿಲೋಲಾಯಿಡ್ ಚೊಂಬೆ ಬೇಡವ್ಯಾ, ನನಗೆ.... ”

“ ಲೇ ಲೀಲಾ, ಹರಟೋದನ್ನು ನಿಲ್ಲಿಸ್ತೀರ್ಹೋ ಇಲ್ಲವ್ಯೇ ? ”

ಮೂರ್ ಮಾರ್ಕೆಟ್‌ನಲ್ಲಿ ಕಾಲೆಟ್‌ಪ್ರೈಡನೆಯೇ ಲೀಲಳಿಗೆ ಹುಚ್ಚು ಹಿಡಿದಂತಾಗಾಗಿಹೊರಿಯಿತು. ಅವಳ ಓಡಾಟವೇ ಓಡಾಟ. ಎಲ್ಲಾ ಅಂಗಡಿಗಳ ಹತ್ತಿರಸೂ ನುಗ್ಗಿದಳು. ಅವಳ ಏಂದೆ ಷಿಡಿಹೋಗಿ ಅವಳನ್ನು ಹಿಡಿದು ನಿಲ್ಲಿಸುವ ವೇಳಿಗೆ ಅಪ್ಪನಿಗೆ ಸಾಕುಸಾಕಾಗಿಹೊರಿಯಿತು. “ ನನಗೆ ಪಾವ ಬೇಕೂ ” ಎಂದು ಲೀಲ ಹರತೋಬ್ಬಳು.

“ ಬರುತ್ತೆ. ಆದರೆ ಈ ಅಂಗಡಿಲ್ಲಿ ಬೊಂಬೆ ಮಾರೊಲ್ಲಾಮು. ”

“ ಅದೇಕೆ ? ”

“ ಹೊದಲು ತರಕಾರಿಯ ಕಡೆ ಹೋಗೋಣ ” ಎಂದಳು ಅವ್ಯಾ. ಲೀಲ ಮೊಂಡುಹಿಡಿದಳು. ದರದರನೆ ಅವಳನ್ನು ಎಳೆದುಕೊಂಡು ಹೋಗಿ ಬೇಕಾಯಿತು. “ ನನಗೆ ಪಾವ ಬೇಕೂ..... ” ಎಂದು ಅವಳು ಗೋಚಾಡಿದ್ದ್ವಾಗಿ ಗೋಳಾಡಿದ್ದೇ.

ಸೂಟ್ ಕೇಸುಗಳನ್ನು ಪೇರಿಸಿದ್ದ ಏಂದು ಅಂಗಡಿಯ ಕಡೆ ಅಪ್ಪನ ದೃಷ್ಟಿ ಸುಳಿಯಿತು. “ ನನ್ನ ಹಳೆಯ ಸೂಟ್ ಕೇಸು ಚಿಂದಿಚಿಂದಿ ಎದ್ದು ಹೋಗಿದೆ ” ಎಂಬುದಾಗಿ ಗೊಣಗುಷ್ಟಿಕೊಂಡು ಅಪ್ಪ ಆ ಅಂಗಡಿಗೆ ನುಗಿದರು. ಸ್ವಲ್ಪ ಹೊತ್ತಿನ ವೇಳಿಗೆ ಅವರು ಸೂಟ್ ಕೇಸುಗಳ ಜಗತ್ತಿನಲ್ಲಿ ತಲ್ಲೀನರಾಗಿಹೋಗಿ, ತಮ್ಮ ಬೇರೆಯ ಹೊಣೆಗಾರಿಕೆಗಳನ್ನೆಲ್ಲ ಮರಿತು ಹೋದರು. ಡಜನ್‌ಗಟ್ಟಲೆ ಸೂಟ್ ಕೇಸುಗಳನ್ನು ತೆಗೆಸಿ ತೆಗೆಸಿ ನೋಡಿ, ಅಂಗಡಿಯನೊಡನೆ ಚೌಕಾಸಿ ಮಾಡುವುದಕ್ಕೆ ತೋಡಗಿದರು. ಅವ್ಯಾನಿಗೆ

ಕೂಡ ತಾಳ್ಳು, ನಿರಾರಿತು. ಅಪ್ಪ ಹೇಳಿದರು. “ ಒಂದು ಸಿನಿಮಾದಲ್ಲಿ ಒಂದು ಬಿಡ್ಡೀನೇ. ನೀವು ತರಕಾರಿ ಕೊಂಡು ಕೊಳ್ಳು ಇರಿ ” ಎಂದು. ಅವ್ಯತ್ಯ ಮುಖು ಸೊಟ್ಟಿಗೆ ನೂಡಿಕೊಂಡು ಹೊರಟಿಳು. ಲೀಲಳು ಒಬ್ಬಂಟಿಯಾದಳು. ಅಪ್ಪನೋ ಸೂಟಿಕೇಸುಗಳಲ್ಲಿ ಮುಖುಗಿಹೋಗಿದಾರೆ ಅವ್ಯತ್ಯ ಹೊರಟಿಪ್ಪೆಹೋಗುತ್ತಿದ್ದಾಳೆ. ತನಗಿನ್ನೇನುಗತಿ? “ ಅಪ್ಪಅಪ್ಪಾ....” “ ಶಾಶಾ—ಶಾ.....”

“ ನನಗೊಂದು ಬೊಂಬೆ ತೆಕ್ಕೊಡಿ ಅಪ್ಪ, ಅಪ್ಪ, ಅಪ್ಪ ” ನಿಂತಿದ್ದರೆ ಸುಖವಿಲ್ಲವೆಂದು ಕಂಡುಕೊಂಡು ದೂರದಲ್ಲಿದ್ದ ಒಂದು ಬೊಂಬೆಯ ಅಂಗಡಿಯ ಕಡೆ ಓಡಿದಳು. ಅಲ್ಲಾಂದು ದೊಡ್ಡ ಸೆಲ್ಲ್ಯೂಲಾಯಿಡ್ ಗೊಂಬೆ ಕೂತಿತ್ತು.

“ ಏನಮ್ಮಾ, ನಿನಗೆ ಈ ಬೊಂಬೆ ಬೇಕಾನ್ನು? ” ಎಂದು ಕೇಳಿದ ಅಂಗಡಿಯವನು.

“ ನನಗೆ ಈ ಪಾನ ಬೇಡ; ಕಣ್ಣಿಮುಚ್ಚಿ ತೆಗೆದು ಮಾಡುತ್ತೆಣ್ಣಿ, ಅಂಥ ಬೊಂಬೆ ಬೇಕು. ಮುದ್ದಾದ ಲಂಗ, ಕುಲಾವಿ ಹಾಕಿರಬೇಕು.” ಅಂಗಡಿಯವನು ಅವಳನ್ನು ಒಳಗೆ ಕರೆದುಕೊಂಡುಹೋದ. ಲೀಲ ಒಂದು ಕೆಂಪು ಚಿಂಡನ್ನು ಅರಿಸಿಕೊಂಡಳು. “ ಬೊಂಬೆಯ ಜೊತೆಗೆ ನನಗೆ ಇದೂ ಬೇಕು.....” ಎಂದಳು. ಅಂಗಡಿಯವನು ಕೆಂಪು ಲಂಗ, ಲೇಸ್ ಅಂಚಿನ ನೀಲಿಯ ಟೋಪಿ, ಬಿಳಿಯ ಬಾಡ್ಸು ಹಾಕಿದೆಂಥ ಗೊಂಬೆಯಿಂದನ್ನು ಎತ್ತಿಕೊಟ್ಟಿ. ಮಾಲಿನಿದರೆ ಅದು ಕಣ್ಣಿ ಮುಚ್ಚಿ ಕೊಳ್ಳುತ್ತಿತ್ತು. ನಿಲ್ಲಿಸಿದರೆ ಕಣ್ಣಿ ಬಿಂಜುತ್ತಿತ್ತು.

“ ನನಗೆ ಈ ಚಿಂಡು ಬೇಡ, ಆ ಬೊಂಬೆ ಬೇಕು.” ಲೀಲ ಆ ಬೊಂಬೆಯನ್ನು ಬಾಚಿಕೊಂಡು ಅಪ್ಪನಿದ್ದ ಕಡೆಗೆ ಓಡಿದಳು.

“ ಎಪ್ಪು ಇದರ ಖರೀದಿ ? ”

ಅಂಗಡಿಯ ಹುಡುಗ ಲೀಲಳ ಹಿಂದೆಯೇ ಒಂದಿದ್ದ, “ ನದು ರೂಪಾಯಿ ನಾಲ್ಕಾಂಕ ಸಾರ್.”

‘ ಓಹೆಷಿ, ತುಂಬ ಬೆಲೆ, ತುಂಬ ಬೆಲೆ, ಎಂಥಾ ಬೊಂಬೆ ಅದು? ’

“ ಹೈಸ್ ಮಾಡಿರೋಂಥಾದ್ದು ಸಾರ್. ಒಡೆದುಹೋಗದ ಚೊಂಬೆ, ಅನಾಚ್ರೀಕಬಲ್ಲ ಸಾರ್. ಆಥರದ್ದರಲ್ಲಿ ಚೀವೆಸ್ಟ್ ಸಾರ್ ; ಇದೇ ಕಮ್ಮಿ ಖರೀದಿದು.”

“ ಬೇರೆ ಯಾವುದಾದರೂ ಚೊಂಬೆ ತೊಗೋಂಮ್ಮೆ, ಲೀಲ್.”

“ ಉಹೂ, ನನಗೆ ಇದೇಚೇಕು. ಬೇರೆ ಯಾವುದೂ ಬೇಡ, ಎವು ಮುದ್ದಾಗಿದೆ, ಇದು! ಅಪ್ಪ, ನೋಡೆಪ್ಪ ಇವಕು ನಿನ್ನ ಕಡೆಯೇ ನೋಡ್ತೂ ಇದ್ದಾಳೆ. ಅವಳು ಹೇಳ್ತಾಳೆ, ಅಂಗಡಿನ ಕಂಡರೆ ಅವಳಿಗೆ ಆಗೋಲ್ಲವಂತೆ. ಅಲ್ಲಿಗೆ ತಿರುಗಿ ಹೋಗೋಲ್ಲವಂತೆ.”

ಅಮ್ಮೆ ಬಂದಳು. ತರಕಾರಿ ತುಂಬಿದ ಗೂಡೆಯನ್ನು ಹೊತ್ತು ಕೊಂಡು ಕೂಲಿಯಾಳೊಬುನು ಹಿಂದೆಯೇ ಬಂದ. ಅಪ್ಪನು ಇನ್ನೂ ವ್ಯಾಪಾರದಲ್ಲೇ ಇದ್ದುದನ್ನು ಕಂಡು, ಜುಗುವೈಯಿಂದ “ ಸೂಟ್ ಕೇಸನ್ನೆಲ್ಲ ಪೂರೆಯಿಸಿದ ಮೇಲೆ ಕಾರ್ ಹತ್ತಿರ ಬಸ್ಸಿ. ಮರೀಬೇಡಿ. ಬಾರೆ ಲೀಲಾ” ಎಂದು ಹೊರಟಿಪ್ಪಿಹೋದಳು.

ಲೀಲ ಅಮ್ಮನ ಹಿಂದೆಯೇ ಹೋದಳು. ಬಾಯಿತುಂಬ ಚೊಂಬೆಯ ಮಾತೇ. “ ಅಮ್ಮೆ, ಇವಳ ಹೆಸರು ಗೊತ್ತೇನಮ್ಮೆ ನಿನಗೆ? ”

“ ಅವಳಿಗೆ ಹೆಸರು ಬೇರೆ ಇಟ್ಟಿದ್ದೀಯೇನು? ”

“ ಹೂಮ್ಮಾ, ಅವಳ ಹೆಸರು ಡೋಚಿ ಅಂತ ”

“ ಅದು ಹೇಗೆ ಗೊತ್ತು ನಿನಗೆ? ”

“ ನನ್ನ ಕೆವೀಲಿ ಹೇಳಿದಳು.”

“ ಡೋಚಿ ಎಂದರೆ ಏನ್ರ್ಫ್ ? ”

“ ನಂಗೊತ್ತಿಲ್ಲಾಮ್ಮೆ. ಅವಳು ಪರಂಗಿಯವಳಮ್ಮೆ.”

ಕಾರಿನ ಬಳಿ ಬಂದಾಗ ಲೀಲ ಅಮ್ಮನಿಗೆ ಹೇಳಿದಳು, “ ಮನೆಗೆ ಹೋದಮೇಲೆ ಇವಳಿಗೆ ಬುಡಕಸ್ಸಿ ಮಾಡಿಸ್ತೀನಿ.”

“ ಉ ಹು ಹು ಹು ಹು. ಹಾಗೆಲ್ಲ ಮಾಡಕೂಡದು. ಚೊಂಬೆ ಹಾಳಾಗಿ ಹೋಗುತ್ತೇ. ಸ್ವಾನಗೀನ ಕೂಡದು.”

“ ಇಲ್ಲಾಮ್ಮ....ಸ್ವಾನ ಅಂದರೆ ನಿಜವಾದ ಸ್ವಾನ ಅಲ್ಲಾಮ್ಮ. ಇಲ್ಲಿ

ನೋಡು....ಹೀಗೆ....ಈಗ ಮಾಡಿಸ್ತೀನಿ ನೋಡು....” ಎಂದು ಲೀಲ ಗೊಂಬೆಯನ್ನು ಮೋಟರಿನ ಬಾಗಿಲ ಹಿಡಿಯ ಕೆಳಗೆ ಹಿಡಿದು ಹಿಡಿಯ ಕೇಲನ್ನು ಒತ್ತಿದಳು.

“ ಈಗ ಸ್ವಾನ ಆಯಿತು. ನಿದ್ದೆ ಬರ್ತು ಇದೆಯಂತೆ ಅವಳಿಗೆ ಅಮ್ಮೆ, ಡೋಚಿಗೆ ಒಂದು ಚಿಕ್ಕ ಕುದುರೆಗಾಡಿ, ಒಂದು ತೊಟ್ಟಿಲು, ಒಂದು ಸಿರೆ ಎಲ್ಲ ತೆಕ್ಕೊಡ್ಡೀರ್ಯೇನನ್ನು ? ”

ಒಬ್ಬ ಶಾಲಿಯ ತಲೆಯ ಮೇಲೆ ನಾಲ್ಕು ಸೂಟ್ ಕೇಸ್ ಗಳನ್ನು ಹೇರಿಸಿಕೊಂಡು ಅಪ್ಪ ಬಂದರು. “ ಈ ನಾಲ್ಕುರಲ್ಲಿ ಯಾವುದು ಕೊಂಡು ಕೊಳ್ಳೋಣ ? ” ಎಂದು ಕೇಳಿದರು.

“ ನಾಲ್ಕು ಕೊಂಡುಕೊಳ್ಳೋಣವಾಗಬಹುದಲ್ಲ ! ”

“ ಓಹೋ ! ಮಾರ್ಕೆಟ್ ನಲ್ಲಿರೋ ತರಕಾರಿನೇಲ್ಲ ತಾವೇ ಕೊಂಡು ಕೊಂಡು ಬಿಡೋಣವಾಯಿತೋ ? ” ಎಂದು ಅಪ್ಪ ವ್ಯಂಗ್ಯವಾಗಿ ಬದಲು ಹೇಳಿದರು.

“ ಅಲ್ಲಿರೋದೆಲ್ಲ ನನಗೇನೆ ಅನ್ನೋ ಹಾಗೆ ಮಾತಾಡಿತ್ತೀರಲ್ಲ. ಇದಕ್ಕೇ ನಿಮ್ಮ ಜತೀಲಿ ಬರಬಾರದು ಅನ್ನೋ ದು ” ಅಮ್ಮನಿಗೆ ಕೋವ ಬಂದಿತ್ತು. ಈ ಅಸಂಬದ್ಧ ಪ್ರಲಾಪವನ್ನು ಮುಂದುವರಿಸಿ ಫಲವಿಲ್ಲವೆಂಬುದನ್ನು ಅಪ್ಪ ಕಂಡುಕೊಂಡು, ಮರುಮಾತಾಡದೆ ಅಂಗಡಿಗೆ ಹಿಂದಿರುಗಿದರು. ಸ್ವಲ್ಪ ಹೊತ್ತುದನೇಲೆ ತಮ್ಮ ಆಯ್ದೆಯ ಸೂಟ್ ಕೇಸನ್ನು ಹೆನ್ನೆಯಿಂದ ಹಿಡಿದುಕೊಂಡು ಬಂದರು. ಆದರೆ ಅದನ್ನು ಕಾರಿನೋಳಿಗಿಡಲು ಅವಕಾಶ ಕೊಡಲಿಲ್ಲ ಅಮ್ಮೆ. “ ಬೇಕಾದರೆ ಕಾರ್ ಹಿಂದೆ ಕಟ್ಟಿಕೊಳ್ಳಿ. ಲಗೇಜ್ ರ್ಯಾಷ್ ಇರೋದೇಕೆ ? ” ಸಂತೋಷಪ್ರದರ್ಶಿಸಿ ಅಪ್ಪ ಆ ಅನುಜ್ಞೆಯನ್ನು ಶಿರಸಾವಹಿಸಿದರು. ಬಹಳ ಮೃದುವಾಗಿ, “ ನಿನಗೇನೋ ಸಿಲ್ವ್ ಬಟ್ಟಿ ಬೀಕೂ ಅಂತಿದ್ದೆ.... ” ಎಂದರು.

“ ಇಲ್ಲಿದಿದ್ದರೂ ಪರವಾ ಇಲ್ಲ. ಇನ್ನು ದಿನ ಇದ್ದಿದ್ದೇ ಆಯಿತಂತೆ.... ಇನ್ನು ಹೋಗೋಣ ಬಸ್ಸಿ. ಒಂದು ಗಂಟೆ ಹೊತ್ತು ಈಗಾಗಲೇ ದಂಡ ವಾಯಿತು. ಥೂ ಕಾಳು ಭಿಕ್ಕುದವರ ಗಲಾಟಿ.”

“ಹೆದರಬೇಡಾಮ್ಮೆ ಹೋಚಿ ಭಿಕ್ಷದವರನ್ನೆಲ್ಲ ಓಡಿಸಿ ಬಿಡ್ಡಾ ಇಮ್ಮಾತ್ತ.” ಎಂದಳು ಲೀಲಾ.

ಮೋಟಾರುಕಾರು ಜನರಲ್ ಅಪ್ಪತ್ತಿಯ ರಸ್ತೆಯಲ್ಲಿ ಹೋಗು ಶ್ರೀದಾಗ ಲೀಲ ಗೊಂಬೆಯನ್ನು ಕಾರಿನ ಕಿಟಕಿಯಿಂದ ಹೊರಗೆ ಹಿಡಿದು, ಎಲ್ಲವನ್ನೂ ಅದಕ್ಕೆ ವಿವರಿಸುತ್ತಿದ್ದಳು. “ನೋಡು ಮಗೂ, ಅದು ಟ್ರಾಮ್ಮು.....ಸುಳ್ಳ ಹೇಳ್ತು ಇಲ್ಲ ನಾನು. ಬೇಕಾದರೆ ಅಪ್ಪನ್ನು ಕೇಳಿ ನೋಡು, ಅದು ಟ್ರಾಮ್ಮು ಹೊಡೋ ಅಲ್ಲವೋ. ಅಪ್ಪ, ಒಂದು ದಿನ ನಮ್ಮನ್ನು ಟ್ರಾಮ್ಮಿನಲ್ಲಿ ಕರಕೊಂಡು ಹೋಗ್ಗಿರೇನಷ್ಟು? ಹೋಚಿಗೆ ಟ್ರಾಮ್ಮಿನಲ್ಲಿ ಹೋಗಬೇಕೂ ಅಂತ ತುಂಬ ಆಸಂಯಂತೆ.”

“ಬೊಂಬೆನ ಹಾಗೆ ಹೊರಗೆ ಹಿಡಿ ಬೇಡಮ್ಮಾ ಕುಕ್ಕೆ ಗಿಕ್ಕೆ ಬಿಟ್ಟೀಯ.” ಎಂದಳು ಅಪ್ಪಾ. “ಇದನ್ನು ಒಡೆದುಕೊಂಡೇ ಅಂದರೆ ಬೇರೆ ಯಾವುದೂ ತೆಗೆದುಕೊಣಿಲ್ಲ” ಎಂದು ಅಪ್ಪ ಸೇರಿಸಿದರು.

“ನಾನವಳನ್ನು ಮುರಿದುಹಾಕೊಲ್ಲಿಸ್ತು. ಅವಳು ಟ್ರಾಂನ ನೋಡಬೇಕು ಅಂದಳು, ತೋರಿಸ್ತೂ ಇದ್ದೀಸಿ ಅಷ್ಟೇ. ಬಲು ತಂಬಿ ಹುಡುಗಿ ಅವಳು. ಒಂದು ನಿಮಿಷಾನಂತರ ನನ್ನನ್ನು ಸುಮ್ಮನೆ ಬಿಡೊಲ್ಲ ಪ್ರಾಣ ಹಿಂಡಿ ಬಿಡ್ಡಾಳಿ.”

“ಉರು ಮಧ್ಯ ಹೋಗಿ ಅಮೇಲೆ ಬೀಳ್ಳ ಕಡೆ ಹೋಗೊಣ ವೇನು?” ಎಂದು ಅಪ್ಪ ಕೇಳಿದರು.

“ಹೂ” ಎಂದಳು ಅಪ್ಪು.

ಲೀಲ ಹೇಳಿದಳು. “ಬೀಳ್ಳಗೆ ಹೋಗೊಡು ಬೇಡಾಪ್ಪು”.

“ಯಾಕೆ ಬೇಡ?

“ಅಲ್ಲ ತುಂಬ ಕತ್ತಲೆ, ಹೋಚಿ ಹೆದರಿಕೊಂಡುಬಿಡ್ಡಾಳಿ.”

ಅಪ್ಪ ಚೈನಾ ಬಜಾರ್ ನಲ್ಲಿ ಒಂದು ಅಂಗಡಿಯ ಮುಂದೆ ಸ್ಪೃಹಿ ನಿಂತರು. ಕಾರಿನ ಎದುರುಗಡೆಯಿನದ್ದು ಅಂಗಡಿಯ ಮಹಡಿಯ ಮೇಲೆ ಬಣ್ಣಬಣ್ಣದ ಭಾರಿಯದೊಂದು ಸಿನಿಮಾ ಜಾಹೀರಾತು ಕಾಣಿಸುತ್ತಿತ್ತು. ಲೀಲ ತನ್ನ ಗೊಂಬೆಯನ್ನು ಹೊರಕ್ಕೆ ಹಿಡಿದು, “ಅಲ್ಲಿ ನೋಡು, ಅದು

ಸಿನಿಮಾ ಹೇಗೆದೆ? ಇವುವಾ ನಿನಗೆ?” ಎಂದು ಕೇಳಿದಳು. ಕಾರು ಹೊರಟ್ ತಕ್ಕಣ ಬೊಂಬೆಯನ್ನು ಒಳಕ್ಕೆ ಎಳೆದುಕೊಂಡು “ಸಿನಿಮಾ ಅಗ್ನಿ ಯ್ಯಾ” ಎಂದಳು.

ಬೀಚ್ ಹತ್ತಿರದ ರೈಲ್ವೆ ಗೇಟ್‌ನ ಹತ್ತಿರ ಕಾರನ್ನು ಸಿಲ್ವರ್‌ಬೆಕಾಗಿ ಬಂತು. ನಾಲ್ಕು ಎಲೆಕ್ಟ್ರಿಕ್ ರೈಲುಗಳು ಯಾದು ಹೋಗಬೇಕಾಗಿತ್ತು. ಆದ್ದರಿಂದ ಬಾಗಿಲನ್ನು ಬಹಳ ಹೊತ್ತು ಮುಚ್ಚಿದ್ದರು. ಅನೆಕಟ್ಟಿನ ಹಿಂದೆ ನೀರು ನಿಂತಂತೆ ಹತ್ತಾರು ಬಂಡಿಗಳು ನೂರಾರಾರು ಪಾದಚಾರಿಗಳು ಗೇಟ್‌ನ ಇತ್ತೆಕಡೆ ಸಿಂತಿದ್ದರು. ಲೀಲ ಡೋಚಿಯನ್ನು ಹೋಟರಿಸಿಂದ ಹೊರಗಡೆ ಹಿಡಿದು, “ಎವು ಗೋಳು ಮುಯ್ಯಕೊಳ್ಳುತ್ತಾಳವು! ಎಲೆಕ್ಟ್ರಿಕ್ ರೈಲನ್ನು ನೋಡಬೇಕಂತೆ. ನೋಡು ನೋಡು ಡೋಚಿ, ಸಿನ್ನ ಕ್ಯಾಯನ್ನು ಚಾಚಿ ಕೊಂಡಿರಬೇಡ, ಬೀಳಿಸಬಿಟ್ಟೀಯ ಬೊಂಬೇನ! ಬೀಳಿಸಬಿಟ್ಟರೆ ಇನ್ನೊಂದು ತೆಗೆದುಕೊಡೊಲ್ಲು” ಎಂದು ಎಚ್ಚರಿಕೆಯಿತ್ತಳು.

“ಎನ್ನ ಅವಕು ಹಿಡಕೊಂಡಿರೋದು?”

“ಅವಳಿಗೊಂದು ಶ್ರವ್ಯಬೊಂಬೆ ತೆಕ್ಕೊಟ್ಟಿ. ಅದನ್ನು ಕ್ಯಾಲ್ ಹಿಡಿದು ಕೊಂಡು ಉರಿಬೆಲ್ಲ ತೋರಿಸಬೇಕಾ ಆಂತ ಹಟ್ಟಬಿಡೀತಾಳೆ. ಎವು ಹೇಳಿದರೂ ಕೇಳಿಲ್ಲ. ಅದನ್ನು ಮುರಿದುಹಾಕಿದರೆ ನಾನಂತೂ ಇನ್ನೊಂದು ತೆಕ್ಕೊಡೊಲ್ಲು” ಎಂದಳು ಲೀಲ.

ಬಾಗಿಲುಗಳು ತೆರೆದುವು. ಜನರ ಗುಂಪು ಮತ್ತೆ ಪ್ರವಹಿಸತೊಡಗಿತು. ಅವು ಬಹಳ ನಿಥಾನವಾಗಿ ಕಾರನ್ನು ನಡೆಸುತ್ತಿದ್ದರು. ಜನರ ಗುಂಪನ್ನು ನೋಡಬೇಕೆಂದು ಡೋಚಿ ಓತ್ತಾಯ ಮಾಡುತ್ತಿದ್ದಾ ಳಂದು ಹೇಳೆ ಲೀಲಳು ಗೊಂಬೆಯನ್ನು ಕಾರಿಂದ ಹೊರಗಡೆಯೇ ಹಿಡಿದುಕೊಂಡಿದ್ದು, ರೈಲ್ವೆ ಕಂಬಿ ದಾಟಬೇಕೆನ್ನು ವಾಗ ಸರಿಯಾಗಿ ದೊಪ್ಪನೆ ಕೆಡವಿಬಿಟ್ಟು. “ಅಯ್ಯೋ, ಡೋಚಿ ಬಿದ್ದುಹೋದಳು” ಎಂದು ಕಿಟ್ಟನೆ ಕೆರಿಚಿದಳು. ಆದರೆ ಬಾಗಿಲನ್ನು ದಾಟ ಹಲವು ಗಜ ಕಳೆಯುವ ವರೆಗೆ ಸಿಲ್ಲಿಸುವುದಕ್ಕಾಗಲಿಲ್ಲ ಕಾರನ್ನು. ಅಮೃನ್ ಮುಖ ಕೆಂಡವಾಗಿತ್ತು. “ಆಗಲೇ ಹೇಳಲಿಲ್ಲ?....”

“ ಇನ್ನೇಂದೆಂದಿಗೂ ನಿನಗೆ ಬೋಂಬೆಕೊಂಡು ಕೊಡೊಲ್ಲ ” ಎಂದು ಅಪ್ಪ ಗಜಿಸಿದರು. ಕಾರನ್ನು ನಿಲ್ಲಿಸಿ ಅವಫಾತ ನಡೆದ ಸ್ಥಳಕ್ಕೆ ನಡೆದು ಹೋದರು. ಲೀಲಾ ಬಚಕ ಕಾತರದಿಂದ ಬಣ್ಣ ನೋಡುತ್ತಿದ್ದಳು. ಅಪ್ಪ ಬಗ್ಗಿನೇಲದಿಂದ ಗೋಂಬೆಯ ಅವರೇಷಗಳನ್ನು ಆರಿಸಿಕೊಂಡು ಬಂದರು.

“ ಡೋಚಿಯೆಲ್ಲ ? ” ಎಂದು ಲೀಲ ಕೇಳಿದಳು. ಅಪ್ಪ, ಮಣ್ಣ ಮಡಕೆಯ ಚೂರುಗಳನ್ನೂ, ಮುದುರ ಮೂಳಬಿಕಟ್ಟಿದ ಕೆಂಪು ಲಂಗ ವನ್ನೂ ಕೊಚ್ಚಿ ಮೇತ್ತಿ ಕೊಂಡಿದ್ದ ಕುಲಾವಿಯನ್ನು ತೋರಿಸಿದರು.

“ ಇದೇನೂ ನನ್ನ ಡೋಚಿ ಅಲ್ಲ. ಅವಳು ಅಲ್ಲೇ ಇರಬೇಕು.” ಲೀಲ ತನ್ನ ಕಾಲುಗಳನ್ನು ಬಡಿಯುತ್ತ ಅಳ ತೋಡಗಿದಳು. ಆ ಪ್ರದೇಶಕೆ ಅಪ್ಪ ಅವಳನ್ನೇ ಕರೆದುಕೊಂಡು ಹೋದರು.

“ ಡೋಚಿಯೆಲ್ಲ ? ” ಎಂದಳು ಲೀಲ. ಅಲ್ಲಿ ಬಿದಿದ್ದ ಇನ್ನುಷ್ಟು ಚೂರುಗಳನ್ನು ಕಂಡು “ ಇವುತ್ತು ಮೂವತ್ತು ಕಾರುಗಳಾದರೂ ಅವಳ ಮೇಲೆ ಹರಿದುಹೋಗಬೇಕು ” ಎಂದು ಹೇಳುತ್ತ ಅಪ್ಪ ಅವಳಿಗೆ ಲಂಗ ಕುಲಾವಿಗಳನ್ನು ಕೊಟ್ಟಿರು.

“ ಇದು ಅವಳ ಬಟ್ಟೆ. ಅವಳಿಲ್ಲ ? ” ಎಂದು ಲೀಲ ಹಟ್ಟಿಹಿಡಿದಳು. ಸುತ್ತುಮುತ್ತ ಸಂತಯಾದಿಂದ ಕಣ್ಣು ಹೊರಳಿಸಿ “ ಇಲ್ಲೇ ಎಲ್ಲಾ ದರೂ ಬಜಿಟ್ಟು ಕೊಂಡಿರಬಹುದು ” ಎಂದಳು.

ಲೀಲ ಕಾರಿನ ಬಳಿ ಓಡಿಹೋಗಿ, ಅಮೃತನ್ನು ಕೂಗಿ ಕರೆದು “ ಅಮಾತ್ರ, ಡೋಚಿ ತಪ್ಪಿಸಿಕೊಂಡು ಹೊರಟುಹೋಗಿದ್ದ ಇಮ್ಮು ; ಲಂಗ, ಕುಲಾವಿ ಮಾತ್ರ ಬಿಟ್ಟಬಿಟ್ಟು ಹೋಗಿದ್ದಾಗಿ. ನನಗೆ ಗೊತ್ತು ಅವಳ, ತುಂಬ ತುಂಟೆ ಶಂತ. ಆಚೆ ಎತ್ತಿಕೊಂಡು ಎಲ್ಲಾ ತೋರಿಸುತ್ತಾ ಇದ್ದಾಗ ನನ್ನ ಕೈಯನ್ನು ಕಚ್ಚೊಡು, ಜಗಟೊಡು ಎಲ್ಲ ಮಾಡುತ್ತಾ ಇದ್ದಳು.....” ಎಂದು ತಿಳಿಸಿದಳು.

ಅಪ್ಪ ಕಾರಿನ ಬಳಿಗೆ ಹಂದಿರುಗಿ “ ಸೂಟ್ ಕೇಸೆಲ್ಲ ? ” ಎಂದು ಉದ್ದಾರ ತೆಗೆದರು. ಅಮ್ಮ ಲೀಲ ಇಬ್ಬರೂ ಇಳಿದು ಕಾರಿನ ಹಂಡಿ

ಹೋಗಿ ಲಗೇಜ್ ರ್ಯಾಕ್‌ನ ಕಡೆ ನೋಡಿದರು. ಬರಿದಾಗಿತ್ತು. “ಹದಿ ನಾಲ್ಕು ರೂಪಾಯಿ ಚೊಕ್ಕಟವಾಯಿತು” ಎಂದು ಅಪ್ಪ ಗೋಳಿಟ್ಟರು. “ಹಿಂದುಗಡೇನೇ ಕಟ್ಟಬೇಕು ಎಂದು ಸೀನು ಪಟ್ಟಿಡಿದೆ ಹೋಗಿದ್ದರೆ ಅದು ಕಳೆದುಹೋಗುತ್ತಿರಲಿಲ್ಲ. ಬೆಲ್ಮೇ ಕಿತ್ತುಹೋಯಿತೋ ಅಥವಾ ರೈಲ್ವೇ ಗೇರ್ಟ್ ಹತ್ತಿರ ಯಾರಾದರೂ ಯಾರಿಸಿ ಬಿಟ್ಟರೋ ಅದೇಸವನಯಾ ಅಂತ?” ಅಪ್ಪನ ಫಜೀತಿ ನೋಡುವುದಕ್ಕಾಗುತ್ತಿರಲಿಲ್ಲ.

ಮತ್ತೆ ತಮ್ಮ ತಮ್ಮ ಜಾಗಗಳಿಗೆ ಹಿಂದಿರುಗಿದ ಮೇಲೆ ಲೀಲ ಹೇಳಿದಳು. “ಆ! ನನಗೆ ಗೊತ್ತಾಯಿತು. ಅವನ್ನು, ಡೋಚಿ ಸೂಟ್ ಕೇಸ್‌ನ್ನೂ ಎತ್ತಿಕೊಂಡು ಓಡಿಹೋಗಿರಬೇಕು. ಎಲ್ಲಿ ಹೋಗ್ತಾಳೆ? ಬರ್ತೂಳಿ ಯಾವತ್ತಾದರೂ.....ಆದರೆ ಅವಳಿಗೆ ನಮ್ಮ ಮನೆಯ ದಾರಿ ಗೊತ್ತೇ?”

ಗಂಡಿ

ಪದ್ಮಾಳಗಂಡ ಹೇಳಿದ. “ಆರು ಗಂಟೆಗೆ ವಾವೆಸು ಬಂದುಬೆಡ್ಡಿನ್ನಿ. ಆವೇಳೆಗೆ ನೀನು ಸಿದ್ಧವಾಗಿರು. ಇಬ್ಬರೂ ಬೀಜೋಗೆ ಹೊಗೆಂಣವಂತೆ”

“ನಾನು ರಾಯಾಲ್ ಧಿಯೇಟರಿಗೆ ಹೊಗ್ಗಿನ್ನಿ ಈವತ್ತ ಸಾಯಂ ಕಾಲ. ಅಲ್ಲ ಗಾಂಧಿ ಮಾತಾಡ್ತಾರಂತೆ.”

“ಓಹೋ. ಆದರೆ ಬಂದು ಮಾತು. ಅಲ್ಲಿಗೆ ಹೊಗೋ ಮುಂಚೆ ಒಡವೆಗಳನ್ನೆಲ್ಲ ತೆಗೆದು ಪೆಟ್ಟಿಗೆಯಲ್ಲಿಟ್ಟು ಬೀಗ ಹಾಕಿಕೊಂಡು ಹೊಗು, ಹುಷಾರ್” ಎಂದು ಗಂಡ ಹೇಳಿದ.

“ನೀವು ಅಲ್ಲಿಗೆ ಹೊಗೋದಾದರೆ ಪರ್ಸಿಫೆಗಿದು ಸಿನ್ನು ಕಬಿಣದ ಪೆಟ್ಟಿಗೆಯಲ್ಲಿಟ್ಟು ಬೀಗಹಾಕಿಕೊಂಡು ಹೊಗಿ” ಎಂದು ಪದ್ಮ ಎದುರು ಜವಾಬು ಹೇಳಿದಳು.

“ನಾನೇನೂ ಅಲ್ಲಿಗೆ ಹೊಗೋಲ್ಲ” ಎಂದು ಹೇಳಿ ಆಘೀನಿಗೆ ಹೊರಟು ಹೊಡಿ.

ಮುಧ್ಯಾಹ್ಯ ಮೂರು ಗಂಟೆಯವೇಳೆಗೆ ಪದ್ಮ ಕನ್ನಡಿಯ ಮುಂದೆ ಸಿಂತು ಬಂದೊಂದಾಗಿ ಎಲ್ಲ ಒಡವೆಗಳನ್ನು ಚಿಚ್ಚು ತೊಡಗಿದಳು. ಅಥ್ರ ಗಂಟೆಯವೇಳೆಗೆ ಮುಖಿ, ಕೈಯಿ, ಎಲ್ಲ ಬರಿದಾಗಿಬಿಟ್ಟಿತ್ತು. ಕನ್ನಡಿಯಲ್ಲಿ ಬಂದುಸಲ ಪರೀಕ್ಷೆಸಿಕೊಂಡಳು. ಮನಸ್ಸು ಸ್ವಲ್ಪ ಚಿನ್ನ ವಾಯಿತು ಅವಳಿಗೆ ಪಕ್ಕದ ಮನೆಯು ಲಾಯಾರ್ ಹೆಂಡತಿಯೂ ಮಾಟಿಂಗಿಗೆ ಬಿಂದಿರು ತಾತ್ಕಾಳಿ. ಅವಳ ಮುಂದೆ ತನ್ನ ಹೊಸ ಬಂಗಾರದ ಸರವನ್ನು ತೊರಿಸಿ ಕೊಳ್ಳುವ ಹಾಗಿಲ್ಲವಲ್ಲಾ ಎಂಥ ಅವಕಾಶ ಹೊಯಿತು!

ಸಭೆಯಲ್ಲಿ ಕಳೆದುಕೊಳ್ಳುವೆಂಥ ಒಡವೆ ಯಾವುದೂ ಇಲ್ಲವಲ್ಲ ಸದ್ಯ, ಎಂದು ಅವಳಿಗೆ ಸಮಾಧಾನವಾಯಿತು. ಬಳಿ ಕೂಡ ತೆಗೆದುಬಿಟ್ಟ ದ್ವಾರು. ತಕ್ಕಣ ಅವಳಿಗೆ ಜ್ಞಾಪಕ ಬಂತು. ಶುಕ್ರವಾರದಂಥ ಮಂಗಳ

ದಿವಸದಲ್ಲಿ ಬಳಿಯಲ್ಲದೆ ಬರಕ್ಕೆಯಲ್ಲಿ ಮನೆಬಿಟ್ಟು ಕಡಲುವುದು ಮುತ್ತೆಪ್ಪದೆ ಯಾದವಳಿಗೆ ಶ್ರೀಯಸ್ಸಲ್ಲಿ ಎಂದು. ಎಲ್ಲಕ್ಕೊಂತ ತೆಳ್ಳಿಗಿದ್ದ ಎರಡು ಬಳಿ ಆರಿಸಿ ತೊಟ್ಟುಕೊಂಡಳು. ಸೀರೆಯ ಸರಗಿಂದ ಅವುಗಳನ್ನು ಭದ್ರವಾಗಿ ಮುಚ್ಚಿಟ್ಟುಕೊಳ್ಳುತ್ತೇನಿಂದು ಮನಸ್ಸು ಮಾಡಿಕೊಂಡಳು.

ಸಭೆ ನದು ಗಂಟಿಗೆ ನೊದ್ದಾಗಬೇಕಾಗಿತ್ತು. ಆದರೆ ಪದ್ಮ ನಾಲ್ಕು ಗಂಟೆಗೇ ರಾಯಲ್ ಧಿಯೇಟರಿನಲ್ಲಿದ್ದಳು. ಆದುದರಿಂದ ಮುಂದಿನ ಸಾಲಿನಲ್ಲಿ ಒಂಮು ಕುಚೀ ದಕ್ಕಿತು. ವಕ್ಕುದ ಕುಚೀಯಲ್ಲಿ ಅವಳ ಸ್ನೇಹಿ ಶಿಯೇ ಆದವಳಿಬ್ಬಳು ಕೂತಿದ್ದಳು. ಅವಳ ಕ್ಕೆಯಿ, ರೀವಿ, ಮೂಗೊ ಕೂಡ ಬರಿದಾಗಿದ್ದವು. “ಇದೇನಿಮು ಸಮಾಜಾರ? ಬಳಿ, ಓಲೆ, ಮೂಗುಬೊಟ್ಟು ಎಲ್ಲ ಎಲ್ಲ?” ಎಂದು ಪದ್ಮ ಕೇಳಿದಳು. ಸ್ನೇಹಿತಿ ಹೇಳಿದಳು: “ಬೇಕೂ ಅಂತಲೇ ತಿಗೆದು ಮನೇಲಿಟ್ಟುಬಿಟ್ಟು ಬಂದೆ. ಗಾಂಧಿ ಮಹಾತ್ಮರು ನಾಕು ವರ್ಷದ ಕೆಳಗೆ ಇಲ್ಲಿಗೆ ಬಂದಿದ್ದರು. ಇದೇ ಹಾಲಿನಲ್ಲೇ ಮಿಂಗ್ ನಡಿತು. ಆಗ ನಾನೂ ಬಂದಿದ್ದೆ. ಅವರು ಭಾಷಣಮಾಡಿ, ಹಣಕೊಡಿ ಎಂದ ಕೈಯ್ಯಿಂಡಿದರು. ನನಗೇ ಗೊತ್ತಿಲ್ಲ, ಏನುಮಾಡಿದ ಅನ್ನೋದು. ಅಷ್ಟರಲ್ಲಿ ನನ್ನ ಎಂಟುಬಳಿ, ಅಪವತ್ತು ಸವರ್ಣ ಬಾಳ್ಳೋ ನನ್ನ ಚಿನ್ನದ ಸರ ಎಲ್ಲ ತಿಗೆದು ಅವರ ಪಾದದ ಬಳಿ ಇಟ್ಟುಬಿಟ್ಟಿ. ಆ ಗಾಂಧಿ ಮಹಾತ್ಮರ ಮಾಯೆ ಏನೂ ಅಂತಿ? ಅಥ ಗಂಟೇಲಿ ಒಡವೆಯ ರೂಪದಲ್ಲೇ ಮೂರುಸಾವಿರ ರೂಪಾಯಿ ಸುರಿದುಹೋದುವು. ಆದೇನು ಶಕ್ತಿಯೋ ಏನೋ, ಆತ ಕೇಳಿದರೆ ಯಾರೂ ಇಲ್ಲ ಎನ್ನುವುದೇ ಇಲ್ಲ. ನಾನು ಮನೆಗೆ ಬರಿಗ್ರೆಯಲ್ಲಿ ಹೋದುದನ್ನು ನೋಡಿ ನಮ್ಮ ಮನೆಯನರು ಮೂರು ತಿಂಗಳ ಕಾಲ ನನ್ನ ಕೈಯಲ್ಲಿ ಮಾತು ಬಿಟ್ಟುಬಿಟ್ಟರು. ಈವತ್ತಂತೂ, ನನ್ನ ಒಡವೇನೇಲ್ಲ ಕಳಚಿಟ್ಟು ಹೊರತು ಹೊರಕ್ಕೆ ಬಿಡಲಿಲ್ಲ ಅವರು.”

ಬಿಳಿಯು ಖಾದೀ ಬಟ್ಟೆಯನ್ನು ತೊಟ್ಟಿದ್ದ ಸ್ವಯಂಸೇವಕರ ಸಂಭ್ರಮವೇ ಸಂಭ್ರಮ. ಕುಚೀಗಳನ್ನು ಇಲ್ಲಿಂದಲ್ಲಿಗೆ ನೂಕುವುದೇನು,

ವೇದಿಕೆಯ ಮೇಲೆ ಹೂವಿನ ಕುಂಡಗಳನ್ನು ಜೋಡಿಸುವುದೇನು, ಸೇರಿದ್ದ ಸಂದರ್ಭೀಯಲ್ಲಿ ಸದ್ಗಡಿಸುವುದೇನು! ನಾಲ್ಕುಹೊಡಿದು ಹದಿನ್ಯೇದು ನಿಮಿಷವಾಗಿಲ್ಲ. ಅಗಲೇ ಮಂದಿರವೆಲ್ಲ ತುಂಬಿಹೋಗಿತ್ತು. ಕಿಟಕಿಗಳು ಬಾಗಿಲುಗಳು, ಎಲ್ಲ ನೋಡಲಿ, ಮನುಷ್ಯರ ತಲೆಗಳೇ. ಉಸಿರಾಡುವುದಕ್ಕೂ ಸ್ಥಳವಿರಬಾರದು. ಹಾಗಿತ್ತು ಗುಂಪು.

ಈದು ಹೊಡಿಯುವ ವೇಳೆಗೆ ಸರಿಯಾಗಿ ಮಹಾತ್ಮಾ ಗಾಂಧಿ ಬಂದರು. ಎಲ್ಲರೂ ಎದ್ದುನಿಂತರು. ಸಭೆಯ ತುಂಬ “ಗಾಂಧಿರೆ ಜೈ, ಭಾರತ ಮಹಾತ್ಮಾಕೇ ಜೈ” ಎಂಬ ಕೂಗುಗಳು. ಗಾಂಧಿ ವೇದಿಕೆಯ ಮೇಲೆ ನಿಂತು ಜನರ ಕಡೆ ನೋಡಿ ತೃಪ್ತಿಯಾದ ಕಿರುನಗುವನ್ನು ಸೂಸಿ, ತಲೆಬಾಗಿ ಜನರಿಗೆ ನಮಸ್ಕರಿಸಿದರು. ಪದ್ಯ ಕೈಜೋಡಿಕಿಕೊಂಡು ಸಿಂಕಿದ್ದಳು. ಇವರೇನೇ ಗಾಂಧಿ ಮಹಾತ್ಮರು? ನಾಲ್ಕುದು ಸಲ ಕೈಮುಗಿದು ಕೂತು ಕೊಂಡೆಳು. ಸಭಾ ಮಂದಿರದ ಮೂಲೆ ಮೂಲೆಯಿಂದಲೂ ಮಹಾತ್ಮರ ಮೇಲೆ ಜನ ಹಾರಗಳನ್ನೂ ಹೊವುಗಳನ್ನೂ ಎಸೆದರು. ಅನೇಕ ಹೆಂಗಸರು ಓಡೋಡಿ ಬಂದು ವೇದಿಕೆಯನ್ನು ಹತ್ತಿ ಗಾಂಧಿಜಿಯ ಪಾದಗಳನ್ನು ಕಣ್ಣಿಗೊತ್ತಿಕೊಂಡರು. ಗದ್ದಲ ಅಡಗುವುದಕ್ಕೆ ಅರ್ಥ ಗಂಟೆ ಹಿಡಿಯಿತು. ಗಾಂಧಿಜಿ ವೇದಿಕೆಯ ಮೇಲೆ ಕುಳಿತುಕೊಂಡರು. ಅವರ ಸುತ್ತು ಮುತ್ತಲೇ ಅಡ್ಡಾಡುತ್ತಿದ್ದ ಜೋಲುಮಿಾಸೆಯು ಇಂದರೆಯಿಸಿನವರೊಬ್ಬರು ಕಾಗದದ ಸುರುಳಿಯನ್ನು ಕೈಲಿ ಹಿಡಿದುಕೊಂಡು ಮುಂದೆ ಬಂದು ಮಾನವತ್ವವನ್ನು ಓದಿದರು. ಮಹಾತ್ಮರನ್ನು ಸ್ವಾಗತಿಸುವುದರ ಜತಿಗೆ ಸ್ಥಳೀಯ ಅಸ್ವಾಶ್ಚ ಸೇವಕ ಸಂಘದ ಚಟುವಟಿಕೆಗಳ ವರದಿಯನ್ನು ಒಪ್ಪಿಸಿದರು.

ಮಾನವತ್ವ ಸಮರ್ಪಕೆಯಾದ ಮೇಲೆ ಗಾಂಧಿ ಮಾತನಾಡಿದರು. ಅವರ ದಸಿಯಲ್ಲಿ ಏನೋ ಬಂದು ಬಗೆಯ ಶಾಂತವಾದ ಇಂಪಾದ ತಾನವಿತ್ತು. ಶ್ರಾವಕರ ಮನಸ್ಸನ್ನೆಲ್ಲ ಅದು ಆಕಷಿಂಧಸುತ್ತಿತ್ತು. ಅದನ್ನು ಕೇಳಿದವರು ಅದರಂತೆ ನಡೆಯಿರಲು ಸಾಧ್ಯವೇ ಇರುತ್ತಿರಲಿಲ್ಲ. “ನಾನು

ಸುಧಾರಣೆಯ ಯಾತ್ರೆಗಾಗಿ ಬಂದಿದ್ದೇ ನೇಂಬುದು ನಿಮಗೆ ಗೊತ್ತೇ ಇದೆ. ಯಾವುದನ್ನು ನಾನು ಸತ್ಯವೆಂದು ಕಂಡುಕೊಂಡಿದ್ದೇನೇ ಅದರ ಸಲುವಾಗಿ ಬಂದಿದ್ದೇನೆ. ಈ ಕಾರ್ಯದಲ್ಲಿ ನೀವು ನೇರವಾಗಬೇಕೆಂದು ಪ್ರಾರ್ಥಿಸುತ್ತೇನೇ” ಎಂದು ಗಾಂಧಿ ನುಡಿದರು. ದ್ವಿವರ ದೃಷ್ಟಿಯಲ್ಲಿ ಎಲ್ಲ ಮನುಷ್ಯರೂ ಸಮಾನರು. ತಲೆ, ಕೈಯ್ಯ, ಕಾಲುಗಳಿಗಿಂತ ಕೆನಿ, ಮೂಗುಗಳು ಹೆಚ್ಚು ಮುಖ್ಯವೆಂದು ಯಾರಾದರೂ ಹೇಳಬೇಕೆಂದು ಸಾಧ್ಯವೇ? ಪ್ರತಿಯೊಂದೂ ಮುಖ್ಯ. ಅದೇ ರೀತಿ ಸಮಾಜದ ಪ್ರತಿಯೊಂದು ವರ್ಗಪೂರ್ವಿಕೆಗಳಿಗೆ ಪ್ರಧಾನವಾದುದು. ವರ್ಣಾರ್ಥಮಾ ಭೇದವೇನ್ನು ಪುದು ಕೇವಲ ಆರ್ಥಿಕವಾದುದು. ಕಾರ್ಯ ಸುಗಮವಾಗಿ ನಡೆಯಲುಂಬ ಅನುಕೂಲಕ್ಕಾಗಿ ಏರ್ಜಿಸಿದ್ದ ಪದ್ಧತಿಯಾಗಿ. ತುಟ್ಟುತುದಿಯಲ್ಲದ್ದ ಬ್ರಾಹ್ಮಣನು ವ್ಯವಹಿಸಿಕ ಕಾರ್ಯಗಳನ್ನೂ ಆಧ್ಯಾತ್ಮಿಕ ಕಾರ್ಯಗಳನ್ನೂ ಮಾಡುತ್ತಿದ್ದರೆ, ಪಂಚಮನೆಸಿಸಿದ ಹರಿಜನನಾದರೂ, ಅಷ್ಟೇ ಆಗತ್ಯವಾದ ನಗರ ಸ್ಥಿರತ್ವ ಮುಂತಾದ ದ್ವೇಹಿಕ ಕಾರ್ಯಗಳಲ್ಲಿ ಪ್ರವೃತ್ತನಾಗಿರುತ್ತಿದ್ದನು. ಆದ್ದರಿಂದ ಮಾತ್ರದಿಂದ ಪಂಚಮರನ್ನು ಕುಷ್ಣರೂಗಳಿಗಳಿಂತೆ ಕಾಣುವುದು ತರವೇ? ದೇವರ ಕಣ್ಣನಲ್ಲಿ ಎಲ್ಲರೂ ಸಮಾನರಲ್ಲವೇ?

ಈ ರೀತಿ ಗಾಂಧಿಜಿ ಸಮಾರು ನಲವತ್ತು ನಿಮಿಷ ಮಾತಾಡಿರ ಬಹುದು. ಸೇರಿದ್ದ ಜನ ಯಾಕ್ಷಣಿಗೊಳಗಾದಂತೆ ಮೂಕಬಡಿದು ಕೇಳುತ್ತಿದ್ದರು. ಗಾಂಧಿಜಿಇ ಶಿರಸ್ಸಿನ ಹಿಂದೆ ಪ್ರಭಾವಳಿಯಂತೆ ಹೊಳೆಯುವ ಜೋತಿಯೊಂದು ಪದ್ಧತಿಗೆ ಕಾಳಿಸಿತು. ಅವರು ಹೇಳಿದ ಪ್ರತಿಮಾತ್ಮಾ ಆಕಿಗೆ ಒಪ್ಪಿಗೆಯಾಯಿತು. ತಮ್ಮ ಮನಸೆಗೆ ಬರುತ್ತಿದ್ದ ಜಲಗಾರನ ಬಗ್ಗೆ ಅವರೆಗೆ ವಿಶೇಷವಾದ ಮರುಕಹಣಿತ್ತು. ಸಿಷ್ಟಾರಣವಾಗಿ ಅವನನ್ನು ನಿಂದಿಸಿ, ಬ್ಯಾದು ಗೋಳಿಯುದ್ದಿಕೊಳ್ಳುವೆನಲ್ಲಿ ಎಂದು ಹೇಳಾಡಿಕೊಂಡಳು.

ಭಾವಣವಾದಮೇಲೆ ಗಾಂಧಿ ವ್ಯವಹಾರಕ್ಕೆ ತೊಡಗಿದರು. ತಾವು ಬಂದಿರುವುದು ಹಣಕ್ಕೆ ಎಂದು ಸಭಿಕರೆಲ್ಲ ಈ ವೇಳೆಗೆ ಅರಿತುಕೊಂಡೇ ಇರ

ಬೇಕೆಂದು ಹೇಳಿದರು. ಹಣ ಬೇಕಾದುದಾದರೂ ದಲಿತ ಜನರಿಗೆ ಜೀವ ನದ ಅಶ್ವಗತ್ಯವಾದ ಸಾಮಾನ್ಯಗಳನ್ನು ಒದಕೆಸುಪುದಕ್ಕಾಗಿ. ಹೆಂಗಸರ ಕಡೆ ನೋಡಿ, “ನಿಮ್ಮ ಒಡವೆಗಳೆಲ್ಲ ಈ ಕೆಲಸಕ್ಕೆ ಒದಗಬೇಕು” ಎಂದರು. ಸಭೆಯಲ್ಲಿದ್ದ ಹೆಂಗಸರ ಗುಂಪಿನಲ್ಲಿ ಗುಂಪಿನ ಹಬ್ಬಿತು. ಇದನ್ನು ಕಂಡು ಗಾಂಧಿಜಿ ಸಣ್ಣ ದಾಗಿ “ನಾನು ಬನಿಯಾ ಜಾತಿಯಾನನು. ಲೇವಾದೇವಿ ನಮ್ಮ ಕಸಬು. ನಿಮ್ಮ ಹತ್ತಿರವಿರುವ ಹಣವೆಲ್ಲಾ, ಅಷ್ಟೇ ಅಲ್ಲ, ಹಣಕ್ಕೆ ಪರಿವರ್ತಿಸಬಹುದಾದ ವಸ್ತುಗಳೆಲ್ಲಾ ನನ್ನ ಜೀಬಿಗೆ ಬೀರುವವರಿಗೆ ನಾನು ಕದಲುವವನಲ್ಲ. ಎಲ್ಲ, ಜಾಗ್ರತ್ತಿ ಮಾಡಿ. ಈ ಸಾಜೆ ನಾನು ಇನ್ನೂ ಒಂದು ಸಭಿಗೆ ಹೊರಬೇಕಾಗಿದೆ.” ಎಂದರು.

ಯಾರೋ ಒಬ್ಬರು ಗುಂಪಿನಲ್ಲಿ ದಾರಿನೂಡಿಕೊಂಡು ನುಗ್ಗಿಬಂದು ಗಾಂಧಿಜಿಯ ಕೈಯಲ್ಲಿ ಬಂದು ಬೆಳ್ಳಿಯ ತಟ್ಟರುನ್ನಿಟ್ಟರು. ಮಹಿಳೆ ಯೋಬ್ಬಿ ಇಲ್ಲ ವೇದಿಕೆಯ ಮೇಲೆ ಶೃಂಗಕ್ಕನೇ ಸೆಗೆದು ಬಂದು, ತನ್ನ ಅಡ್ಡಿ ಯನ್ನು ತೆಗೆದುಕೊಟ್ಟಳು. ಅಡ್ಡಿಕೆಯನ್ನು ಕೊಟ್ಟದಕ್ಕಾಗಿ ಅವಳನ್ನು ವಂದಿಸಿ, ಗಾಂಧಿಜಿ ಕೇಳಿದರು “ಸಿನ್ನ ಬೆರಳಿನಲ್ಲಿ ಕಾಣಿಸುತ್ತೇದ್ದೀ, ತಿಳಂಗರವನ್ನು ಇಟ್ಟುಕೊಂಡಿರಬೇಕೆಂದು ತೀವ್ರಾಸಿಸಿ ಬಟ್ಟಿದ್ದೀ ಯೀನು?” ಎಂಬುದಾಗಿ. ಮಹಿಳೆಯು ತಿಳಂಗರವನ್ನು ತೆಗೆದು ಗಾಂಧಿಗೆ ಆಸಿಸಿದಳು. ಈ ಸ್ವಾಂಚೀರಣೆ ಸುರಿವುಳಿಯೇ ಸುರಿವುಳೇ.

ವೇದಿಕೆಯ ಕಡೆಗೆ ನುಗ್ಗಿತ್ತಿದ್ದವರಿಗೆ ಲೆಕ್ಕವೇ ಇಲ್ಲ. ಹಣವೂ ಒಡವೆ ವಸ್ತುಗಳೂ ಸುರಿಯುತ್ತಿದ್ದವು. ಕೇಳಿದ್ದ ಶಕ್ತಿಯಂತೆ ಗಾಂಧಿ ಎಲ್ಲರನ್ನೂ ಆಕಾರಸ್ತ್ರಿಯಂತೆ ಗಾಂಧಿಯಾಗಿ ಗಳಿಸಿದ್ದರು. ಗಂಡಸರು, ಹೆಂಗಸರು, ಮಕ್ಕಳು ಎಲ್ಲರೂ ಗಲಾಟಯಲ್ಲಿ ದಾರಿನೂಡಿಕೊಂಡು ಗಾಂಧಿಯ ಬಳಿಗೆ ಹೋಗಿ ಏನಾದರೂ ಒಂದು ಕಾಣಿಕೆಯನ್ನು ಒಪ್ಪಿಸುತ್ತಿದ್ದರು ಪದ್ದಾಳ ಬಲಗಡೆಗಿದ್ದ ಗಂಡಸರು, ಎಡಗಡೆಗಿದ್ದ ಹೆಂಗಸರು, ಮುಂದಗಡೆ ಜಮಾನದ ಮೇಲೆ ಕುಳಿತ್ತಿದ್ದ ಮಕ್ಕಳು ಇವರಲ್ಲಿ ಯಾರಾವರೂ ಸುಮ್ಮನೆ ಕುಳಿತ್ತಿರಬೇಕಳ್ಳ!

ಪದ್ಮ ತನ್ನ ಬಳಿಗಳನ್ನು ಸೀರೆಯ ಸರಗಿನಲ್ಲಿ ಬಚ್ಚಿಟ್ಟುಕೊಂಡು ಮನಸ್ಸಿನಲ್ಲಿ ಏರಿಬರುತ್ತಿದ್ದ ಆವೇಶದೊಡನೆ ವಿಶೇಷ ಪ್ರಯಾಸದಿಂದ ಕಾದಾಡುತ್ತೆ ಕುಳಿತ್ತಿದ್ದ ಈ.

ನೂಕು ಸುಗ್ಗಲು ಅಡಗಿತು. ಗಾಂಥಿಜಿಯ ಸುತ್ತು ಬೆಳ್ಳಿಯ ತಟ್ಟಿಗಳೇನು, ಬಟ್ಟಲುಗಳೇನು, ಗಡಿಯಾರಗಳೇನು, ಬಳಿಗಳೇನು, ಮುಗುತ್ತಿಗಳೇನು, ನಾಣ್ಯಗಳೇನು, ಯೂವಿನ ಹಾರಗಳೇನು—ರಾಸಿರಿಂಬಿಯಾಗಿ ಬಿದ್ದಿದ್ದವು.

ಗಾಂಥಿಜಿ ಜನರನ್ನೆಲ್ಲ ಮನಸಾರ ವಂದಿಸಿ ಕಾರೋಕೆಯ ರಾಸಿಯಲ್ಲಿ ಸೇರಿದ್ದ ಬೆಳೆಬಾಳುವ ವಸ್ತುಗಳನ್ನೆಲ್ಲ ಹರಾಜು ಹಾಕುತ್ತೇನೆಂಬುದಾಗಿ ತಿಳಿಸಿದರು. ಆದರೆ ಅದಕ್ಕೆ ಮೊದಲು ಇನ್ನೂ ಏನಾದರೂ ಬರಲಿದೆಯೋ ಎಂಬುದನ್ನು ಖಚಿತ ಮಾಡಿಕೊಳ್ಳಬೇಕಾದುದಿತ್ತು. “ಆಕ್ಷತಂಗಿಯರೆ, ನೀವು ಕೊಡಬೇಕಾದುದೆಲ್ಲ ಮುಗಿಯಿತೇ? ಇನ್ನೂ ಏನಾದರೂ ಇಡೆಯೋ” ಎಂದು ಕೇಳಿ ಒಂದುಸಲ ಸಭಿಕರ ಕಡೆ ತಿರುಗಿಸೋಡಿದರು. ಪದ್ಮಳು ಸೀರೆಯ ಸರಗಿನಲ್ಲಿ ಬಕೆಯನ್ನು ಇನ್ನೂ ಬಲವಾಗಿ ಮುಚ್ಚಿಕೊಳ್ಳುತ್ತೊಡಗಿದ್ದಳು. ಆದರೆ ಕೈಯು ನಡುಗಿತ್ತು. ಗಾಂಥಿಯ ದೃಷ್ಟಿ ತನ್ನ ಕಡೆ ಸುಳಿದಾಗಲಂತೂ ತನ್ನ ಗುಟ್ಟಿಲ್ಲ ರಬ್ಬಿಗಿಹೋಯಿತೆಂದು ದಿಗಿಲುಬಿದ್ದಳು. ನೇಡಿಕೆಯನ್ನು ಹತ್ತಿಮೋಗಿ, ಎರಡು ಬಳಿಗಳನ್ನೂ ತೆಗೆದು ಗಾಂಥಿಜಿಯ ಮುಂದಿಟ್ಟಳು. ಗಾಂಥಿ ಮಂದರೂಸವನ್ನು ಬೀರಿ. “ಬಹಳ ಸಂತೋಷ ತಂಗಿ” ಎಂದರು. ವದ್ದುಳಿಗೊಂಮು ವಿಷಾ ಮುಹೂರ್ತ.

ಗಂಡ ಮನೆಗೆ ಬಹಳ ಹೊತ್ತುವಿಾರಿ ಬಂದ. ಮರುಮಾತಾಡದೆಯಂತ್ರದಂತೆ ಕೂಳನ್ನು ತಿಂದು ಹಾಸಿಗೆಯಲ್ಲಿ ಚಿದ್ದುಕೊಂಡೆ. ಪದ್ಮಳ ಬರಿಗೈಯನ್ನು ಅವನು ಗಮನಿಸಲಿಲ್ಲ.

ತಾನು ಬಕೆ ಕಳೆದುಕೊಂಡುದು ಗಂಡನಿಗೆ ಗೊತ್ತಾದರೆ ಏನು ಮಾಡುತ್ತಾನೋ ಯಾರಿಗೆ ಗೊತ್ತು? ಗಂಟುಕಟ್ಟಿಕೊಂಡು ನಿಮ್ಮಪ್ರವ ಮನೆಗೆ ಹೊರಡು ಎಂದು ಅಪ್ಪಣಿ ಮಾಡಬಹುದು. ಮಾರು ನಾಲ್ಕು

ತಿಂಗಳ ಕಾಲ ಮಾತ್ರ ಬಿಟ್ಟುಬಿಡುಹುದು.....ತನಗೇನು ಕಾಯ್ದುಕೊಂಡಿದ್ದರೋ ಶಿವನೇ ಬಲ್ಲ. ಗಾಂಥಿಯನ್ನು ನೋಡುವುದಕ್ಕೆ ಹೋಗದೆ ಇದ್ದರೆ ಚಿನ್ನಾಗಿತ್ತಲ್ಲ ಎಂದುಕೊಂಡಳು. ಬೆಳಗ್ಗೆ ಯಾವರೆಗೆ ಒಂದು ಮಾತ್ರ ಹೇಳುವುದಿಲ್ಲವೇಂದು ಸಂಕಲ್ಪಮಾಡಿಕೊಂಡಳು. ಆದರೆ ಹನ್ನೊಂದು ಗಂಟೆಯ ವೇಳೆಗೆ, ಮನೋಸಾಧ್ಯ ವೇಲ್ಲ ಮುರಿದುಬಿತ್ತು. ತಡೆಯುವುದಕ್ಕಾಗಲಿಲ್ಲ. ಕಿತ್ತು ತಿನ್ನುತ್ತತ್ತು ಭಯ. ಗಂಡನ ಭುಜವನ್ನು ಹಿಡಿದು ಅಲ್ಲಾಡಿಸಿ ಎಚ್ಚರಗೊಳಿಸಿದಳು. ಎಬ್ಬಿಸಿ ಬಕ್ಕಿಗಳ ವಿಷಯ ಹೇಳಿದಳು. ಗಂಡನಿಗೆ ತೀರ ಸಿದ್ದೆ. ಅವಕೇನು ಹೇಳುತ್ತದ್ದಾರೋ ಅವನಿಗೆ ಗೊತ್ತಾಗಲಿಲ್ಲ. ಪದ್ದತ್ತು ಇನ್ನೂ ಬಲವಾಗಿ ಅವನ ಭುಜವನ್ನು ಜಗ್ಗಿಸಿದಳು. ಬಳಿಗಳ ಸಂಗತಿ ಮತ್ತೆ ತಿಳಿಸಿದಳು. ಉತ್ತರ ಹೇಳುವ ಮುಂಚೆ ಇನ್ನೊಂದು ವರಸೆ ಜೊಂಪು ಹತ್ತಿತ್ತು. ಯುಗಗಳು ಕಳೆದು ಹೋದುವೇನೋ ಎನ್ನಿಸಿತು ಪದ್ದಳಿಗೆ. ಕೊನೆಗನನು ಬಹಳ ತೆಪ್ಪಿಗೆ ಉಸುರಿದ “ನಾನು ಹೇಳಿರಲ್ಲಿಲ್ಲವೇ ಬಡವೆ ಇಟ್ಟುಕೊಂಡು ಹೋಗಬೇಡ ಎಂದು? ನನಗೆ ಗೊತ್ತು.” ಅವಕು ಇದಕ್ಕೆ ಉತ್ತರ ಹೇಳಲಿಲ್ಲ. ಇಬ್ಬರೂ ಕೆಲವು ನಿರ್ಮಿಷ ಮೌನವಾಗಿದ್ದರು. ಆಮೇಶ ಗಂಡ “ಅದಿರಲೆ, ನಾನೇನು ಮಾಡಿದೆ ಹೇಳುತ್ತಿನಿಸಿಕೊಂಡು. ಮಿಂದಿಗಿಗೆ ಹೋಗಕೂಡದು ಅಂತ ಮೊದಲು ತೀವ್ರಾ ನಿಸಿಕೊಂಡಿದೆ. ಆದರೆ ಸ್ವೇಷತನ್ನೊಬ್ಬನ ಜತೆಯಲ್ಲಿ ಹೇಗೋ ಏನೋ ಅಲ್ಲಿಗೆ ನುಗ್ಗಿದೆ. ಜೀಬಿನಲ್ಲಿ ಸವತ್ತು ರೂಪಾಯಿತ್ತು. ನಾಳೆ ಬೆಳಗ್ಗೆ ಮನೆ ಬಂಡಿಗೆ ಕೊಡೋಣಾಂತ ನುಧ್ಯಾಹ್ಯ ತಾನೆ ಬ್ಯಾಂಕಿಸಿಂದ ತಂದಿದ್ದೆ. ಸ್ವಯಂ ಸೇವಕ ಬಂದ, ಮುಂಡಿಯಲ್ಲಿ ಪಾರೆಬಿಟ್ಟೆ” ಎಂದ.

“ ಸ್ವಲ್ಪವಾದರೂ ನಿಮಗೆ ಮುಂದಾಲೋಚನೆಯೋ ಇಲ್ಲ! ನಾಳೆ ಬಾಡಿಗೆ ಏನು ಮಾಡುವುದು? ” ಎಂದು ಕೇಳಿದಳು ಪದ್ದತ್ತ ಮುಸಿಸಿಕೊಂಡು.

ಹಾರಿನ್ ಹಾಡು

ಸಂಗೀತ ಕಚೇರಿ ಆಗತಾನೇ ಮಾಗಿದಿತ್ತು. ನಾವು ಮನೆಗೆ ಹಿಂದಿರು ಗುತ್ತಿದ್ದೇವು. ಸಂಗೀತ ಬಹು ಇಂಪಾಗಿತ್ತು. ನಮ್ಮ ಗುಂಪಿನಲ್ಲಿ ಹರಟಿ ಹರಿಯಪ್ಪನೂ ಇದ್ದನೆಂಬುದು ಕಾಣೆಸುವವರಿಗೂ ನಮಗೆ ಅದೇ ಭಾವನೆ ಇತ್ತು. ಪಾತಾಳಲೋಕದ ಚಿತ್ರಹಿಂಸೆಯಿಂದ ತಪ್ಪಿಸಿಕೊಂಡು ಬಂದವನಂತೆ ಒದ್ದಾಡುತ್ತಿದ್ದ ಅವನು; ನಾವು ಹುಬ್ಬಿಗಂಟುಹಾಕಿಕೊಂಡು ಅವನ ಕಡೆ ನೋಡಿ, “ ಓಹೋ, ಕನಾರ್ಟಿಕ ಸಂಗೀತ ನೂರು ವರ್ಷಗಳ ಹಿಂದೆಯೇ ಸತ್ತು ಹೋಗಿಬಿಟ್ಟಿಂದು ಭಾವಿಸುವ ದೊಡ್ಡ ಮನುಷ್ಯರಲ್ಲಿ ನೀವೂ ಒಬ್ಬರೋ! ಅಥವಾ ತ್ಯಾಗರಾಜರು, ದೀಕ್ಷಿತರು, ಶಾಮಾಶಾಸ್ತ್ರಿಗಳು ಮುಂತಾದ ಮೂರಾಫ್ಟಿಗಳಿಂದನೆಯೇ ಸದಾ ಓಡಾಡುತ್ತಿದ್ದ ಬಿಟ್ಟುದ ರಿಂದ ನಮ್ಮ ಕಾಲದ ಸಂಗೀತವೆಲ್ಲ ನಿಮ್ಮ ಪಾಲಿಗೆ ವಿಷದ ಹಾಗೆ ಕಾಣುತ್ತದೆಯೋ? ಇಲ್ಲದೆ ಹೋದರೆ, ಒಂದು ಹಾಡನ್ನ ಕೇಳಿದೂಡನೆ ಅದನ್ನು ಭಿದ್ರಭಿದ್ರವಾಗಿ ಹರಿಸು ಬಿಂಬಿ ಟೀಕೆ ಬೋಕೆಗೇಂದ ಅದನ್ನು ಹೂತು ಹಾಕುವವರಿಗೂ ತೃಪ್ತಿಯುಂಟುಗದ್ದಾಧ ಪುಷಿತವುಂಡಲಿಗೆ ಸೇರಿದ ವರೋ? ” ಎಂದು ಮೂದಲಿಸಿದೆವು.

“ ಆಯ್ಯೋ ದೇವರೂ, ನಾನು ಇದೊಂದೂ ಅಲ್ಲ. ನಾನೊಬ್ಬ ಬಡವಾಣಿ. ಆದರೆ ನಾನೇನು ಮಾತನಾಡುತ್ತಿದ್ದೇನೆಂಬುದು ನನಗೆ ಜಿನ್ನುಗಿ ಗೊತ್ತಂಟು. ನನಗೂ ಒಂದಿವ್ವು ಸಂಗೀತದ ಗಂಧ ಇದೆ. ನಿಜ ಹೇಳಬೇಕಾದರೆ ನಿಮ್ಮ ಭರಿಗಿಂತಲೂ ಒಂದು ವಟ್ಟ ಹೆಚ್ಚಿಗೇಯೇ ಇದೆ. ಅದರಿಂದಲೇ ನನಗೆ ಸುಕಟವಾಗುವುದು; ನಮ್ಮ ಸಂಗೀತ ಈ ಮಟ್ಟಕ್ಕಿಳಿದು ಹೋಗಿದೆಯಲ್ಲಾ ಎಂದು.” ಎಂದ ಹರಟಿ ಹರಿಯಪ್ಪ.

ಅವನು ಆದಿದ ಮಾತನ್ನು ಕೀವಿಯ ಮೇಲಿಯೇ ಹಾಕಿಕೊಳ್ಳಿದೆ ನಮ್ಮ ನಮ್ಮಲ್ಲಿ ಮಾತಾಡಿಕೊಂಡು ಅವನ ಬಾಯನ್ನು ಅಡಗಿಸೋಣ ವೆಂದು ಪ್ರಯತ್ನಿಸಿದೆವು. ಆದರೆ ಅವನು ಬಿಟ್ಟಾನೆಯೇ? ನಮ್ಮ ಬೆನ್ನು

ಹತ್ತಿ ಬಂದೇ ಬಿಟ್ಟು. ನಮ್ಮ ಕೆವಿಗೆ ಬಿಡುವೇ ಕೊಡಲಿಲ್ಲ. ನಾವು ಕೇಳಲೇ ಬೇಕಾಯಿತು.

ಆಗ ನನ್ನನ್ನು ಸೋಡಿದರೆ, (ಎಂದು ಹರಣಿ ಹರಿಯಸ್ತ ಹೇಳಿದ) ಹಳ್ಳಿಗಾಡಿನ ರೈತರಿಗೆ ಸೀಮೆಯ ಗೊಬ್ಬ ವಾರುವುದಕ್ಕೆಂತ ಹೆಚ್ಚಿನ ಕಲೆಗಾರಿಕೆ ಕಲಾಭಿಮಾನ ನನ್ನಲ್ಲಿ ಇಲ್ಲವೆಂದೇ ಸೀಮೆಲ್ಲರೂ ಭಾವಿಸ ಬಹುದು. ಆದರೆ ಹಂದೊಂದು ಕಾಲಪಲ್ಲಿ ಸಂಗೀತ ಕಲಿತು ಮಹಾ ವಿದ್ಯಾಂಸನಾಗಬೇಕೆಂಬ ಆಸೆ ಬಹಳ ಇತ್ತು ನನಗೆ, ಇನ್ನೇನು ಆಗಿಯೂ ಬಿಡುತ್ತಿದ್ದ.....ವರ್ಕಾಗಟ್ಟಿಲ್ಲ ಹಂದಿನ ವಾತು. ಆಗ ನಾನು ಕಂಬಂ ಎನ್ನುವ ಹಳ್ಳಿಯಲ್ಲಿದೆ. ಸಣ್ಣ ಹಳ್ಳಿ. ವಾಲ್ಯುಡಿಯಿಂದ ಎಂಬತ್ತು ವ್ಯೂಲಿ ದೂರ. ಆ ಶಾರಿನಲ್ಲಿ ಒಬ್ಬ ಮಹಾ ಪುರುಷರಿದ್ದರು. ಸರಷ್ಟುತ್ತಿಯೇ ಅವರಲ್ಲಿ ಅವಶರಿಸಿರಬಹುದು. ಸಂಗೀತದಲ್ಲಿ ಅವರನು ಆತಮ ಪ್ರತಿಭೆ. ಅವರು ಕೊಳ್ಳಲನ್ನು ಬಾರಿಸಿದರೆಂದರೆ ಹಳ್ಳಿಯ ಹಂಗಳು ಅವರ ಹಂದೆಯೇ ಹಂಡುಕಟ್ಟಿಕೊಂಡು ಹಂಡುತ್ತಿದ್ದೆಂದು ಸೋಡಿದವರು ಹೇಳಿತ್ತಿದ್ದರು. ಒಮ್ಮೆ ಕಳೆದ ಶತಮಾನದಲ್ಲಿ ಅವರಿಗಿಂತ ಪ್ರಾಧಿಕೆ ಇದ್ದವರು ಇಲ್ಲವೆಂದೇ ಹೇಳಬಹುದು. ಆದರೆ ಅವರು ಹೆಸರುಗಿಸರಿಗೆ ಆಸೆವಟ್ಟಿವರಲ್ಲ. ಉತ್ತರಿಯನ್ನು ಅರಿಸಿದವರಲ್ಲ. ಹಳ್ಳಿಯ ಹಲವು ಜನರ ಹೊರತು ಚೀರೆಯಾರಿಗೂ ಅವರ ಹೆಸರೇ ತಿಂಬುದು. ಅವರೂ ಸೋಂದು ಸಲ ಹಳ್ಳಿಯ ಗಡಿಯಲ್ಲ ಕಚೇರಿ ವಾಡುತ್ತಿದ್ದುದುಂಟು. ಪಿತ್ರಾರ್ಚಿತ ವಾದ ಭೂಮಿಕಾಣಿಯಿಂದ ಬರುತ್ತಿದ್ದ ಅಷ್ಟುಷ್ಟು ಪುಡಿಕಾಸಿಸಿಂದಲೇ ಅವರು ತೃಪ್ತರಾಗಿದ್ದರು. ನಾನು ಅವರ ಬಟ್ಟೆಗಳನ್ನೊಂದು, ಅವರ ಮನೆಯನ್ನು ಗುಡಿಸಿ, ಅವರ ಮನೆ ಲೆಕ್ಕವನ್ನು ಬರದಿಟ್ಟು, ಅವರಿಗಾಗಿ ಪರಿಚಾರಿಕೆಯನ್ನು ಮಾಡುತ್ತಿದ್ದೆ. ಮನಸ್ಸು ತಿರುಗಿದಾಗ ಅವರು ಈ ಕುಚೇಲನನ್ನು ಕರೆದು ಬಂದೆರಡು ಯಾಡುಗಳನ್ನು ಧಾರೆಯೆರಿಯುತ್ತಿದ್ದರು. ಆದರೆ ಅವರ ಸಾವಿಾವ್ಯ, ಅವರ ವ್ಯಕ್ತಿತ್ವ ಅವುಗಳಿಗೆ ಬೆಲೆಕಟ್ಟುಲಾದೀತಿ? ಚೀರೆಯವರ ಕೈಯಲ್ಲಿ ಬಂದು ನರ್ವ ಕಲಿಯಾವುದೂ ಬಂದೇ, ನಮ್ಮ ಗುರುಗಳ ಹತ್ತಿರ ಬಂದು ಗಂಟೆ ಕಲಿಯುವುದೂ ಬಂದೇ.

ಮೂರು ವರ್ಷಗಳ ಕಾಲ ಉಳಿ ಸುತ್ತಿಗೆಳನ್ನು ಹಿಡಿದು ಕಡೆದ ಮೇಲೆ ನನಗೂ ಒಂದು ಆಕಾರ ಬರುತ್ತಿದೆಯೆಂದು ನಮ್ಮ ಗುರುಗಳಿಗೆ ಭರವಸೆಯಾಯಿತು. “ಇನ್ನೊಂದು ವರ್ಷ. ಅಮೇರಿಕೀನಿನು ಪಟ್ಟಣಕ್ಕೆ ಹೋಗಿ, ಎಂಥ ಕಚೇರಿಯನ್ನು ದರೂ ನಾಡಬಲ್ಲೆ ಬಿಡು. ಅದರಿಂದ್ದಿಗೆ ಸೀನು ಬೆಲೆ ಕಟ್ಟಿದ್ದೀರೋ ಇಲ್ಲವೋ ನನಗೇನು ಗೊತ್ತು? ” ಎಂದರು ಒಂದು ದಿನ. ನನಗೆ ಖ್ಯಾತಿಯ ಮೇಲೆ ಆಸೆಯುರಲಿಲ್ಲವೇ? ಅನಾಮಧೇಯ ತ್ವರ ಮಾಪಿಯನ್ನು ನಾನೋಲ್ಲೇನಷ್ಟು. ನನಗೆ ಹೆಸರು ಬೇಕಾಗಿತ್ತು. ಸಿಕ್ಕಯ್ದ ಬೇಕಾಗಿತ್ತು. ವಾರನೆಯ ವರ್ಷ ಮದರಾಸಿಗೆ ಹೋಗಿ ಅಲ್ಲಿನ ಸಂಗೀತೋತ್ಸವದಲ್ಲಿ ಭಾಗನಹಿಸಬೇಕು ಅಮೇಲೆ ನನ್ನ ಹೆಸರು ಯಾರಬಾಯಿನಲ್ಲಿ ಪ್ರತಿ ಧ್ವನಿತವಾಗುವಂತೆ ಮಾಡಬೇಕು ಎಂದು ನಾನು ಕನಸು ಕಂಡೆದ್ದು ಕಂಡೆದ್ದೇ. ಯೋಸ ಜಗತ್ತುಗಳ ಬಾಗಿಲುಗಳನ್ನು ತೆರೆಯುವಂತೆ ಮಾಯಾಗಾರನ ಯಾಕ್ಷಣಿ ಕೋರ್ಲೇನೋ ಎಂಬಂತೆ ನನ್ನ ಕೊಳಳಲನ್ನು ಪ್ರೀತಿಸುತ್ತಿದ್ದೆ ನಾನು. ಆಗ ನಾನು ಬಿಂದಿಯ ಕೊನೆಯಲ್ಲಿದ್ದ ಒಂದು ಸಣ್ಣ ಗುಡಿಸಲಲ್ಲಿ ನಾಷನಾಡುತ್ತಿದ್ದೆ. ರಾತ್ರಿ ಬಹಳ ಹೊತ್ತು ಎದ್ದು ಕುಳಿತ್ತಿದ್ದ ಇರುಳಿನ ಬಹು ಭಾಗ ಕಳೆಯುವವರೆಗೂ ನೇಣಿವಾದ ನದ ಶಿಭ್ರಾಸ ನಾಡಿಕೊಳ್ಳುತ್ತಿರುವುದು ನನ್ನ ವಾಡಿಕೆ. ಅದೇ ರೀತಿಯಲ್ಲಿ ಒಂದು ರಾತ್ರಿ ನಾನು ಬ್ರಿರಮಿ ರಾಗದಲ್ಲಿ ಮೈಮರಿತಿದ್ದೆ. ಆ ಮೇಕಿಗೆ ಬಾಗಿಲನ್ನು ಯಾರೋ ತಟ್ಟಿದರು. ನನಗೆ ರೇಗಿತು.

“ ಯಾರದು ” ಎಂದೆ.

“ ಒಬ್ಬ ಸಾಧು; ಅವನಿಗೂಂದು ಹಿಡಿ ಅನ್ನ ಬೇಕು ”

“ ಇಷ್ಟು ಹೊತ್ತಿನಲ್ಲೇ? ಲಕ್ಷಣವಾಯಿತು! ನಡೆ ನಡೆ. ಕಂಡ ಕಂಡಾಗಲೆಲ್ಲ ಒಂದು ಗೋಳು ಹುಮ್ಮೆಚೇಡು.”

“ ಹಸಿನಿಗೆ ಹೊತ್ತೀನು ಗೊತ್ತೀನು?

“ ನಡೆ. ಇಲ್ಲೇನೂ ಇಲ್ಲ ನನ್ನ ಹತ್ತಿರ. ನಾನೇ ನನ್ನ ಗುರು ಕೊಟ್ಟಿದನ್ನು ಉಂಡುಕೊಂಡಿರುವವನು.”

“ಹುಣ್ಣಿ. ಒಂದು ಸಣ್ಣ ಕಾಸು, ಕಡೆಗೆ ಒಂದು ಒಳ್ಳೆಯ ಮಾತು—ಅಷ್ಟನ್ನಾದರೂ ಕೊಡಬೇಡವೇ ಸಾಧುವಿಗೆ? ಕಾತಿ, ರಾಮೇಶ್ವರ ಎಲ್ಲ ಕಡೆ ಗಳಲ್ಲಿ ಸುತ್ತಿ ಬಂದಿದ್ದಾನೇ.”

“ಮುಚ್ಚು ಬಾಯಿ” ಎಂದು ಕೂಗಿಕೊಂಡು ನಾನು ಭ್ಯೈರವಿ ರಾಗಕ್ಕೆ ಮತ್ತೆ ಇಳಿದೆ.

ಹದಿಸ್ಯೆದು ನಿಮಿಷಗಳಾದವೇಲೆ ಮತ್ತೆ ಬಾಗಿಲ ಬಡಿತ ವೋದ ಲಾಯಿತು. ನನಗೆ ವಿತ್ತವಿಾರಿದ ಕೋಪ ಬಂತು. “ನಿನಗೇನು ಬುದ್ಧಿಗಿಧಿ ಇದೆಯೋ ಇಲ್ಲವೋ? ಬೇಡ ಬೇಡ ಎಂದರೂ ಒಂದು ಒಂದು ತೊಂದರೆ ಮಾಡುತ್ತೀಯಲ್ಲ?”

“ನೀನು ದಿನ್ಯವಾಗಿ ಕೊಳಳಲನೂದುತ್ತೀಯೆ. ಬಾಗಿಲು ತೆಗೆ, ನನ್ನ ಕಿವಿಗೂ ಬಿಳಲಿ. ಹೊಟ್ಟಿಗೆ ಅನ್ನ ಕೊಡುವುದಿಲ್ಲವೆಂದೆ. ಸಂಗೀತವನ್ನಾದರೂ ಇಲ್ಲವೇನ್ನ ಬೇಡ.”

ನಾನು ಅಭಿಪ್ರಾಯ ಮಾಡಿಕೊಳ್ಳುವಾಗ ಬೇರೆಯಾರಾದರೂ ಒಂದರೆ ನನಗೆ ಸರಬೀಳುತ್ತಿರಲಿಲ್ಲ. ಈ ಭಿಕ್ಕದವನು ಅಡ್ಡಿ ಮಾಡುತ್ತಿರುವುದರಿಂದ ಲಂತೂ ವಿಪರೀತ ರೋಪ ಬಂತು. “ಅಲ್ಲಿ ನಿಂತುಕೊಂಡು ವಾಗ್ವಾದ ಮಾಡಬೇಡ. ನೀನು ಈಗಲೇ ಹೊರಡದೆ ಹೋದರೆ, ಹೊರಗೆ ಒಂದು, ನಿನ್ನನ್ನು ಕತ್ತುಹಿಡಿದು ದಬ್ಬಿ ಬಿಟ್ಟೀನು”

“ಅಹಾ. ಕೆಬ್ಬಿ ಮಾತುಗಳು. ನೀನು ನನ್ನನ್ನೇನೂ ದಬ್ಬಿ ಬೇಕಾದುದಿಲ್ಲ. ನಾನೇ ಹೋಗುತ್ತೀನೆ. ಆದರೆ ಒಂದನ್ನು ನೆನಪಿನಲ್ಲಿದು. ನಿನ್ನ ಸಂಗೀತಕ್ಕೆ ಇದೇ ಕೊನೆಯ ದಿನ. ನಾಳೆಯ ದಿನ ನಿನ್ನ ಕೊಳಲಿಗೆ ಒಂದು ಹಿಡಿಯನ್ನು ಮಣ್ಣ ಕೂಡ ಹಟ್ಟಿವುದಿಲ್ಲ.”

ಮರದ ಪಾದರಕ್ಕೆಗಳ ಸದ್ವಾಯಿತು. ಮನೆಯ ಮೆಟ್ಟಲನ್ನು ಇದು ಅವನು ಹೊರಟುಹೋದ. ಶನಿ ತೊಂಗಿತಲ್ಲ ಎಂದುಕೊಂಡು ಹತ್ತು ನಿಮಿಷಗಳ ಕಾಲ ಬಾರಿಸಿದೆ. ಆದರೆ ಮನಸ್ಸೇಕೋ ಕೊರೆಯುತ್ತಿತ್ತು. ಅವನು ಹೊರಡುವಾಗ ಹೇಳಿದ ಮಾತು.....ಆದರ ಅರ್ಥವೇನು? ಏಕೆ ಹಾಗೆಂದ

ಅವನು? ಎದ್ದೇ. ಲಾಂದ್ರು ತೆಗೆದುಕೊಂಡು ಹೊರಗೆಹೊರಟಿ. ಕಡೆಯ ಮೆಟ್ಟಲ ಮೇಲೆ ನಿಂತುಕೊಂಡು, ಲಾಂದ್ರವನ್ನು ಎತ್ತಿ ಹಿಡಿದು, ಕತ್ತಲು ತುಂಬಿದ ಬೀದಿಯನ್ನು ದಿಟ್ಟಿಸಿ ನೋಡಿದೆ. ಹಿಂದಿರುಗಿದೆ. ಮತ್ತೆ ಅವನು ಬರಬಹುದೆಂಬ ದೂರದ ಆಸೆಯಿಂದ ಬಾಗಿಲನ್ನು ಅಧರ ತೆರಿದಿದ್ದೆ. ಲಾಂದ್ರ ವನ್ನು ಗೋಡಿಗೆ ನೇತುಹಾಕಿ ಕುಳಿತೆ. ಗೋಡಿಯ ಮೇಲಿದ್ದ ದೇವರುಗಳ ಪಟಗಳಿಗಲ್ಲ ಕೈಮುಗಿದು, ಈ ಕಾಣದ ಸಾಧುವಿನಿಂದ ಏನೂ ಹಾನಿಯಾಗಿದ್ದಂತೆ ಕಾಪಾಡಬೇಕೆಂದು ಬೀಡಿಕೊಂಡೆ. ಮತ್ತು ನಾನಾಯಿತು, ಸಂಗೀತವಾಯಿತು.

ನನ್ನ ಕೊಳಲಿಂದ ಹಾಡಾದಮೇಲೆ ಹಾಡು ಧಾರಾಕಾರವಾಗಿ ಹರಿದು ಬರುತ್ತತ್ತು. ಆ ಸಂಗೀತವು ಈ ಮತ್ತೆಗೆ ಲೋಕವನ್ನು ಅಮರಲೋಕವನ್ನಾಗಿ ಪರಿವರ್ತಿಸಿತು. ಬಿದಿರಿನ ತುಂಡಿನಲ್ಲಿ ಉಸಿರನ್ನು ಉದುತ್ತಿದ್ದ ಹುಲು ಮನುಷ್ಯನಾಗಿರಲಿಲ್ಲ. ನಾನು ದೇವತೆಗಳಲ್ಲಿ ಬ್ಳಾಬ್ಳಾನಾಗಿದ್ದೆ. ಗೋಡಿಗೆ ನೇತುಹಾಕಿದ್ದ ದೀಪವು ಸ್ವರ್ಗಲೋಕದ ದಿವ್ಯ ಸಭೆಯಲ್ಲಿ ರಾಜಾಜಿನು ಶಿದ್ದ ತಾರಗೆಯಾಗಿತ್ತು.....ನಾನು ಪುನ್ನಾಗ ವರಾಳಿ ರಾಗಕ್ಕೆ ಬಂದೆ. ಹಾವಿನಹಾಡು ಅದು. ಸರ್ವವು ಸರ್ವವೈಭವದಲ್ಲಾ ನನಗೆ ಕಾಣಿಸುತ್ತಿತ್ತು. ಅದರ ಗಂಟಲಲ್ಲಿ ಅಡಗಿದ್ದ ವಿಷಕ್ಕೆ ಒಂದು ನವೀನ ಕಳೆಯೇ ರಿತ್ತು. ಈಗ ಅದು ತಿವನ ತಲೆಯನ್ನು ಅಲಂಕರಿಸುತ್ತ ತನ್ನ ದೈವತ್ವವನ್ನು ಮೆರಿಯುತ್ತಿತ್ತು: ಪಾರ್ವತಿಯದನ್ನು ಕಂಕಣವಾಗಿ ತೊಟ್ಟಿದ್ದಳಿಃ ಸುಬ್ರಹ್ಮಣ್ಯನು ಅದರೂಡನೆ ಅಭವಾದುತ್ತಿದ್ದನು: ಈಗದು ವಿಷ್ಣುವಿನ ಸುಪೃಥಿಗೆಯಾಗಿತ್ತು. ರಾಗದ ಎಳೆಯೆಳೆಯೂ ಸರ್ವರಾಜನಿಗೆ ಅಪೂರ್ವವಾದ ಗಾಂಭೀರ್ಯವನ್ನು ಕೊಟ್ಟಿತ್ತು. ಕಂಡವರು ಭಯಭಕ್ತಿಗಳಿಂದ ವೈಮರೆಯಬೇಕು.

ಇದೇನಿದು? ಏನು ಕಾಣಿಸುತ್ತಿದೆ! ನನಗೂ ಬಾಗಿಲಿಗೂ ನಡುವೆ ಒಂದು ಕಾಳನಾಗ! ಘಟಸರ್ವವು ತನ್ನ ಭಾರಿಯ ಹೆಡೆಯನ್ನು ಬಿಚ್ಚಿ

ಆನಂದಪರವಶತೆಯಿಂದ ಅದನ್ನು ಬೀಸುತ್ತಿದೆ. ನಾನು ಹಾಡನ್ನು ನಿಲ್ಲಿಸಿ, ಇದೇನು ದಿಟ್ಟವೋ ಸಟ್ಟಿಯೋ, ನಾನು ಎಚ್ಚರದಿಂದಿದ್ದೇನೋ ಇಲ್ಲವೋ ಕಂಡುಕೊಳ್ಳಲು ಕಣ್ಣಗಳನ್ನು ಉಜ್ಜಿಕೊಂಡೆ. ಆದರೆ ಹಾನು ಹಾಡನ್ನು ನಿಲ್ಲಿಸಿದ ತಕ್ಷಣವೇ, ಹಾವು ನನ್ನ ಕಡೆ ತಿರುಗಿ ರೋಷಪೂರಿತದ್ವಷಿಯನ್ನು ಬೀರಿ, ಮುಂದಕ್ಕೆ ನುಗ್ಗಿ ಬಂತು. ಅಷ್ಟು ಕಪ್ಪಗೂ ಅಷ್ಟು ಉದ್ದವಾಗೂ ಇರುವ ಹಾವನ್ನು ನಾನು ನನ್ನ ಜೀವವೂನದಲ್ಲಿ ಕಂಡಿಲ್ಲ. ನನ್ನ ಪ್ರಾಣವನ್ನು ರಕ್ಷಿಸಬೇಕೆಂದ್ದು ಯಾವುದೋ ಒಂದು ಅಂತರಾತ್ಮು ನುಡಿಯಿತು : “ಬಾರಿಸು, ಬಾರಿಸು, ನಿಲ್ಲಿಸಬೇಡ” ಎಂದು. ಸರಕ್ಕೆಂದು ನಾನು ಕೊಳಲನ್ನು ಕಚ್ಚಿಕೊಂಡು ಹಾಡನ್ನು ಮುಂದುವರಿಸಿದೆ. ಹಾವು ನನ್ನಿಂದ ಮೂರೀಮೂರು ಗಜಗಳ ದೂರದಲ್ಲಿತ್ತು. ನಾನು ಹಾಡನ್ನು ಆರಂಭಿಸಿದೂಡನೆ ನಿಂತಿತು. ನಿಂತಲ್ಲಿಯೇ ತನ್ನ ಉದ್ದವಾದ ದೇಹದ ಕಾಲುಭಾಗವನ್ನು ಎತ್ತಿಕೊಂಡು, ಒಂದುಸಲ ಹೆಡಿಯನ್ನು ಎಂಟು ದಿಕ್ಕುಗಳಿಗೂ ತೋರಿಸಿ, ತನ್ನ ಗುಂಡುಕಣ್ಣಗಳನ್ನು ನನ್ನ ಮೇಲೆಯೇ ನೆಟ್ಟು, ಸ್ವಲ್ಪವಾದರೂ ಚಲಿಸದೆ, ನನ್ನ ಸಂಗೀತವನ್ನು ಆಲಿಸುತ್ತಿತ್ತು. ಕರಿಯಕಲ್ಲಿನಿಂದ ಕಡೆದಿದ್ದ ರೇನೋ ಎನ್ನ ವಪ್ಪು ನಿಶ್ಚಲ ವಾಗಿ ನಿಂತಿತ್ತು.

ನಾನು ಕೊಳಲಾದುತ್ತು ಖಾದುತ್ತ ಹಾವಿನ ಕಡೆಯೇ ನೋಡುತ್ತಿದ್ದೆ. ಅದರ ದರ್ಶ, ಅದರ ಗತ್ತು ಇವುಗಳನ್ನೇಲ್ಲ ಕಂಡು, “ಯಾವ ದೇವರು ತಾನೇ ಇಂತಹ ಸುಂದರವಾದ ವಸ್ತುವನ್ನು ತನ್ನ ಶಿರಾಭರಣವಾಗಿ ಮಾಡಿ ಕೊಳ್ಳಲು ಇಚ್ಛಿಸುವುದಿಲ್ಲ?” ಎನಿಸಿತು ನನಗೆ. ಆ ಹಾಡನ್ನು ಮೂರುಸಲ ಬಾರಿಸಿದಮೇಲೆ ಇನ್ನೊಂದು ಹಾಡನ್ನು ಆರಂಭಿಸಿದೆ. ಹಾವು ಸರ್ನೇ ತಿರುಗಿ “ಇದೇನಿದು?” ಎನ್ನ ವಂತೆ ನನ್ನ ಕಡೆ ನೋಡಿ, ಭಾರಿಯಾಗಿ ಬುಸಂಗುಟ್ಟಿತ್ತು. ಇನ್ನುವ್ಯು ಮುಂದೆ ಸರಿಯುವಂತೆ ಚಲಿಸಿತು. ನಾನು ಕೂಡಲೇ ಹಾವಿನಹಾಡನ್ನು ಮತ್ತೆ ಆರಂಭಿಸಿದೆ; ಮತ್ತೆ ಹಾವು ಪ್ರತಿ ಮೆಯ ಮುದ್ದೆಯನ್ನು ತಾಳಿತು.

ಹೀಗೆ ಆ ಹಾಡನ್ನು ಎಷ್ಟುಸಲ ಬಾರಿಸಿದನೋ ಲೈಕ್ಸ್‌ವೇ ಇಲ್ಲ.

ಯಾವ ಹಾಡೇ ಆಗಲಿ, ಅದೆಸ್ತೇ ಘನವಾದ ಕೀರ್ತನೆಯಾಗಿರಲಿ, ಹತ್ತು ಹನ್ನೆ ರದು ಸಲ ಒಂದೇಸಮನೆ ಬಾರಿಸಿದರೆ ತಲೆಚಿಟ್ಟು ಹಿಡಿದುಬಿಡುತ್ತದೆ : ಹಾಡನ್ನು ಬದಲಾಯಿಸೋಣವೆಂದು ಒಂದೆರಡು ಸಲ ಪ್ರಯೋಜಿಸಿ ನೋಡಿದ. ಆದರೆ ಹಾವು ಭಯಹುಟ್ಟಿಸುವ ೧೧ತಿಯಲ್ಲಿ ಚಲಿಸಿತು. ಒಂದು ಸಲವಂತೂ, ಆದದ್ದಾಗಲೆಂದು ನಾನು ಕೊಳಳನ್ನೇಸೆದು ಕಾಲಿಗೆ ಬುದ್ದಿಹೇಳುವುದರಲ್ಲಿದೆ. ಆದರೆ ಸರ್ವವು ಸಂಶೂಳಣವಾಗಿ ಎದ್ದುನಿಂತು ಒಂದೇಚಿನಲ್ಲಿ ನನ್ನ ಗತಿಯನ್ನು ಪೂರಿಯಿಸುವಂತೆ ಬೆದರಿಸಿತು. ಬಾಲ ಮುದುರಿಕೊಂಡು ನಾನು ಮತ್ತೆ ಅದೇ ಹಾಡನ್ನು ಬಾರಿಸಿದೆ. ರಾತ್ರಿಯೇಲ್ಲ ಅದೇ ಹಾಡನ್ನು ಬಾರಿಸಿದೆ. ಶ್ರಾವಕಮಹಾಶಯ ನನ್ನನ್ನು ಬಿಡುವ ಸೂಜನೆಯೇ ತೋರಲಿಲ್ಲ. ಬರಬರುತ್ತ ನನ್ನ ಪ್ರಾಣ ಉಡುಗಿತು. ತಲೆ ತಿರುಗಿತು. ಉಸಿರನ್ನು ಉದಿ ಉದಿ ಕೆನ್ನೆಗಳೂ ದವಡಿಗಳೂ ವಿಹರಿತ ವಾಗಿ ನೋಯತೊಡಗಿದುವು. ನನ್ನ ಎದೆಯ ಚೀಲದಿಂದ ಕೊನೆಯ ಗಾಳಿಯ ಅಣುವನ್ನು ಬರಿದುಮಾಡಿದಂತಾಗಿ ಹೋಯಿತು. ಇನ್ನೇಲ್ಲ ಒಂದೆರಡು ಗಳಿಗೆ, ಅನಂತರ ಸತ್ತು ಬಿದ್ದುಬಿಡುತ್ತೀನೆ ಎನ್ನಿಸಿಬಿಟ್ಟಿತು. ಹಾವು ನನ್ನ ಮೇಲೆ ಬಿದ್ದು ತನ್ನ ಮೈಯನ್ನು ನನ್ನ ಸುತ್ತಲೂ ಸುತ್ತಿ ಮೂಳೆ ಮೂಳೆಯನ್ನೂ ಪುಡಿ ಪುಡಿ ಮಾಡಿ ತನ್ನ ದವಡಿಯಲ್ಲಿದ್ದ ವಿವರ ನೆಲ್ಲ ನನ್ನ ಮೈಯೋಳಕ್ಕೆ ಸುರಿದರೂ ಪರವಾ ಇಲ್ಲ ಎನಿಸುವ ಸ್ಥಿಗಿ ಒಂದುಬಿಟ್ಟದ್ದೆ ನಾನು ಕೊಳಳಲನ್ನು ಒಗೆದು, ಹಾವಿನ ಮುಂದೆ ಬಿದ್ದ ಸಾಷ್ವಾಂಗ ನಮಸ್ಕಾರ ಮಾಡುತ್ತ “ ಓ ನಾಗರಾಜ, ನೀನು ದೇವೀರು. ನಿನಗೆ ಪ್ರೀತಿಯಾದರೆ ನನ್ನನ್ನು ಕೊಂಡುಬಿಡು. ನಾನಿನ್ನು ಬಾರಿಸಲಾರೆ....” ಎಂದು ಮೋರೆಯಿಟ್ಟುಕೊಂಡೆ.....

ನಾನು ಮತ್ತೆ ಕಣ್ಣಿ ಬಿಟ್ಟಾಗ ಹಾವು ಹೋರಣು ಹೋಗಿತ್ತು. ಗೋಡೆಯ ಮೇಲಿದ್ದ ದೀಪವು ಮುಂಜಾನೆಯ ಬೆಳಕಿನ ನಡುವೆ ಕಂಡೂ ಕಾಣದಂತೆ ಉರಿಯುತ್ತಿತ್ತು. ನನ್ನ ಕೊಳಲು ಹೋಸಿಲ ಒಳಿ ಬಿಡ್ಡಿತ್ತು.

ಮಾರನೆಯ ದಿನ ನಾನು ಎಲ್ಲವನ್ನೂ ನಮ್ಮು ಗುರುಗಳಿಗೆ ನಿವೇದಿಸಿ ಕೊಂಡೆ. “ ರಾತ್ರಿಮೇಳಿ ಪುನ್ನಾಗವ ರಾಳಿಯನ್ನು ಹಾಡಬಾರದೆಂದು ನಿನಗೆ

ತಿಳಿಸಿರಲಿಲ್ಲವೇ? ಅದು ಹೊಗಲಿ. ಇನ್ನು ಮುಂದೆ ನೀನೇನಾದರೂ ಕೊಳಳಲನ್ನು ಮುಟ್ಟಿದೆಯಾದರೆ ಮತ್ತೆ ನಾಗರಾಜನು ತಪ್ಪದೆ ಬರುತ್ತಾನೆ. ನೀನು ಮತ್ತೆ ಅದೇ ರಾಗವನ್ನೇ ಮರಳ ಮರಳ ಬಾರಿಸಿದ ಹೊರತು ನಿನ್ನನ್ನು ಸುಮೃದ್ಧಿ ಬಿಡುವುದಿಲ್ಲ. ಅದಕ್ಕೆ ನೀನು ಸಿಧಾವಾಗಿದ್ದೀರೋ? ” ಎಂದು ಕೇಳಿದರು ಅವರು.

“ ಅರ್ಯೋ, ಅರ್ಯೋ, ನನ್ನ ಜನ್ಮಜನ್ಮಾಂತರಕ್ಕೂ ನಾನೋಲೀ. ” ಎಂದು ನಾನು ಕೂಗಿಕೊಂಡೆ. ಆ ಹಾಡಿಂದರೆ ನನ್ನ ವ್ಯೋಹಾರ ಉರಿಯು ಶ್ರಿತ್ತು. ಸಾಯುವವರಿಗೆ ಹೇಳಬೇಕಾದಷ್ಟನ್ನು ಆ ದಿನಕ್ಕೊಂದರಲ್ಲೇ ಹೇಳಬಿಟ್ಟಿದೆ.

“ ಹಾಗಾದರೆ, ನಿನ್ನ ಕೊಳಳಲನ್ನೇ ಸದು ನೀನು ಇದುವರಿಗೆ ಕಲಿತ ಸಂಗಿತವನ್ನೆಲ್ಲ ಮರಿತುಬಿಡು. ಹಾನಿನೊಡನೆ ಆಟ ಸಲ್ಲದು. ಅದು ದೇವ ದೇವತೆಗಳ ಅಟಿಕೆ. ನಿನ್ನ ಬಿದಿರಿನ ಕೊಳವೆಯನ್ನು ಒಲೆಗೆ ಹಾಕು. ಇನ್ನು ನಿನಗೂ ಅದಕ್ಕೂ ನಂಟತನವಿಲ್ಲ ” ಎಂದರು ಗುರುಗಳು. ಈ ಅಗಲಿಕೆಯನ್ನು ಸಹಿಸಲಾರದೆ ಕಣ್ಣಿರಿನ ಕೊಡಿ ಹರಿಸಿದೆ ನಾನು. ಆದರೇನಂತೆ? ಎಲ್ಲವೂ ನಿರಘಟ. ಗುರುಗಳು ನನ್ನ ಮೇಲೆ ಕರುಣೆ ಗೊಂಡು, “ ಮತ್ತೆ ಆ ಭಿಕ್ಷುವನ್ನು ಕಂಡು ಆತನ ಕ್ಷಮೆ ಬೇಡಿದರೆ ಎಲ್ಲವೂ ಸರಿಹೋಗಬಹುದು. ಅವನನ್ನು ಹೂಡುಕಬಲ್ಲೇ ಯೇನು? ” ಎಂದರು.

ಕೊಳಳಲನ್ನು ತ್ಯಜಿಸಿದುದಾಯಿತು. ಕಂಡೂ ಕಾಣದ ಆ ಭಿಕ್ಷು ಕರನ್ನು ಅಂದಿನಿಂದ ನಾನು ಅರಸುತ್ತಲೇ ಇದ್ದೇನೆ. ಇಂದೂ ಸರಿಯೆ, ಆತನೇನಾದರೂ ಈ ಭಾವಿಯಲ್ಲಿ ನನಗೆ ಕಾಣಿಸಿಕೊಂಡನೆಂದರೆ ಆತನ ಪಾದದ ಏಳಿ ಬಿದ್ದು, ಅವನ ಕ್ಷಮೆಯನ್ನು ಬೇಡಿ, ಮತ್ತೆ ನನ್ನ ಕೊಳನ್ನು ಹಿಡಿಯುತ್ತೀನೆ.

ಬೀಳಿಯ ಹೊಮ್

ಕೃಷ್ಣ ಅವಳನ್ನು ಮೋದಲು ನೋಡಿದುದು ಬೀದಿಯ ನಲ್ಲಿಯ ಹತ್ತಿರ. ಆ ದಿನದಿಂದ ಅವನನ್ನು ಬೀದಿಯ ನಲ್ಲಿಯ ಹತ್ತಿರ ನೋಡುವುದು ಅವಳಿಗೂ ವಾಡಿಕೆಯಾಗಿಬಿಟ್ಟಿತು. ನೇರವಾದ ಪ್ರೇಮ ಸಾಧ್ಯವಿರಲಿಲ್ಲ. ಅರ್ಥಗಭಿತವಾದ ಓರೆ ನೋಟದಲ್ಲೇ ನಿಲ್ಲಬೇಕಾಯಿತು ಅವರ ಪ್ರಣಯ. ಮಾದುವೆಯ ಮಾತಿನಲ್ಲಿ ಹುಡುಗನ ತಂದೆಯೇ ನೇರೆ ಬಿದ್ದು ಹೋಗುವಂತಿಲ್ಲ. ಬೀದಿಯನಲ್ಲಿಯ ಹತ್ತಿರವೇ ಅಳಿಯ ಬಿದ್ದಿರುತ್ತಾನೆ, ಎಂದುಬೇಕಾದರೂ ಆರಿಸಿಕೊಳ್ಳಬಹುದು ಎಂದು ಹುಡುಗಿರು ತಂದೆಗೆ ಹೇಗೆ ಗೋತ್ತಾಗಬೇಕು?

ಕಡೆಗೂ ಒಬ್ಬ ಮಧ್ಯಸ್ಥ ಗಾರರು ಸಿಕ್ಕಿದರು. ಆತ ಕೀರು ತಿರುಗಿಸಿದರು. ಬರುವ ತಿಂಗಳಿಗೆ ಹುಡುಗಿಗೆ ಹದಿನಾಲ್ಕು ತುಂಬಿ ಹೋಗುವುದರಿಂದ ಅವಳ ತಂದೆಯೂ ವರಾನ್ಸೇಷಣಕ್ಕೆ ತೊಡಗಲೇಬೇಕಾಗಿತ್ತು. ಕೃಷ್ಣನ ಅರ್ಹತೆಗಳೂ ಸಮರ್ಪಕವಾಗಿಯೇ ಇದ್ದವು; ಒಳ್ಳೆಯ ಸಂಬಂಧ, ಅನುಕೂಲಸ್ಥರ ಮನೆಯ ಹುಡುಗ, ಬಿ.ಎ ಯೆಲ್ಲಿ ಒದುತ್ತಿದ್ದಾನೆ..... ಕೃಷ್ಣನ ತಂದೆತಾಯಿಗಳಿಗೆ ಹುಡುಗಿಯ ಅರ್ಹತೆಗಳೂ ಒಸ್ಪಿದುವು; ಒಳ್ಳೆಯ ಸಂಬಂಧ, ಲಕ್ಷ್ಮಣವಾಗಿದ್ದಾಳೆ, ಇಂಪಾಗಿ ಹಾಡುತ್ತಾಳೆ, ಲೋವರ್ ಸೆಕೆಂಡರಿವರೆಗೆ ಓದಿದ್ದಾಳೆ.....

ಮಾತುಕತೆಗಳು ಈ ಘಟ್ಟಕ್ಕೆ ಬಂದಿದ್ದಾಗ, ಕೃಷ್ಣ ಹುಡುಗಿಯನ್ನು ನೋಡಲಿಗಿಂತ ಹೆಚ್ಚು ವಿಮುಶಾರ್ಥಕ ದೃಷ್ಟಿಯಲ್ಲಿ ನೋಡಿಕೊಡಿಗಿದೆ. ಆದರೆ. ಅವರ ದೃಷ್ಟಿಯಲನ ಕೇವಲ ಕ್ಷಣಮಾತ್ರದ ಸಂಗತಿಯಾಗಿತ್ತು. ಇಷ್ಟ ದಿನಸವಾದರೂ ಅವಳ ಬಣ್ಣವೇನು, (ಎಣ್ಣಗೆಂಪೇರ್, ಎಳಿಗುಲಾಬಿಯೋ), ಅವಳ ಮೂಗಿನ ಆಕಾರವೇನು—ಎಂಬ ಎರಡು ಮುಖ್ಯ ವಿವರಗಳ ಬಗ್ಗೆ ಅವನಿಗೆ ಯಾವುದೂ ಖಚಿತವಾಗಿ ತಿಳಿದೇ ಇರಲಿಲ್ಲ. ಕನ್ನಾಪರೀಕ್ಕೆಯಲ್ಲಿ ಇವುಗಳು ಮುಖ್ಯವಾದ ಅಂಶಗಳು. ಇವೆರಡನ್ನೂ

ಕಂಡುಕೊಳ್ಳಬೇಕೆಂದು ಅವನು ಎಷ್ಟೋ ಪ್ರಯತ್ನಮಾಡಿದ್ದ . ಹೇಗೆದ್ದರೇ ನಂತರ? ಅದರಿಂದ ಯಾವ ವ್ಯತ್ಯಾಸವೂ ಆಗುತ್ತಿರಲಿಲ್ಲ....ಅವಳ ನೇನವು ಸುಮಧುರ ಪರಿಮಳದಂತೆ ಅವನ ಸುತ್ತಲೂ ಪಸರಿಸಿತ್ತು. ಒಟ್ಟಿನ ಮೇಲೆ ಕೃಷ್ಣನಿಗೆ ಜೀವನ ಸುಖವನ್ನುವಾಗಿ ಕಂಡಿತು.

ಒಂದು ದಿನ ಶುಭಲಗ್ಗು ದಲ್ಲಿ ಹುಡುಗಿಯ ತಂಡೆ ಕೃಷ್ಣನ ಮನಗೆ ಬಂದರು. ಕೃಷ್ಣ ಅವರನ್ನು ಎದುರುಗೊಂಡು, ಕುಚೀ ಕೊಟ್ಟಿ. ಹೈಮು ಸಮಾಜಾರ ವಿಚಾರಿಸಿದ. ಅವನ ಕಾಥರವೇ ಕಾಥರ! ಮುಖವೆಲ್ಲ ಕೆಂಪೇರಿತ್ತು. ಎದೆ ಡವಡವಗುಟ್ಟತ್ತಿತ್ತು. ಹೇಗೆ ನಡೆದುಕೊಳ್ಳಬೇಕೋ ತೋರದೆ ಹೋಯಿತು. ಯಾರ ಕೈ ಹಿಡಿಯಲು ಪ್ರಾಣವನ್ನೇ ಒಪ್ಪಿಸಲು ಸಿದ್ಧವಾಗಿದ್ದನೋ ಅವಳ ತಂಡೆಗೆ ಅಷ್ಟೋಂದು ಸಮಾಪದಲ್ಲಿ ನಿಂತುಕೊಳ್ಳುವುದು ಹೇಗೆ? ಕೃಷ್ಣನ ತಂಡೆ ಆಗಂತುಕರನ್ನು ಆದರದಿಂದ ಮಾತಾಡಿಸಿದರು. ಇದನ್ನು ಕಂಡು ಕೃಷ್ಣನಿಗೆ ಅಪಾರವಾದ ಸಂಶೋಧವಾಯಿತು. ಇನ್ನು ನಿಲ್ಲಬೇಕಾದುದಿನೆಲ್ಲಂದು ಮೇಲ್ಲನೇ ಮನೆಯೊಳಕ್ಕೆ ನುಸುಲಿಕೊಂಡ. ಹುಡುಗಿಯ ತಂಡೆ ಸ್ವಲ್ಪಕಾಲ ಬತ್ತೆದ ಧಾರಣೆ, ಭರಣಿಮಳಿ, ಮುನಿಸಿವಲ್ ಚುನಾವಣೆ, ವಾರ್ಥಾ ಯೋಜನೆ ಇವುಗಳ ವಿಷಯವೆಲ್ಲ ಮಾತನಾಡಿ ಅನಂತರ ಒಂದು ಕಾಗದದ ಹಾಳೆಯನ್ನು ಜೇಬಿಸಿಂದ ತೆಗೆದರು. ಕಾಗದದ ನಾಲ್ಕು ಮೂಲೆಗಳಿಗೂ ಕುಂಕುಮ ಸವರಿತ್ತು “ಇದು ನನ್ನ ಮಗಳ ಜಾತಕ. ನಮ್ಮಿಬ್ಬಿರ ಮನೆತನಗಳಿಗೂ ಸಂಬಂಧ ಬೆಳೆದುಬಂದರೆ ನಾನು ಪಾವನನಾದಂತೆಯೇಸರಿ.” ಎಂದನು. “ನಾನೂ ಅಷ್ಟೇ” ಎಂದು ಕೃಷ್ಣನ ತಂಡೆ ಹೇಳಿ, ಜಾತಕವನ್ನು ತೆಗೆದುಕೊಂಡರು.

“ ತಮ್ಮ ಪುತ್ರನ ಜಾತಕ ಕೊಡೊಣವಾಗುತ್ತದೆಯೇ ? ”

“ಹು್ಮು, ನೋಡಿ—ಆದರಗೊಡನೆ ಬಿಟ್ಟರಾಗುವುದಿಲ್ಲವೇ ? . ನನ ಗಂತೂ ಜಾತಕದಲ್ಲಿ ಸುತರಾಂ ನಂಬಿಕೆಯಿಲ್ಲ.” ಎಂದರು ಕೃಷ್ಣನ ತಂಡೆ. ಆದರೆ ಹುಡುಗಿಯ ತಂಡೆ ಹಿಂದಿನ ಪದ್ಧತಿಯವರು. ಹುಡುಗನ ಜಾತಕ ಹುಡುಗಿಯ ಜಾತಕ ಕೂಡಿಬರುತ್ತದೆಯೇ ಎಂಬುದನ್ನು ಕಂಡುಕೊಳ್ಳದೆ ಹೆಚ್ಚಿಯನ್ನು ಮುಂದಿಡಲು ಸಿದ್ಧವಾಗಿರಲಿಲ್ಲ. ಮಧುವೆಯೆಂಬುದು

ಕೆಣ್ಣು ಕಟ್ಟಿಕೊಂಡು ಕತ್ತಲಲ್ಲಿ ಧುಮುಕಿದಂತೆ. ದಂಪತ್ತಿಗಳ ಆಯುಸ್ಸು, ಆರೋಗ್ಯ, ಸುಖಸಂತೋಷ ಇವೆಲ್ಲವನ್ನೂ ಗಟನೆಗೆ ತೆಗೆದುಕೊಳ್ಳಲ್ಲಿ ಹೋಗುವುದು ಸಾಧ್ಯವೇ? ಎರಡು ಜಾತಕ ಬೆರಿಸುವುದು, ಎರಡು ಗ್ರಹಗಳನ್ನು ಬೆರಿಸಿದಂತೆ; ಹೀಗಾದರೂ ಆಗಬಹುದು, ಹಾಗಾದರೂ ಆಗಬಹುದು.

ಕೆಲವು ದಿನ ಕಳೆದ ತರುವಾಯ, ಹುಡುಗಿಯ ತಂಡೆ ಒಂದು ಕೃಷ್ಣನ ಜಾತಕದಲ್ಲಿ ಪ್ರಬಿಳವಾದ ದೊಷವಿದೆಯೆಂದು ತಿಳಿಸಿದರು. “ಅಂಗಾರಕನು ಏಳನೆಯ ಮನೆಯಲ್ಲಿದ್ದಾನೆ. ಆದುದರಿಂದ ಪತ್ತಿಗೆ ಅಲ್ಪಾಯುಸ್ಸು ಎಂದಫರ್.” ಈ ಬಗೆಯ ದೊಷವನ್ನು ನಿರ್ಭರ್ಶಿಸಿ ನಡೆಸಿದ ಮದುವೆಗಳಲ್ಲಿ, ವಿವಾಹ ಮುಗಿದ ಮಾರನೆಯ ದಿನವೇ ಹೆಣ್ಣು ತೀರಿಹೋದ ಕತೆಗಳೆನ್ನೊಂದು ಪ್ರಾಣವನ್ನು ಪರೀಕ್ಷೆಗೊಂಡು ವುದಕ್ಕೆ ಆತ ಸಮೃತಿಸಲಿಲ್ಲ. ನಕ್ಷತ್ರಗಳೂ ಕಂದಾಚಾರವೂ ಸೇರಿ ತನ್ನ ಗತಿ ಪೂರ್ಣಸಿದುವೆಂದು ಕೃಷ್ಣ ಕಂಬಿಸಿಗರೆದ.

ಕೃಷ್ಣನ ತಂಡೆ ಭಾರಿಯ ಜೊತೆಿಷ್ಟೆಂಬುರನ್ನು ವಿಚಾರಿಸಿ ಪ್ರತ್ಯುತ್ತರವನ್ನು ಸಚ್ಚಾಗೊಳಿಸಿಕೊಂಡರು: ಭಾರಾಯಿನಾಶಕ ಗ್ರಹದ ಪ್ರಭಾವವೆಲ್ಲ ಕಳೆದುಹೋಗಿ ಈಗದು ನಿರ್ಭರ್ವಾಗಿಬಿಟ್ಟಿದೆ; ಒಂದು ವೇళೆ ಹುಡುಗನೇನಾದರೂ ಐದು ವರ್ಷಗಳ ಹಿಂದೆ ಮದುವೆ ಮಾಡಿ ಕೊಂಡಿದ್ದಿದ್ದರೆ, ಮತ್ತೆ ಈಗ ಮದುವೆ ಮಾಡಿಕೊಳ್ಳಬೇಕಾಗುತ್ತಿತ್ತು—ಇತ್ಯಾದಿ. ಆಲೋಚಿಸಿ ನೋಡುತ್ತೇನೆಂದು ಭರವಸೆಯಿತ್ತು ಕನ್ನೆಯ ತಂಡೆ ಭರವಸೆಯಿತ್ತರು. ಮತ್ತೆ ತಮ್ಮ ಜೊಯಿಸರನ್ನು ವಿಚಾರಿಸಿ, “ಇಲ್ಲವಂತಿ, ಈ ಎರಡು ಜಾತಕಗಳನ್ನೂ ಒಟ್ಟಿಗೆ ಒಂದು ಲಕ್ಷ್ಯೇಷಿಯಲ್ಲಿಡುವುದು ಕೂಡ ಕ್ಷೇಮವಲ್ಲವೆಂದು ಹೇಳಿದರು” ಎಂದು ವರದಿ ಒಪ್ಪಿಸಿದರು. ಹೆಂಡತಿ-ಕೊಲೆಗಾರನು ಕೇವಲ ನಿಶ್ಚಯನಾಗಿಬಿಟ್ಟಿದಾನೆ, ನಿಶ್ಚಯನಾದ ಅಂಗಾರಕನಿಗೆ ಹೆದರಿಕೊಳ್ಳಲುವುದು ಶುದ್ಧ ಹೇಡಿತನ, ಅಂಥ ಹೇಡಿತನವನ್ನು ಯಾರೂ ಕೇಳಿದ್ದಿಲ್ಲ—ಎಂದು ಕೃಷ್ಣನ ತಂಡೆ ಹಟ್ಟಿಡಿದರು. ಹುಡುಗಿಯ ತಂಡೆಯ ಮನಸ್ಸಿನಲ್ಲಿ ಇದೇ ಭಾವನೆಯಿತ್ತು. ಒಂದುಕಡೆ ಈ ಸಂಬಂಧ ಬೆಳೆಸಬೇಕೆಂಬಾಗೆ, ಮತ್ತೊಂದುಕಡೆ ಅಂಗಾರಕನ

ಭಯ, ಎರಡರ ಶಯ್ಯಾಟದಲ್ಲಿ ಯಾವುದನ್ನೂ ತೀರ್ಮಾನಿಸುವುದಕ್ಕಾಗಿ
ಲಿಲ್ಲ ಆಶ್ಚರ್ಯ. ಏನುಮಾಡಬೇಕೋ ತೋರಲಿಲ್ಲ. “ ಈ ಬಗೆಯ ಸಮಸ್ಯೆ
ಗಳನ್ನೇಲ್ಲ ಪೂರ್ವ ಕರು ದೃವೇಷ್ಟಿಗೆ ಬಿಟ್ಟು ಬಿಡುತ್ತಿದ್ದರು, ನಾವು ಹಾಗೆಯೇ
ಮಾಡಬಹುದಲ್ಲವೇ? ” ಎಂದು ಕೃಷ್ಣನ ತಂಡೆ ಸೂಚಿಸಿದರು. ಕನ್ನಾ
ಪಿತ್ರ ಬಹಳ ಆಶುರದಿಂದ ಈ ಸಲಹೆಯನ್ನು ಅಪ್ಪಿಕೊಂಡರು.

ವಾರದಲ್ಲಿಲ್ಲ ಶುಭದಿನವಾದ ಶುಕ್ರವಾರದ ಸ್ವಾತಂತ್ರ್ಯಕಾಲ ಅದೇವೇಷ್ಟಿಗೆ
ಉರಗುಡಿಯಲ್ಲಿ ಕೃಷ್ಣ, ಕೃಷ್ಣನ ತಂಡೆ, ಹುಡುಗಿಯ ತಂಡೆ ಮಧ್ಯಸ್ಥ
ಗಾರರು ಇವ್ವು ಒನ್ನೂ ಸೇರಿದ್ದರು. ಅರ್ಚಕ ಬಂದು ಶಕ್ತಿಗೆ ಒಡೆಯ
ನಾದ ಅಂಜನೇಯ ದೇವರ ಮುಂದೆ ಎತ್ತರವಾದ ದೀಪಸ್ತಂಭವನ್ನು
ಹೊತ್ತಿಸಿಟ್ಟು, “ ಯಾರಾದರೂ ಪಕ್ಷದ ಮನೆಗೆ ಹೋಗಿ ಅವರ ಮಗು
ವನ್ನು ಒಂದು ನಿಮಿಷ ಕಳುಹಿಸಬೇಕಂತೆ ಎಂದು ಹೇಳಿ ಬರುತ್ತಿರಾ? ”
ಮರುಗಳಿಗೆಯಲ್ಲೇ ಮುಖವೆಲ್ಲ ನಗುವಿನಿಂದ ತುಂಬಿದ ಏದು ವರ್ಷದ
ವಸ್ತುವೊಂದು ಕುಪ್ಪಳಿಸಿಕೊಂಡು ಬಂತು. ಅವಳ ಕಪ್ಪುಕಣ್ಣಗಳು
ಕಂತಾಲದಿಂದ ದುಂಡಗಾಗಿದ್ದವು.

ಕತ್ತಲು ಮುಸುಕಿದ್ದ ಗರ್ಭಗುಡಿಯಲ್ಲಿ ಎಲ್ಲರೂ ನಿಂತರು. ತೆಂಗಿನ
ಶಾಯಿ ಒಡೆದು ಸ್ನೇಹಿತ್ಯ ಮಾಡಿಯಾಯಿತು. ಬಾಳಿಹಣ್ಣು ಒಪ್ಪಿಸಿದ್ದಾಗ್ಯ
ಯಿತು. ಗಂಬಿ ಬಾರಿಸಿಕೊಂಡು ದೇವರ ಸುತ್ತ ಕಪೂರದ ಆರತಿ ಸುತ್ತಿ
ಯಾಯಿತು. ಮಂಗಳಾರತಿಯ ಬೆಳಕಿನಲ್ಲಿ ಹೊಳೆಯುತ್ತಿದ್ದ ಪುಷ್ಟಿಲಂ
ಕೃತ ಪ್ರತಿಮೆಗೆ ಕೈಮುಗಿದು ಕೃಷ್ಣನು “ ದೇವರೇ, ನನ್ನ ಕಡೆಗೇ ತೀರ್ಪು
ಕೊಡಪ್ಪಾ, ಅಂಗಾರಕನನ್ನು ಹುಲ್ಲುಕಡ್ಡಿಗಿಂತ ನಿಕೃಷ್ಟವಾಗಿ ಮಾಡಪ್ಪ,
ಅದು ನಿಬಿಲವೆಂದು ಅರಿತುಕೊಳ್ಳುವಪ್ಪು ಬುದ್ಧಿಯನ್ನು ನಮ್ಮ ಮಾನ
ನವರ ಮಿದುಳಿಗೆ ತುಂಬಪ್ಪಾ ” ಎಂದು ಪ್ರಾರ್ಥಿಸಿಕೊಂಡೆ.

ಬತ್ತಿಯ ಕುಡಿಯಿಂದ ಏದಾರು ಕಡಿಗಳು ಹಾರಿದುವು. ಹಿರಿಯರು
ಒಬ್ಬರಕಡೆ ಇನ್ನೊಬ್ಬರು ಸೋಡಿ “ ಆ! ಎಂಥ ಒಳ್ಳೆಯ ಶಕುನ! ”
ಎಂದು ಸಿಸುಗುಟ್ಟಿಕೊಂಡರು.

ದೇವರು ತನ್ನ ತೀರ್ಪನ್ನು ಕೊಡುವಸಮಯ ಬಂತು. ದೇವರಿಗೆ
ತೊಡಿಸಿದ್ದ ಹಾರದಿಂದ ಬಿಳಿಯದೊಂದು ಕೆಂಪುದೊಂದು ಹೂವನ್ನು ಆರಿಸಿ

ಗಭರ್ಗುಡಿಯು ಹೊಸಿಲಮೇಲಿಟ್ಟು, ಪೂಜಾರಿಯು ಮಗುವನ್ನು ಕರೆದು, “ನಿನಗೊಂದು ಬಾಳಿಹಣ್ಣು ಬೀಕೇನಮ್ಮಾ? ” ಎಂದು ಕೇಳಿದರು.

ಅದರಲ್ಲೇನು ಸಂದೇಹ?

“ಸರಿ ಹಾಗಾದರೆ, ಇಲ್ಲಿ ಹೊಸಲಿನ ಮೇಲೆ ಎರಡು ಹೂವಿದೆಯಲ್ಲ, ಅದರಲ್ಲಾಂದನ್ನೇತ್ತಿ ನನ್ನ ಕೈಗೆ ಕೊಡನ್ನು ” ಎಂದ ಪೂಜಾರಿ.

“ಇನ್ನೊಂದು? ” ಎಂದಳು ಹುಡುಗಿ.

“ಒಂದೇ ಒಂದು ಎತ್ತಿ ಕೊಳ್ಳಬೀಕು.”

“ಆದೇಕೆ? ”

“ದೇವರಿಗೆ ಒಂದೇಹೂವು ಸಾಕಂತಿ. ನೀನು ಎತ್ತಿಕೊಡು ನಿನಗೆ ಬಾಳಿಹಣ್ಣು ಕೊಡುತ್ತೀನೇ.”

ಮಗು ಒಂದು ಗಳಿಗೆ ಹೂಪುಗಳ ಕಡೆಯೇ ನೋಡುತ್ತ ಸಿಂಧಿದ್ದಳು. ತಾನು ನಿರ್ವಹಿಸಬೇಕಾಗಿದ್ದ ಪಾತ್ರದ ಮಹತ್ವ ಅವಳಿಗೇನುಗೊತ್ತು? ಅವಳಿಗ ದೇವರಿಗೂ ಮನುಷ್ಯರಿಗೂ ನಡುವಣ ರಾಯಭಾರಿ. ತಾನೋಪಿದ ಹೆಣ್ಣನ್ನ ಕೃಷ್ಣನು ವರಿಸಬಹುದೋ ಕೂಡದೋ ಎಂಬ ವಿಷಯದಲ್ಲಿ ದೇವರ ತೀರ್ಮಾನವನ್ನು ಮನುಷ್ಯ ಸಾಮಾನ್ಯನಿಗೆ ತಿಳಿಸುವ ದೇವಪ್ರತಿ ನಿಧಿ. ಆದರೆ ಅವಳಿಗೆ ಇದೇನು ಗೊತ್ತು? ಬಿಳಿಯ ಹೂವಾದರೆ ಹೌದು, ಕೆಂಪು ಹೂವಾದರೆ ಅಲ್ಲ.

ಎಲ್ಲರೂ ಉಸಿರನ್ನು ಬಿಗಿಹಿಡಿದುಕೊಂಡು ಕಾದಿದ್ದರು. ಹೂವನ್ನು ಎತ್ತಿಕೊಳ್ಳಲು ಮಗು ಬಾಗಿದಳು. ಶ್ರವಂತನ್ನು ಭರಿಸಲಾರದೆ ಕೃಷ್ಣ ಬಲವಾಗಿ ಕೆಣ್ಣ ಮುಚ್ಚಿಕೊಂಡುಬಿಟ್ಟು. ತೆರೆದು ನೋಡಿದಾಗ ಗಭರ್ಗುಡಿಯ ಹೊಳಿಹೊಳಿದ ಹಿತ್ತಾ ಲೀಯ ಹೊಸಲಿನ ಮೇಲೆ ಬಿಳಿಯ ಹೂವು ಒಂಟಿಯಾಗಿ ಕುಳಿತ್ತತ್ತು. ಹಿರಿಯರು ವಿಗ್ರಹದ ಕಡೆ ನೋಡುತ್ತು “ಯಾವುದು ಒಳ್ಳಿಯದೆಂದು ಅವನಿಗೇ ಗೊತ್ತು” ಎಂದರು. ಬಹುಕಾಲ ಕೃಷ್ಣನ ಬುದ್ಧಿಗೆ ಮಂಕು ಹಿಡಿದುಬಿಟ್ಟತು. ಚೆಂತರಿಸಿಕೊಂಡೊಡನೆ, ಜಗತ್ತಿನಲ್ಲಿರುವ ಎಲ್ಲ ಹೂಗೆಳನ್ನು ಬಿಳಿಯ ಬಣ್ಣಕ್ಕೆ ತರುಗುವ ಶಕ್ತಿ ತನಗಿದ್ದಿದ್ದರೆ! ಎಂಬುದಾಗಿ ಹಂಬಲಿಸಿದ.

ಒಡೆದೆ ಮೆಡಕೆ

ಗೋಡೆಯಲ್ಲಿದ್ದ ಬಿರುಕೆನ ಮೂಲಕ ಸೂರ್ಯFನ ಕೆರಣವೋಂದು ಬಂದು ಮುರುಗನ ಕಣ್ಣನ್ನು ಚುಚ್ಚಿತು. ಅವನು ಕಣ್ಣ ತೀರಿದು ಬಹಳಕಾಲ ಹಾಗೆಯೇ ಬಿದ್ದು ಕೊಂಡಿದ್ದ. ಮೈಯೆಲ್ಲ ಹಗುರವಾಗಿ ತೋರುತ್ತಿತ್ತು. ಲವಲವಿಕೆಯಾಗಿಲ್ಲದಿದ್ದರೂ ಮೈಯ್ಯಾ ಹಗುರವಾಗಿತ್ತು. ಅನೇಕ ಗಂಟಿಗಳ ಕಾಲ ಹೊಟ್ಟಿಗೆ ಏನೂ ಬೀಳದಿದ್ದರೆ ಯಾವ ಬಗೆಯಲ್ಲಿ ಮೈಯ್ಯಾ ಹಗುರವಾಗುತ್ತದೆಯೋ ಹಾಗೆ ಹೊಕ್ಕೆಲಿನ ಬಳ ಬಂದು ರೀತಿಯ ಉರಿತೆ ಸುತ್ತುತ್ತಿತ್ತು. ಏಳಬೇಕಾದುದಾದರೂ ಏಕೆ ಎಂದು ಯೋಚಿ ಸುತ್ತ ಮುರುಗ ಮುಲಗಿಕೊಂಡೇ ಇದ್ದ. ಹಗಲು, ಸಂಜೆ, ರಾತ್ರಿ, ನಿದ್ದೆ. ಮತ್ತೆ ಮಾರನೆಯ ದಿನ. ಆ ಮರುಧಿನವನ್ನು ತಪ್ಪಿಸಿಕೊಳ್ಳುವಂತಿರಲಿಲ್ಲ. ಅದನ್ನು ಎದುರಿಸಲೇ ಬೇಕು. ಬಹುಂಂದೆ ಎಂದೋ ಬಂದು ಮಧ್ಯಾಹ್ನ ಉಂಟ ಮಾಡಿದ್ದ ಹಾಗೆ ನೆನಪು. ನಿಜವಾಗಿ ನೋಡಿದರೆ ಅಪ್ಪೇನೂ ಕಾಲ ಕಳೆದಿರಲಿಲ್ಲ. ಮೂರೇಮೂರು ದಿನವಾಗಿತ್ತು. ಅಪ್ಪೆ. ತೆಂಗಿನತೋಪಿನ ಆಳು ಬಂದು ಸ್ವಲ್ಪ ಅನ್ನ, ಬಂದು ತೆಂಗಿನ ಕರಟದ ತುಂಬ ಮಜ್ಜಿಗೆ ಕೊಟ್ಟಿದ್ದ ಅಂದು.

ಆರು ತಿಂಗಳ ಹಿಂದೆ ಮುರುಗನು ಯಾವುದೋ ಹಣಕಾಸಿನ ತೊಡ ಕಿನಲ್ಲಿ ಸಿಕ್ಕಿಹಾಕಿಕೊಂಡಿದ್ದ. ಬೇರೆಯವರ ಹಣ. ಉರ ಪಂಚಾಯಿತಿಯವರು ಮುರುಗನಿಗೆ ವಿರೋಧವಾಗಿ ತೀವ್ರಾನಮಾಡಿದರು. ಅದರ ಫಲವಾಗಿ ಮುರುಗನ ಆಸ್ತಿಯೆಲ್ಲ ಹೋರಿಯಿತು. ಜತಿಗೆ ಒಳ್ಳೆಯ ಹೆಸರೂ ಹೋರಿಯಿತು. ಪಂಚಾಯಿತಿಯ ತೀಪ್ಪು ಬಂದಮೇಲೆ ಹಳ್ಳಿಯ ಒಕ್ಕಲಿಂದ ಅವನಿಗೆ ಬಹಿಷ್ಕಾರವಾದಂತಿಯೆ. ಬಹಿಷ್ಕಾರ ಎಂದು ಅವರೇನೂ ಹೆಸರಿ ಟ್ಟಿರಲಿಲ್ಲ. ಆದರೆ ಜನ ಅವನೊಡನೆ ಬೇರೆಯುತ್ತಿರಲಿಲ್ಲ. ದೂರವಾಗಿರುತ್ತಿದ್ದರು. ಮೂರೇಮೂರು ಜನ ಮಾತ್ರ ಇನ್ನೂ ಇವನ ಕ್ಯೆ ಬಿಡದಿದ್ದುದು: ಹೆಂಡತಿ, ಆ ತೆಂಗಿನ ತೋಪಿನ ಆಳು, ಮತ್ತು ಅಣ್ಣ ಕಣ್ಣ ತೆಂಗಿನ

ತೋರಿನ ಅಳಿಗೆ ಇವನನ್ನು ಕಂಡರೆ ಬಹಳ ಕಸಿಕರ. ಬೇರೆ ಯಾರೂ ನೋಡದೆ ಇದ್ದಾಗ ಏನಾದರೂ ತನ್ನ ಕೈಲಾದ ಸಹಾಯ ಮಾಡುವನು. ಅಣ್ಣನ ಸ್ಥಿತಿ ಇನ್ನುಡಿಯಾಗಿ ಕಷ್ಟವಾಗಿತ್ತು. ಹಲ್ಲಿಯವರಿಗೆ ತಿಳಿಯದೆ ತನ್ನನಿಗೆ ಸಹಾಯವಾಡಬುದಿರಲಿ, ತನ್ನ ಹೆಚ್ಚಿಗೆ ಕಾಳಿಗೂ ತಿಳಿಯ ದಂತೆ ಸಹಾಯವಾಡಬೇಕು. ಕಣ್ಣನು ಕಾಳಿಯನ್ನು ಮದುವೆ ಮಾಡಿ ಕೊಂಡ ವೇಲೆಯೇ ಅಣ್ಣ ತನ್ನಂದಿರು ಬೇರೆಯಾದುದು. ಅಂದು ಗ್ರಾಮ ದವರಿಗೆಲ್ಲ ಆಶ್ಚರ್ಯ. ಒಂದು ಅವಾವಾಸ್ಯೆಯಿಂದ ಇನ್ನೊಂದು ಅವಾವಾಸ್ಯೆಯ ನರಿಗೆ ಒಂದು ತಿಂಗಳು ಅನಾಮತ್ತು ಹಲ್ಲಿಯವರಲ್ಲ ಅದೇ ಮಾತನ್ನೇ ಆಡೆತ್ತಿದ್ದರು.

ಬುಂಬಾರಬಿಳುವ ಮುಂಚೆ ಮುರುಗನೂ ಅವನ ಹೆಂಡತಿಯೂ ಅನುಕೂಲವಾಗಿಯೇ ಇದ್ದರು. ಶೇಕದಾರರ ಮನೆಯಲ್ಲಿ ಪಾತ್ರಿ ತೋಳಿಯು ವುದು, ಕಾಳು ಬೀಸುವುದು ಈ ಮೂಲಕ ಲಪ್ತಿ ಒಂದನ್ನು ಹಣ ತರು ತ್ತಿದ್ದಳೇ. ಮುರುಗನಿಗೆ ಗದ್ದೆಗಳಲ್ಲಿ ತಪ್ಪದ ಕೆಲಸ ಸಿಗುತ್ತಿತ್ತು. ಆದರೆ ಹಂಚಾಯಿತಿಯ ತೀವ್ರಾನವಾದ ಮೇಲೆ ಶೇಕದಾರರ ಮನೆಯವರು, “ ಪಾತ್ರಿಗಳನ್ನೇ ನೂ ತೋಳಿಯಬೇಕಾಗಿಲ್ಲ, ಬೀಸುವುದಕ್ಕೇ ನೂ ಕಾಳಿಲ್ಲ ” ವೆಂದು ಲಪ್ತಿಗೆ ಹೇಳಿಬಿಟ್ಟರು. ನೀನು ಬರದೆಹೋದರೂ ಪರವಾಯಿಲ್ಲ, ಪೈರು ಬೆಳೆಯುತ್ತಿದೆ ಎಂದು ಜಮಿಾದಾರರು ಮುರುಗನಿಗೆ ತಿಳಿಸಿಬಿಟ್ಟರು. ಇದಾದನೇಲೇ ಇವರಿಗೆ ಉಪವಾಸವೇ ವ್ಯತವಾಯಿತ್ತು. ಮುರುಗನ ಜತಿಗೆ ಲಪ್ತಿ, ಲಪ್ತಿಯ ಜತಿಗೆ ಮುರುಗ.

ಈ ಹಗಲಂತೂ ಮುರುಗನಿಗೆ ಏನೂ ದಾರಿ ತೋರಲಿಲ್ಲ. ಈಚಲ ಚಾಪೆಯ ಮೇಲೆ ಮಲಿಗಿದ್ದವನು ಒಂದುಸಲ ಕಣ್ಣನ್ನು ಹೊರಳಿಸಿ ತನ್ನ ಗುಡಿಸಿಲ್ಲವನ್ನೂ ನೋಡಿದ. ಮಣ್ಣನ ಮಡಕೆಗಳು, ಹಿತ್ತಾಳಿಯ ಒಂದೆರಡು ಪಾತ್ರಿಗಳು ಬೋರಲಿಸಿರುವುದು ಕಣ್ಣಿಗೆಬಿತ್ತು. ಪಕ್ಕದಲ್ಲಿ ಮಲಿಗಿದ್ದ ಹೆಂಡತಿಯನ್ನು ಮೋಣಕೈಯಿಂದ ತಿವಿದು, “ ಲಪ್ತಿ, ಮೂಲೆ ಯಲ್ಲಿದೆಯಲ್ಲ ಮಡಕೆಗಳು ಪಾತ್ರಿಗಳು, ಅವನ್ನು ನೋಡಿದರೆ ನಿನಗೇನು ನನೆಪಾಗುತ್ತದೆ ಹೇಳು ” ಎಂದು ಕೇಳಿದ.

“ ಏನೋ ನನಗೆ ತಿಳಿಯದು ” ಎಂದಳು ಅವಳು.

“ ನಿನ್ನ ಜ್ಞಾನಪರಕಶಕ್ತಿಗೆ ಬೆಂಕಿಹಾಕ. ನಿಮ್ಮ ತಂಡೆ ಒರಿದು ಪದ ಕಾಡುತ್ತ ಇದ್ದರಲ್ಲ, —

ಅನ್ನದಾ ಮಡಕೆಯೂ ಪಳಪಳನೆ ಹೊಳಿಯುತ್ತ

ಬಿದ್ದ ಕೊಂಡಿದ್ದ ರೇ ಬೋರಲಾಗಿ

ಓಡೋಡಿ ಬರುವಳೂ ಮೂಲೆಯ ಮೂಡೇನಿ

ಕತ್ತೀ ಸವಾರಿಯನು ಮಾಡಿಕೊಂಡೂ

ಆ ಪದ ನಿನಗೆ ನೆನಪಾಗುವುದಿಲ್ಲ ? ”

“ ಅವಳು ಬಂದು ಎಷ್ಟೋದಿನವಾಯಿತು, ಬಿಡಿ. ನಿಮ್ಮ ಮನಗೆ ಅವೀಳು ಪಳಗಿಹೋಗಿದ್ದಾ ಳೇ.” ಎಂದಳು ಲಹ್ತಿ.

ಬೆಳಗೆ ಏಳುತ್ತಲೇ ಹೀಗೆ ಹಾಸ್ಯದ ಚಿವುಕಿಗಳನ್ನು ಹಾರಿಸಿ, ಇಬ್ಬರೂ ಉರ ಕೆರಿಗೆ ಹೋಗಿ ನೀರು ಕುಡಿದರು. ಆ ವೇళೆಗೆ ಸರಿಯಾಗಿ ಕಣ್ಣ ಇತ್ತಕಡೆ ಹಾದುಹೋಗುತ್ತಿದ್ದ. ಒಂದು ನಿಮಿಷ ನಿಂತು ಅವರ ಕಡೆಯೇ ನೋಡಿ ಮುಂದೆ ಹೊರಟುಹೋದ.

ಬೆಳಗೆ ಆ ವೇళೆಗೇ ಅವರಿಬ್ಬರೂ ನೀರು ಕುಡಿಯುತ್ತಿದ್ದ ದೇಕೆಂದು. ಅವನಿಗೆ ಅರ್ಥವಾಯಿತು. ಮನಸ್ಸು ಕಲಕಿತು. ಮುನಿಗೆ ಹೋದ. ತಮ್ಮ ನಿಗಿಂದು ಒಂದು ಸೇರು ಅಕ್ಕಿಯನ್ನು ಅಳತೆಮಾಡುತ್ತೇನೆಂದು ನಿಶ್ಚಯ ಮಾಡಿಕೊಂಡ. ಆದರೆ ಅಷ್ಟುಹೊತ್ತಿಗೆ ಸರಿಯಾಗಿ ಸೊಂಟದಲ್ಲಿಂದು ನೀರಿನ ಕೊಡವನ್ನು ಇರುಕೆಕೊಂಡು ಕಾಳಿ ಬಂದುದನ್ನು ನೋಡಿ ಒಂದು ಗಳಿಗೆ ತಡೆದ. ನಗುವುದಕ್ಕೆಂದು ಪ್ರಯೋಜಿಸಿದ. ಆದರೆ ಇದೊಂದನ್ನೂ ಲಹ್ತೆಕ್ಕೆ ತಿಗೆದುಕೊಳ್ಳದೆ ಅವಳು ಮುಂದೆ ಸಾಗಿದಳು. ಅವಳು ಕೆರಿಗೆ ಹಿಂದಿರುಗುವವರಿಗೆ ಕಣ್ಣ ಕಾದಿದ್ದ. ಬಾಗಿಲಬಳಿಗೆ ಓಡಿಹೋಗಿ ಅವಳು ಹೋಗುವುದನ್ನೇ ನೋಡುತ್ತಿದ್ದೆ ಅವಳು ಕೆರಿಯ ಕಡೆ ಹೋಗುವ ಸಂದು ತಿರುಗಿದೊಡನೆ ಮನೆಯೊಳಕ್ಕೆ ಮತ್ತೆ ಬಂದ. ದೊಡ್ಡ ಕೊಪ್ಪರಿಗೆಯ ಮುಚ್ಚೆಳ ತೆಗೆದು, ತುಕ್ಕಹಿಡಿದ ಸೇರನ್ನು ಅದರೊಳಕ್ಕೆ ಇಳಿಯಬಟ್ಟೆ ಒಂದು ಸೇರು ಅಕ್ಕಿಯನ್ನು ಅಳಿದ. ತನ್ನ ವಸ್ತುವನ್ನು ಹರಡಿ, ಅದರೊ

ಇಕ್ಕೆ ಆ ಅಕ್ಕೆಯನ್ನು ಸುರಿದು ಒಂದು ಸಣ್ಣ ಅಚ್ಚುಕಟ್ಟಿನ ಗಂಟು ಕಟ್ಟಿದ್ದು. ಮುಂಚ್ಚು ಇವನ್ನು ಮತ್ತೆ ಕೊಪ್ಪರಿಗೆಯ ಮೇಲಿಟ್ಟು ಸರಸರನೆ ಹೊರಬಿದ್ದು.

ತಮ್ಮನ ಮನೆಯೋಳಕ್ಕೆ ಹೋದ. ತಮ್ಮನೂ ಅವನೆ ಹೆಂಡತಿಯೂ ಕುಳಿತಿದ್ದರು. ಗಂಟನ್ನು ಕೆಳಗಿರಿಸಿ, “ ಇಲ್ಲಿಂದ ಸೇರು ಅಕ್ಕೆ ಇದೆ. ಪಳನಿಯ ದೇವರು ನಿಮ್ಮ ಮೇಲೆ ದಯಿತೋರಿಸಿದರೆ, ಈ ಅಕ್ಕೆಯನ್ನು ಹಿಂದಕ್ಕೆ ಕೊಡುವಿರಂತೆ. ಅದುವರಿಗೆ ಚಿಂತಿಸಬೇಕಿ. ಒಳ್ಳಿಯದಾಗಲಿ” ಎಂದು ಹೇಳಿ, ಅಕ್ಕೆಯನ್ನು ಒಂದು ಮಣಿನ ಹರವಿಯ ಮೇಲೆ ಸುರಿದು ಹೊರಗೆ ಬಂದುಬಿಟ್ಟು. ಅವನು ಹೊರಟುಹೋದಮೇಲೆ ಲಕ್ಷ್ಮೀ ಕಟ್ಟಿರು ಸುರಿಸಿದಳು. ಮುರುಗ ನೇಲದ ಕಡೆಯೇ ದಿಟ್ಟಿಸಿನೋಡುತ್ತು ಗಂಭೀರವಾಗಿ ಕುಳಿತಿದ್ದು.

ಮುರುಗ ಮೇಲಕ್ಕೆದ್ದು, “ ಲಕ್ಷ್ಮೀ, ಒಲೆಯನ್ನು ಹೊತ್ತಿಸಿ ಅನ್ನ ಮಾಡು. ದೇವರೇ ನಮಗಿದನ್ನು ಕಳುಹಿಸಿದ್ದಾನೆ. ನಿನು ಅಡಿಗಮಾಡು. ನಾನು ಆ ನೇಳಿಗೆ ಒಂದಪ್ಪು ಓಡಾಡಿಕೊಂಡು ಬರುತ್ತೀನೆ. ಹಿಂದಕ್ಕೆ ಬರುವವೇಳಿಗೆ ಇನ್ನು ಚೆನ್ನಾಗಿ ಹಸಿವಾಗಿರುತ್ತದೆ. ಚೆನ್ನಾಗಿ ಕವಳ ಕತ್ತರಿಸಬಹುದು ” ಎಂದ.

“ ಹಸಿವಾಗುವುದಕ್ಕೆ ಓಡಾಡಬೇಕೇ ? ” ಎಂದು ಕೇಳಿ ಲಕ್ಷ್ಮೀ ಗಹಗಹಿಸಿ ನಕ್ಕಳು.

ಒಲೆಯ ತುಂಬ ಜಿರಕೆಗಳು, ಹಲ್ಲಿಗಳು, ಜೀಡೆಗಳು ಸೇರಿದ್ದವು. ಆ ಕಸವನ್ನೆಲ್ಲ ತಿಗೆದು, ಸಗಣಿಯನ್ನು ಸಾರಿಸಿ, ಸಾದೆಯ ಕಡ್ಡಿಗಳನ್ನು ಆಯ್ದು ತರುವುದಕ್ಕೆಂದು ಲಕ್ಷ್ಮೀ ಹೊರಟು. ಯಾವುದೋ ಒಂದು ಹಾಡು, ಮನಸ್ಸಿನಲ್ಲಿ ಓಡಾಡುತ್ತಿತ್ತು. ಅನ್ನ ಬೇಯಿಸುವ ಮಡಕೆಯನ್ನು ಎತ್ತಿಕೊಳ್ಳತ್ತು ಲಕ್ಷ್ಮೀ ತನಗೆ ತಾನೇ ಮಟಗುಟ್ಟಿಕೊಂಡು.

ಅನ್ನದಾ ಮಾಡಕೆಯೂ ಪಳಪಳನೆ ಹೊಳೆಯುತ್ತ ಬಿದ್ದು ಕೊಂಡಿದ್ದರೇ ಬೋರಲಾಗಿ

ಓದೋಡಿ ಬರುವಳೂ ಮೂಲೆಯಾ ಮೂದೇವಿ

ಕತ್ತೀ ಸವಾರಿಯನು ಮಾಡಿಕೊಂಡೂ

ಕೆರೆಗೆ ಹೋಗಿ, ಯಾರಿಗೂ ಕಾಣದಂತೆ ಆ ಮಡಕೆಯನ್ನು ಬೆಳಗಿ,
ನೀರು ತುಂಬಿಕೊಂಡು ಮನೆಗೆ ತಂದಳು. ಒಲೆ ಉರಿಹಾಕಿ, ಮಡಕೆಯನ್ನು
ಅದರ ಮೇಲಿಟ್ಟಿಳು. ಇನ್ನೂ ಆ ಹಾಡು ಹಾಗೆಯೇ ಅವಳ ಮನಸ್ಸಿನಲ್ಲಿ
ಓಡಾಡುತ್ತಲೇ ಇತ್ತು.

ಈ ಮೇಳಿಗೆ ಕಾಳಿ ತನ್ನ ಮನೆಗೆ ಹಿಂದುರಿಗಿ, ನೆಲದ ಮೇಲೆ
ಜಲ್ಲಿದ್ದ ಅಕ್ಕೆಯ ಕಾಳನ್ನು ನೋಡಿದಳು. ಕೊಪ್ಪಂಗೆಯವರೆಗೆ ಸಾಲಾಗಿ
ಕಾಳು ಬಿದ್ದಿದ್ದುದು ಅವಳಿಗೆ ಕಾಣಿಸಿತು. ತುಕ್ಕುಹಿಡಿದ ಸೇರನ್ನು ಅವಳು
ಯಾವಾಗಲೂ ಕೊಪ್ಪಂಗೆಯೊಳಗೇ ಇಟ್ಟಿರುವುದು ವಾಡಿಕೆ. ಈಗ ಅದು
ನೆಲದಮೇಲಿತ್ತು. ಸ್ವಲ್ಪಹೊತ್ತು ಅದನ್ನೇ ನೋಡಿ ತುಟಿ ಕಚ್ಚಿಕೊಂಡಳು.
ಈ ಬಗೆಯ ಕೆಲಸ ಹಿಂದ ಕೆಲವುಸಲ ನಡೆದಿತ್ತು. ಅವಳಿಗೆ ಗೊತ್ತು
ಯಿತು. ಮತ್ತೆ ಕೆರೆಯ ಕಡೆ ಹೋಡಳು, ಕಡೆಯ ಬಿಂದಿಗೆ ನೀರು ತರು
ವುದಕ್ಕೆ ಬಂದು, ಬಿಂದಿಗೆಯನ್ನಿಲ್ಲಿಸಿ ತೋಳುಗಳನ್ನು ಸ್ವಲ್ಪ ಸವರಿಕೊಂ
ಡಳು. ಒಂದುಸಲ ಮೈಯ್ಯನ್ನೆಲ್ಲ ಕುಲುಕೆಕೊಂಡು, ಸೀರೆಯ ನೆರಿಗೆಯನ್ನು
ಸರಿಮಾಡಿಕೊಂಡು ಹೊರಟಿಳು.

ನೀರು ಕುದಿಯ ತೊಡಗಿತ್ತು. ಲಕ್ಷ್ಮಿ ಅಕ್ಕೆಯನ್ನು ಅದರೊಳಗೆ
ಸುರಿಸಿದಳು. ಆದು ಕುದಿಯುವುದನ್ನೇ ನೋಡುತ್ತ ಒಲೆಯ ಮುಂದೆ
ಕುಳಿತಿದ್ದಳು. ಬಾಗಿಲು ತಟ್ಟಿದ ಸದ್ವಾಯಿತು. ಹೋಗಿ ಬಾಗಿಲು
ತೆಗೆದಳು. ಹೊರಗಡೆ ವಾರಿಗಿತ್ತ ನಿಂತಿದ್ದಳು. ಕಾಳಿಯು ಮೈ ಬಣ್ಣ
ಕಪ್ಪಗಿದ್ದರೂ ಮುಖದಲ್ಲಿ ಕೊರವ ಎದ್ದು ಕಾಣುತ್ತಿತ್ತು. ಲಕ್ಷ್ಮಿಗೆ ಬುದ್ಧಿ
ತೋಳದೆ ಕೊಂಜಹೊತ್ತು ಮಾತೇ ಇಲ್ಲದೆ ನಿಂತಿದ್ದಳು. ಆ ಮೇಲೆ
ಸತ್ಯವೇ ಇಲ್ಲದ ದನಿಯಿಂದ “ಬಾಮ್ಮೆ ಒಳಗೆ” ಎಂದಳು.

ಪೆಡು ಕಚ್ಚಿಕೊಂಡು ಕಾಳಿ ಒಳಗೆ ಬಂದಳು. ಲಕ್ಷ್ಮಿಯನ್ನು

ತಲೆಯಿಂದ ಕಾಲಿನವರಿಗೆ ನೋಡಿ “ ಬಡತನದಲ್ಲಿ ಬಿಡ್ಡಿರುವ ಭಿಕಾರಿಗಳು ” ಎಂದು ಬುಸಗುಟ್ಟಿದಳು, ಒಲೆಯ ಮೇಲೆ ಕುದಿಯುತ್ತಿದ್ದ ಅಕ್ಕೆಯನ್ನು ತೋರಿಸಿ “ ಇದು ಯಾರ ಅಕ್ಕೆ ? ” ಎಂದು ಕೇಳಿದಳು.

“ ಯಾರ ಅಕ್ಕೆ ! ”

“ ಹೂ, ಮಡಿಕೆಯಲ್ಲಿ ಕುದಿಯುತ್ತಿದೆಯಲ್ಲ, ಆ ಅಕ್ಕೆಯ್ಯ ನಿನಗೆ ಯಾರು ಕೊಟ್ಟಿರು ? ದೇವರೇ ನಿಮ್ಮನ್ನು ಕೈಬಿಟ್ಟಿರುವಾಗ ಅಕ್ಕೆಯೆಲ್ಲಿಂದ ಬಂತು ? ”

“ ಅಯ್ಯೋ ಅಕ್ಕಾ ! ಏನೇನೋ ಮಾತಾಡುತ್ತಿಯಲ್ಲೇ ? ” ಎಂದು ಲಪ್ಪಿತ ಗೋಳಿಟ್ಟಿದ್ದರು. “ ಇದು ನನ್ನ ಅಕ್ಕೆ ” ಎಂದು ಬಲವಾಗಿ ಕೀರಿಚಿದಳು ಕಾಳಿ. ಹಾಗೆ ಹೇಳಿ, ಮಡಕೆಯನ್ನು ಒಲೆಯಿಂದ ಎತ್ತಿ ಬಲವೆಲ್ಲಾ ಬಿಟ್ಟು ನೆಲದ ಮೇಲೆ ರುಂಡಿಸಿ ಕುಕ್ಕೆದಳು.

ಲಪ್ಪಿತ ಮರದಂತೆ ನಿಂತಿದ್ದಳು. ಕಾಳಿ ಬಹಳ ಸಂತೋಷದಿಂದ “ ನೆಲವನ್ನು ನೆಕ್ಕಿ ಈಗ.....ಈಗ ನನ್ನ ಬೆನ್ನು ತಿರುಗಿತೆಂದರೆ ಸಾಕು, ನೆಲವನ್ನು ನೆಕ್ಕುದೆ ಇರುತ್ತಿರೋ ? ” ಎಂದು ಹೇಳಿ, ಬಣಿಲನ್ನು ಬಲವಾಗಿ ಬಡಿದು, ಹೊರಟುಹೋದಳು. ಲಪ್ಪಿತ ಎಚ್ಚಿತ್ತುಕೊಂಡು, ಬಣಿಲವರಿಗೂ ಓಡಿಹೋಗಿ, “ ಪ್ರಪಂಚದಲ್ಲಿಲ್ಲ ನಿನ್ನಂಥ ಮಾರಿ, ನಿನ್ನಂಥ ಪಿಶಾಚಿ ಇನ್ನೊಬ್ಬಿಳ್ಳಿ ” ಎಂದು ಕೂಗಿಕೊಂಡಳು. ಒಳಗೆ ಬಂದು, ಮಡಕೆಯ ಚೂರುಗಳನ್ನೂ, ಮೆತ್ತಾಗಾಗಿದ್ದ ಅಗುಳಂಗಳನ್ನೂ, ಅವುಗಳಿಂದ ಏಳುತ್ತಿದ್ದ ಹಬೆಯನ್ನೂ ನೋಡುತ್ತ ಕೆಲವು ನಿಮಿಷ ನಿಂತುಕೊಂಡಳು. ಆ ಮೇಲೆ ಬಂದು ಮೂಲಿಗೆ ಓಡಿಹೋಗಿ ಕುಸಿದು ಬಿದ್ದುಕೊಂಡಳು. ಬಿಕ್ಕಿಬಿಕ್ಕಿ ಅಳುತ್ತಿದ್ದ ಕಾರಣದಿಂದ ಅವಳ ಮೈಯೆಲ್ಲ ಅಲುಗುತ್ತಿತ್ತು. ಮುರುಗ ಹಿಂದಿರುಗಿದ. ಅವಳನ್ನು ನೋಡಿದ. ಅಥವಾಗಲಿಲ್ಲ. ನೂರಾರು ಪ್ರಶ್ನೆ ಕೇಳಿದ. ಉತ್ತರ ಬರಲಿಲ್ಲ. ಲಪ್ಪಿತ ಅಳುತ್ತಲೇ ಇದ್ದಳು. ಒಡೆದ ಮಡಕೆಯ ಕಡೆ ಅವನ ನೋಟ ಹೊರ

ಇತ್ತು. ಅವಳನ್ನು ಸಂತೃಪ್ತಿಸುವುದಕ್ಕಾಗಿ, “ ಪರವಾ ಇಲ್ಲ ಬಿಡು. ದೇವರು ಯಾವಾಗ ಅನುಕೂಲ ಮಾಡಿಕೊಡುತ್ತಾನೋ ಆಗ ಹೊಸದೊಂದು ಮದಕೆಯನ್ನೂ ಅಕ್ಕಿಯನ್ನೂ ಕೊಂಡುಕೊಳ್ಳೋಣವಂತೆ ” ಎಂದ. ಮದಕೆಯನ್ನು ಕೈತಪ್ಪಿ ಒಡಿದುಬಿಟ್ಟು ಅಳುತ್ತಿದ್ದ್ವಾಗೇನೋ ಇಂದು ಅವನ ಭಾವನೆ.

“ ನಾನಾನಾನಲ್ಲಿ.....ಕಾ.....ಕಾಳಿ ಬಂದಿದ್ದ ಈ.....” ವಾಕ್ಯ ಪೂರಿಯಿಸುವುದಕ್ಕಾಗಿಲ್ಲ ಅವಳ ಕೈಯ್ಯಲ್ಲಿ. ಮುರುಗನಿಗೆ ಎಲ್ಲವೂ ಅರ್ಥವಾಯಿತು. ಸುಮೃನೆ ನಿಂತ. ಯೋಚನೆ ಮಾಡಿದವುಕ್ಕಾಗಿ, ಮನಸ್ಸು ಇನ್ನೂ ಮೋದ್ದುಮೋದ್ದುಗುತ್ತ ಹೋಯಿತು. ಅವನಿಗೆ ಒಂದೇ ಒಂದರ ಅರಿವಾಗುತ್ತಿದ್ದುದು—ದ್ವೀಪ. ಎಲ್ಲ ವಿಷಯಗಳ ಮೇಲೂ ಎಲ್ಲರ ಮೇಲೂ ದ್ವೀಪ. ಹೆಂಡತಿಯ ಕಡೆ ಒಂದು ಕ್ಷೇತ್ರ ನೋಡಿ, ಸದ್ಗು ಮಾಡದೆ ಪಕ್ಕದ ಕೋಣಿಗೆ ಹೋದ. ಪಟ್ಟಿಗೆಯ ಮೇಲೆ ಮೆಟ್ಟಿಂಗಾ ಲಿಟ್ಟು ನಿಂತುಕೊಂಡು, ಒಂದು ಹಗ್ಗವನ್ನು ಸೂರಿನ ತೊಲಿಗೆ ಕಟ್ಟಿದ. ಹಗ್ಗದ ಇನ್ನೊಂದು ತುದಿಯಲ್ಲಿ ಒಂದು ಕುಣಿಕೆಯನ್ನು ಬಿಗಿದ. ಅದನ್ನು ತನ್ನ ಕುತ್ತಿಗೆಯ ಮೇಲೆ ಹಾಕಿಕೊಂಡ. ಆಗಲೂ ಕೂಡ ಅವನ ಮನಸ್ಸಿಗೆ ಅರಿತವಾಗುತ್ತಿದ್ದುದು ಒಂದೇಒಂದು—ಅನಂತವಾದ ಯಾತನೆ ಅದರ ಜಡಿಗೆ ತನ್ನ ಆತ್ಮವನ್ನೇ ಸುಧುವಂಥ ಒಂದು ದ್ವೀಪ.

ಪಕ್ಕದ ಕೊರಡಿಯಿಂದ ಬಂದ ವಿಕಾರವಾದ ಸ್ವರವನ್ನು ಕೇಳಿ ಲಪ್ಪಿತ ಬೆಳ್ಳಿಗಿದ್ದಳು. ಆ ದೃಶ್ಯವನ್ನು ಕಂಡು ಅವಳ ನೆತ್ತರು ಹೆಪ್ಪು ಗಟ್ಟಿತು.

ಅಲ್ಲಿ ಇಲ್ಲಿ ಸುತ್ತಿ ಕಣ್ಣ ಮನಿಗೆ ಹೋದ. ಒಂದು ಸೇರು ಅಕ್ಕಿಯನ್ನು ಕೊಟ್ಟಿದ್ದಕ್ಕಾಗಿ ಕಾಳಿ ಅವನನ್ನು ತುಳ್ಳಿವಾಗಿ ವೂದಲಿಸಿದಳು.

“ ಅಹಹಹಾ. ನಿನ್ನ ಕೃಪೆಯಿಂದ ಅವರಿಗೆ ಈಗ ಜೀತಣ ಆಗುತ್ತಾ ಇರಬೇಕು. ಹಿ....ಹಿ....ಹಿ....ಹಿ....ಅವರ ಜೀತಣ ಚೆನ್ನಾಗಿ ನಡೆಯಲೆಂದು ನಾನೂ ನನ್ನ ಕೈಲಾದ ಸಹಾಯಮಾಡಿದೆ.....”

“ ನೀನು ಅಲ್ಲಿಗೆ ಹೋಗಿದ್ದೇ ಯೇನು ? ”

“ ಹೋಗಕೂಡದೇನು ? ನನ್ನ ಮುದ್ದು ತಂಗಿಯ ಮನೆಗಿ ? ”

ಕಣ್ಣನಿಗೆ ತುಂಬ ಬೇಸರವಾಗಿಹೋಯಿತು. ಸ್ವಲ್ಪಹೊತ್ತು ಎಲ್ಲಾ ದರೂ ಮನಿಚಿಟ್ಟು ಹೋರಟುಹೋಗುವುದು ಲೇಸನ್ನಿಸಿತು. ಹೋಟ್ಟಿ ತಾಳ ಹಾಕುತ್ತಿದ್ದರೂ ಗೊತ್ತುಗುರಿಯಿಲ್ಲದೆ ಎಲ್ಲೆಲ್ಲೋ ಅಲೇದಾಡಿದ. ತಮ್ಮನೆ ಮನೆ ಸಿಕ್ಕಿತು. ಅವರು ಏನುಮಾಡುತ್ತಿದ್ದರೋ ನೋಡೋಣವೆಂದು - ಒಳಕ್ಕೆ ಹೆಚ್ಚೆಯಿಟ್ಟು.

ತಮ್ಮನೂ ತಮ್ಮನೆ ಹೆಂಡತಿಯೂ ಪಕ್ಕಪಕ್ಕದಲ್ಲಿ ತೊಲೆಯಿಂದ ನೇತಾಡುತ್ತಿದ್ದರು. ಅದನ್ನು ಕಂಡು ಕಣ್ಣನ ಕಣ್ಣಗುಡ್ಡೆಗಳು ಕಳಿಂದ ತಾಡುವು. ಮೂಲೆಯಲ್ಲಿಂದು ಹೊಂಕು ಮಜ್ಜೆ ಬಿಡ್ಡಿತ್ತು. ಅದನ್ನು ತೆಗೆದುಕೊಂಡು, ಹಗ್ಗಗಳನ್ನು ಕತ್ತಲಿಸಿ ಇಬ್ಬರನ್ನು ಪಕ್ಕಪಕ್ಕದಲ್ಲಿ ಮಲಗಿಸಿ, ತನ್ನ ವಸ್ತುದಿಂದ ಅವರ ಮುಖವನ್ನು ಮುಚ್ಚಿದ. ಒಡೆದ ಮಡಕೆಯೂ ಚೆಡುರಿದ ಅಗುಳಂಗಳೂ ಅವನ ಕಣ್ಣಿಗೆ ಬಿಡ್ಡಿವು. “ ಅವರ ಛಿಟಣ ಚೆನ್ನಾಗಿ ನಡೆಯಲೆಂದು ನಾನೂ ನನ್ನ ಕೈಲಾದಮಟ್ಟಿಗೆ ಸಹಾಯ ಮಾಡಿದೆ ” ... ಎಂದು ಕಾಳಿ ಹೇಳಿದ ಮಾತು ಅವನಿಗೆ ಜಾಖಪಕವಾಯಿತು. ಮಜ್ಜನ್ನು ತೆಗೆದುಕೊಂಡು ಹೊರಟ್ಟಿ.

ಅವನು ಮನೆಗೆ ಬಂದ ತಕ್ಕಣ ಅವನ ಹೆಂಡತಿ “ ನಿನ್ನ ವಸ್ತುವೆಲ್ಲಿ? ” ಎಂದು ಅವನು ಕೇಳಿದಳು.

“ ಓಹ್ಮೊ ! ನೀನೂ ಗಂಡುಸಾಗುತ್ತಾ ಇದ್ದೀಯಾ ? ” ಎಂದು ಅವಳು ಅಣಕಿಸಿದಳು.

“ ಮುಚ್ಚು ಭಾಯಿ, ಕತ್ತಿ.....ಅವರ ಅನ್ನದ ಮಡಕೆ ಒಡೆದವಳು ನೀನೇ ತಾನೇ ? ”

“ನಾನೋ, ನಮ್ಮ ತಾತನೋ! ಅದೆಲ್ಲ ಕೇಳುವುದಕ್ಕೆ ನೀನು ಯಾರು? ಆ ಹೆಚ್ಚಿಗೆ ಇನ್ನೂ ಕೆಲವು ಉಡುಗೊರೆಗಳನ್ನು ಒಪ್ಪಿಸ ಬೇಕು ಎಂದು ಇಷ್ಟವೇನೋ? ಅಲ್ಲವೇ ಮತ್ತಿ? ಗುಂಡಪ್ಪನ ಹೆಂಡತಿಗೆ ಉರೆಲ್ಲ ಗಂಡಂದಿರಿ”

ಹಲ್ಲನ್ನು ಕಟಕಟನೆ ಕಡಿಯುತ್ತಾ, ”ಅರ್ಥೋ ಚಂಡಾಲಿ” ಎಂದು ಉಸುರಿ, ಸುಗ್ಗಿದ ಕಣ್ಣ. ಅವಳ ತಲೆಕೂದಲನ್ನು ಹಿಡಿದು ಜಗ್ಗಿಸಿ, ಕತ್ತನ್ನು ತಿರುವ ತನ್ನ ಬಲವನ್ನೇಲ್ಲ ಬಿಟ್ಟು ಮಜ್ಜನ್ನು ಕುತ್ತಿಗೆಯ ಮೇಲೆ ಇಲಿಸಿದ. ಒದ್ದಾಡುತ್ತ ಹೊರಭಾಡುತ್ತ ಅವಳ ಕಳೇಬರ ರಕ್ತದ ಕುಪ್ಪೆಯಾಗಿ ಕೆಳಗೆ ಬಿತ್ತು. ಚಿಲುಮೆಯಂತೆ ರಕ್ತ ಚಿಮ್ಮತೊಡಗಿತು. ಕಣ್ಣ ಬೀದಿಯೊಳಕ್ಕೆ ಓಡಿಹೋಗಿ ಗಟ್ಟಿಯಾಗಿ ಕೂಗಿಕೊಂಡ, “ಗಂಡ ಸರು, ಹೆಂಗಸರು, ಮಕ್ಕಳು, ಮುದುಕರು, ಎಲ್ಲ ಬಸಿನ್ನಿ, ಎಲ್ಲ ಬಸಿನ್ನಿ. ನಿಮಗಾಗಿ ನಾನೋಂದು ನಾಟಕ ಏಷಾರು ಮಾಡಿದ್ದೀನೆ. ನೋಡಿಬಸಿನ್ನಿ; ದುಡ್ಡ ಕೊಡಬೇಕಾಗಿಲ್ಲ, ಬಿಟ್ಟು ನೋಡಬಹುದು.....ಬಸಿನ್ನಿ, ಬಸಿನ್ನಿ, ಒಂದೇ ಒಂದುಸಲ ನೋಡಿ.....”

ಮೊದಲ ಬಳಿ

ಸಂಜೀ ಆರುಗಂಟೆಯ ಸಮಯ. ನಂಜನಗೂಡು ರೈಲು ಚಾಮರಾಚ ಪುರದ ರೈಲ್‌ಪ್ರೈ ಗೇಟನ್ನು ಹಾದುಹೊಗುತ್ತಿತ್ತು. ಇದ್ದಕ್ಕೆದ್ದಂತೆ ರಸ್ತೆಯ ಲೀಧ್ ಹುಡುಗನೊಬ್ಬನು ಕಂಬಿಯನ್ನು ದಾಟುವುದಕ್ಕೆಂದು ಮುಂದೆ ನುಗ್ಗಿದ. ಏನಾಯಿತೆಂಬುದು ಪಕ್ಕದಲೀಧ್ ವರಿಗೆ ತಿಳಿಯುವುದರೊಳಗೆ ಹುಡುಗನ ಗತಿ ಮುಗಿದಿತ್ತು. ಕೆಲವು ಮಾರುಗಳು ಮುಂದೆಹೋಗಿ ರೈಲು ನಿಂತಿತು. ಹುಡುಗನ ನೈಯಿಂದ ಕಂಬಿಗೆ ಅಂಟಿಕೊಂಡು ಅಪ್ಪಣಿಯಾಗಿ ಬಿಟ್ಟಿತ್ತು.

ಪ್ರೋಲೀಸಿನವರು ಬರೆದುಕೊಳ್ಳಬೇಕಾದುದನ್ನೇಲ್ಲ ಬರೆದುಕೊಂಡಾಯಿತು. ಗುಂಪುಕಟ್ಟಿಕೊಂಡಿದ್ದ ಜನರು ನೋಡಬೇಕಾದುವನ್ನೇಲ್ಲ ನೋಡಿಯಾಯಿತು. ರೈಲು ಮತ್ತೆ ಚಲಿಸಿತು. ನಾನು ಮತ್ತೆ ಮುಂದೆ ಹೊರಟಿ. ಮನಸ್ಸಿನಲ್ಲಿ ಏನೇನೋ ದುಃಖದ ಆಲೋಚನೆಗಳು ತುಂಬಿದ್ದವು. ಕುಕ್ಕರಹಳ್ಳಿಕೆರೆಯ ಕಡೆ ಹೋಗುವ ದಾರಿಯಲ್ಲಿ ತಿರುಗಿಕೊಂಡೆ. ಹಿಂದೆಯೇ ಯಾರೋ ಬರುತ್ತಿದ್ದರಾಗೆ ತೋರಿತು. ಯಾರೆಂದು ತಿರುಗಿ ನೋಡಿದೆ. ಅನಾಹತವಾದಾಗ ಸೇರಿದ ಗುಂಪಿನಲ್ಲಿ ಅವನೂ ಇದ್ದ ಎನ್ನುವುದು ನೇನವಾಯಿತು. “ಆ ಹುಡುಗ ಯಾರು ?” ಎಂದು ಕೇಳಿದೆ. “ನನಗೆ ಗೊತ್ತಿಲ್ಲ ಸ್ವಾಮಿ. ಅನ್ನಾಯ. ತೀರ ಅನ್ನಾಯ, ಪಾಪ ! ಅವನ ಅಜಾಗರಳಕೆಯಿಂದ ಹಾಗಾಯಿತು ಅಂತಿರೇನು ?.....ಬೆಟ್ಟಿದ ಮೇಲಿಂದ ಬಂಡೆಯನ್ನು ರುಳಿಸಿದರೆ ಹೇಗೆ ಅದು ಕೆಳಕ್ಕೆ ಬಂದೇತೀರಬೇಕೋ ಹಾಗೆ ಅವನೂ ಚಕ್ರದ ತಳಕ್ಕೆ ಉರುಳಿದ. ಅದೆಲ್ಲ ಅವನ ಅಧಿನದಲ್ಲಿದೆಯೇ ? ಅವನಲ್ಲಿದೆಹೋಗಿದ್ದರೆ ಬೇರೆ ಯಾವುದಾದರೂ ಹುಡುಗನಿಗೆ ಅದೇಗತಿ ಒದಗುತ್ತಿತ್ತು. ನನಗೆ ಗೊತ್ತು ಅದರ ಸಂಗತಿಯೆಲ್ಲ.....ಈ ರೈಲು ಗೇಟಿನಲ್ಲಿ ನಾನೂ ಕೆಲವು ಕಾಲ ಜವಾನನಾಗಿದ್ದೆ.....”

ಅ ವೇಳೆಗೆ ನಾವು ರಸ್ತೆಯ ಕೊನೆಗೆ ಬಂದಿದ್ದೇವು. “ನಾನು ಕೆರೆಯ ಸುತ್ತು ಸುತ್ತಾಡಿಕೊಂಡು ಮನೆಗೆ ಹೋಗಬೇಕೆಂದಿದ್ದೀನೆ” ಎಂದೆ.

“ನಾನೂ ಆ ಕಡೆಯೇ ಹೋಗುವವನೇ” ಎಂದು ಹೇಳಿ ಅವನೂ ನನ್ನ ಜತೆಯಲ್ಲೇ ಬಂದ. ನಿಲ್ಲಿಸಿದ ಕತೆಯನ್ನು ಮುಂದುವರಿಸಿದ.

“ಹಿಂದೊಮೈ ನನಗೆ ಕಪಿನೀ ನದಿಯ ತೀರದಲ್ಲಿ ಹತ್ತಿ ಕರಿ ಭೂಮಿ, ಬಂದು ಮನೆ, ಇಪ್ಪತ್ತು ದನ, ಹಳ್ಳಿಯಲ್ಲಿಂದು ತೆಂಗಿನತೊಳಿಟ ಇವೆಲ್ಲ ಇದ್ದವು. ಹೇಳಿಕೊಳ್ಳುವಂಥ ಐಶ್ವರ್ಯವೇನೂ ಅಲ್ಲ ಅದು, ಆದರೆ ನನ್ನಂಥ ಬಡವನು ಹಿಟ್ಟಬಟ್ಟೆ ಕಳೆದು ನೀಮುದ್ದಿಯಾಗಿ ತ್ವರಿತ್ಯಾಗಿದ್ದ ಕೊಂಡಿರುವುದಕ್ಕೆ ಸಾಕು. ಹುಲುಸಾದ ಸೈರು ಬರುತ್ತಿತ್ತು ಧಾರಣವಾಸಿ ಅನುಕೂಲವಾಗಿತ್ತು ಎಲ್ಲಕ್ಕೆಂತ ಮುಖ್ಯವಾಗಿ, ಕೈಗಿಡಿದ ಹೆಂಡತಿ ಚಿನ್ನ ದಂತಿದ್ದಳು.....

ನನ್ನ ವೊದಲನೆಯ ಮಗನಿಗೆ ನಾಲ್ಕು ವರ್ಷವಿರಬಹುದು. ಎರಡನೇ ಯವನಿಗೆ ಬಂದೂವರೆಯಾಗಿತ್ತು. ಸರಿ, ನೋಡಿ—ಧಾರಣೆ ಬೀಳತೊಡಗಿತು. ದುಡ್ಡ ಕೊಡುತ್ತೀನೆ, ಭತ್ತ ತಿಗೆದುಕೊಂಡು ಕಾಪಾಡಿರಪ್ಪ ಎಂದು ಹೇಳುವಂಥ ಶಾಲ ಬಂತು. ನೂರು ಸೇರಿಗೆ ನಾಲ್ಕು ರೂಪಾಯಿ ಕೂಡ ಗಟ್ಟಿರಲಿಲ್ಲ. ಇದನ್ನು ಟ್ರೂಕೊಂಡು ನಾವು ಬಟ್ಟಿ ಕೊಂಡುಕೊಳ್ಳುವುದೇನು, ಹಬ್ಬ ಹರಿದಿನಗಳನ್ನು ಆಚರಿಸುವುದೇನು, ಕಂದಾಯುಕಟ್ಟುವುದೇನು? ಆ ಶೀಕದಾರನೋ—ಸುವಾರು ಮನುಷ್ಯರ ರಕ್ತ ಕುಡಿದೇ ಅವನು ಬದುಕಿರುತ್ತಿದ್ದ ಎಂದು ಕಾಣುತ್ತೆ. ರಾಕ್ಷಸ ಅವನು. ಸಮಯ ಸಿಕ್ಕಿದರೆ ಸಾಕು, ನಕ್ಕೆತ್ತಿಕನ್ನಂತೆ ನಮ್ಮ ಭೂಮಿ ಶಾಣಿಯನ್ನೆಲ್ಲ ಮುಟ್ಟಿಗೊಲು ಹಾಕಿಕೊಂಡು ಹರಾಜು ಹಾಕಿಬಿಡುತ್ತಿದ್ದ. ನನ್ನ ತೆಂಗಿನ ತೊಳಿಟ ಹೋಯಿತು. ನನ್ನ ಇಪ್ಪತ್ತು ದನ ಹೋಯಿತು. ನನ್ನ ಭೂಮಿ ಹೋಯಿತು. ಕೊನೆಗೆ ನನ್ನ ಹೆಂಡತಿಯ ಮೈಮೇಲಿದ್ದ ಬಡವೆಗಳನ್ನು ಕೂಡ ಒಪ್ಪಿಸಬೇಕಾಗಿ ಬಂತು. ಹೆಂಡತಿಯ ಸೊತ್ತನ್ನ ಮುಟ್ಟಬೇಕಾಗಿ ಬಂದ ಅವವಾನಕ್ಕೆ ನನ್ನನ್ನ ನಾನು ಇರಿದುಕೊಂಡರೂ ಸಾಲದು. ಆದರೇನುಮಾಡುವುದು?

ಇಷ್ಟಾದಮೇರೆ ಹಳ್ಳಿಯಲ್ಲಿ ನಮಗಿನ್ನೇನು ಕೆಲಸ? ಪಟ್ಟಣದ ಕಡೆಗೆ ಹೊರಡಲು ಗಂಟುಮೂರಿಬಿ ಕಟ್ಟಿದೆವು. ಹಳ್ಳಿಯವರಿಗೆ ಯಾವಾಗಲೂ, ಪಟ್ಟಣವೆಂದರೆ ಕುಬೀರನ ರಾಜಧಾನಿ ಎಂಬ ಭಾರ್ಯಾತ್ಮಕ. ಅದಲ್ಲದೆ, ಅಲ್ಲಿ ನಮ್ಮ ಗುರುತಿನವರು ಯಾರೂ ಇರುವುದಿಲ್ಲ ಸದ್ಯ ಎಂಬ ಧೈಯ ಬೇರೆ ಇರುತ್ತದೆ. ನೀವು ಯಾರೆಂದು ಒಬ್ಬರಿಗೂ ತಿಳಿಯದ ಜಾಗದಲ್ಲಿ ಸಂಕೋಚನಿಲ್ಲದ ತಿರುವೆ ಬೇಡಬಹುದು, ಹೊಟ್ಟಿಗಿಲ್ಲದೆ ಸಾಯಲೂ ಬಹುದು; ಆದರೆ ಮನೆಯವರೆಲ್ಲ ಏಳು ತಲೆಯಿಂದ ಎಲ್ಲರಿಗೂ ಗೊತ್ತಿರುವ ಸ್ಥಳದಲ್ಲಿ ಅದೇ ಕೆಲಸ ಮಾಡುವುದು ಅಸಾಧ್ಯ.

ಕಾಲುನಡಗೆಯಲ್ಲೇ ವ್ಯುಸೂರಿಗೆ ಬಂದೆವು. ಇದ್ದಬದ್ದ ಒಂದೆರಡು ಕಾಸೂ ಬೇಗನೆ ಕರಗಿಹೋಯಿತು. ಪಟ್ಟಣವೆನ್ನುವುದು ಕುಬೀರನ ರಾಜಧಾನಿಯಲ್ಲವೆನ್ನುವುದನ್ನು ತಿಳಿದುಕೊಳ್ಳಲು ಬಹಳ ಕಾಲವೇನೂ ಹಿಡಿಯಲಿಲ್ಲ. ನನ್ನನ್ನಾಗಲಿ ನನ್ನ ಹೆಂಡತಿಯನ್ನಾಗಲಿ ಚಾಕರಿಗೆ ತೆಗೆದುಕೊಳ್ಳುವ ದಣಿ ಯಾರೂ ಸಿಕ್ಕಲಿಲ್ಲ. ಕೆಲಸದ ಬೇಟಿಯಲ್ಲಿ ನಿತ್ಯವೂ ನಮ್ಮ ಕಾಲುಗಳು ಸವೆದುಹೋಯಿದುವು.

ಹಳ್ಳಿಯನ್ನು ಬಿಟ್ಟು ಕೆಟ್ಟಿವಲ್ಲಾ ಎಂದು ಕಣ್ಣಿರು ಕರೆದುವು. ನಿತ್ಯ ಏಕಾದಶಿ. ನಾನೆಲ್ಲಾದರೂ ಹೋಗಿರುವಾಗ ನನ್ನ ಹೆಂಡತಿ ಮಕ್ಕಳನ್ನು ಬಾವಿಗೆ ನೂಕಿ ತಾನೂ ಎಲ್ಲಿ ಬಿದ್ದು ಬಿಡುವಕ್ಕೋ ಎಂದು ನನಗೆ ಬಹಳ ದಿಗಿಲಾಗುತ್ತಿತ್ತು. ಕೆಲವರು ರಾಗೂ ಮಾಡಿರುವುದುಂಟಂತೆ. ಮಕ್ಕಳು ತಿಂಡಿಗಾಗಿ ಆತ್ಮ ಆತ್ಮ ವಡೆ ಕಡುಬು ಮಾರುವ ಮುದುಕಿಯರ ಹತ್ತಿರ ಅಂಗಲಾಚಿಕೊಂಡು ಹೊಟ್ಟಿ ತುಂಬಿಕೊಳ್ಳುತ್ತಿದ್ದರು. ಮಕ್ಕಳಿಗಾಗಿ ನಾನೂ ಆಗಾಗ ಭಿಕ್ಕೇಯೆತ್ತುತ್ತಿದೆ.....

ಈ ಸ್ಥಿತಿಯಲ್ಲಿದ್ದಾಗ, ಚಾಮರಾಜಪುರದ ರೈಲುಗೇಟಿಗೆ ಒಬ್ಬ ಜವಾನ ಬೇಕು ಎಂಬ ಸುಧಿ ತಿಳಿದುಬಂತು. ಹೋಗಿ ಸ್ಪೇಷನ್‌ಮಾಸ್‌ರ ಕಾಲಿಗೆಬಿದ್ದು, ಹಲ್ಲಾಕಿರಿದು, ದಮ್ಮಯ್ಯಗುಡ್ಡೆ ಹಾಕಿದೆ. ಕೆಲಸ ದಕ್ಕಿತು. ನಮ್ಮ ಸಂತೋಷವೇ ಸಂತೋಷ. ಕಡೆಗೂ ದೇವರು ದಯೆದೋರಿದನಲ್ಲಿ, ಎಂದು.

ದೊರೆಯ ಬಾಳನಂಥ ಬಾಳು ಸ್ವಾಮಿ. ತಿಂಗಳಿಗೆ ಹತ್ತು ರೂಪಾಯಿ ಕೊಟ್ಟು ಒಂದು ಮನೆಯನ್ನು ಕೊಟ್ಟರು—ಒಕ್ಕೆಯ ಕಲ್ಲು ಕಟ್ಟಿದೆ. ರೈಲು ದಾರಿ ಪಕ್ಕದಲ್ಲೇ. ನಾನು ಅಂದುಕೊಂಡಿದ್ದ ದಕ್ಕಿಂತ ಅನುಕೂಲ ವಾಗಿಯೇ ಇತ್ತು. ನನಗೆ ಹೆಚ್ಚು ಕೆಲಸವೂ ಇರಲಿಲ್ಲ. ರೈಲು ಬರುವ ವೇಳಿಗೆ ಗೇಟನ್ನು ಮುಚ್ಚುವುದು, ಹಾದು ಹೋದ ಕೂಡಲೆ ತೆರೆಯುವುದು. ಅಂಥ ಕಷ್ಟವಾದ ಕೆಲಸವೇನೂ ಅಲ್ಲ.

ಒಂದು ದಿನ ಕಂಬಿಯ ಪಕ್ಕದಲ್ಲಿ ಹಾದು ಹೋಗುತ್ತಿದ್ದ ವನ್ನೊಬ್ಬನು ನಮ್ಮ ಮನೆಯ ಮುಂದೆ ನಿಂತು, ನನ್ನ ಹತ್ತಿರ ಹೋಗಿಸೊಸ್ತಿದೆಯೇ ಎಂದು ಕೇಳಿದ. ಯಾರೆಂದು ನೋಡಿದೆ—ನಿತ್ಯವೂ ದೊಡ್ಡ ಸೈಫನ್ನಿನಿಂದ ಚಾಮರಾಜಪುರದ ಸೈಫನ್ನಿನವರಿಗೆ ಸಿಗ್ನಲ್ ಕಂಬಗಳ ಮೇಲಿನ ದೀಪ ಗಳನ್ನೇಲ್ಲ ಒರೆಸಿ ಎಣ್ಣೆ ತುಂಬಿವ ಆಳು. ಒಂದಷ್ಟು ಹೋಗಿಸೊಪ್ಪನ್ನು ಕೊಟ್ಟಿ. ಸೈಫನ್ನಿಗೆ ಹಿಂದಿರುಗುವುದಕ್ಕೆ ಅವನಿಗೆ ಇನ್ನೂ ಒಂದು ಗಂಟೆಯ ಪುರುಷತ್ತಿತ್ತು. ಆದ್ದರಿಂದ ನಮ್ಮ ಮನೆಯ ಜಗಲಿಯ ಮೇಲೆ ಕೂತುಕೊಂಡೆ. ಎಕ್ಸ್‌ಪ್ರೆಸ್ ಬಂಡಿ ಬರುವುದಕ್ಕೆ ಇನ್ನೂ ಎರಡು ಗಂಟೆಯ ಹೋತ್ತಿತ್ತು. ಆದ್ದರಿಂದ ನಾನೂ ಆರಾಮವಾಗಿ ಕೂತುಕೊಂಡು ಹೋಗಿಸೊಪ್ಪನ್ನು ಅಗೆಯುತ್ತಾ ಹರಬಿಕೊಚ್ಚುವುದಕ್ಕೆ ಮೊದಲು ಮಾಡಿದೆ. ಆಮಾತು ಈಮಾತು ಆಡುತ್ತಾ ಇದ್ದೆವು. ಅವನು ಹೇಳಿದ: ‘ನಿನಗೆ ಹಿತವನ್ನು ಬಯಸಿ ನಿನಗೊಂದು ಮಾತನ್ನು ಹೇಳುತ್ತೀನೆ. ಈ ಕೆಲಸ ಬಿಟ್ಟು ಬಿಟ್ಟು ಬೇರೆಯಾವುದಾದರೂ ಕೆಲಸಕ್ಕೆ ಸೇರಿಕೊಂಡಿರುವುದು. ಸಾಮಿರಿ ರೂಪಾಯಿ ಕೊಟ್ಟರೂ ಈ ಕೆಲಸಕ್ಕೆ ಬೇರೆ ಯಾರೂ ಬರುವುದಿಲ್ಲ. ಅದರಿಂದಲೇ ಸರಕಾರದವರು ನಿನ್ನನ್ನು ತಿಗೆದುಕೊಂಡಿರುವುದು.’

ಅಮೇಲೆ ಅವನು ಈ ಕತೆ ಹೇಳಿದ: ಅನೇಕ ವರ್ಷದ ಹಿಂದಿನ ಮಾತು. ಆಗತಾನೇ ಕಬ್ಜಿಣದ ಕಂಬಿಯನ್ನು ಹಾಕಿದ್ದರು. ಅದೇ ಮೊದಲನೆಯ ಸಲ ರೈಲು ಬಂಡಿ ಕಂಬಿಯ ಮೇಲೆ ಉರುಳುಳಿಕೊಂಡು ಈಕಡೆ ಬಂತು. ಇದೇ ಸ್ಥಳದಲ್ಲಿ ಒಂದು ಮಗು ಚಕ್ರದ ಕೆಳಗೆ ಸಿಕ್ಕಿ ಕೊಂಡು ಸತ್ತುಹೋಯಿತು. ರೈಲಿಗೆ ಮೊದಲನೆಯ ದಿನವೇ ಒಂದು

ಅಹುತಿಯಾಯಿತು. ನಿನ್ನ ಮನೆ ಇದೆಯಲ್ಲ, ಅದೇ ಸ್ಥಳದಲ್ಲಿ ಒಂದು ಗುಡಿಸಿಲಿತ್ತು. ಅದರಲ್ಲಿ ಒಬ್ಬ ಹೆಂಗಸು ವಾಸಮಾಡುತ್ತಿದ್ದಳು. ಸತ್ತು ಹೋದ ಮನು ಅವಶಯ. ಮನುವನ್ನು ಗುಡಿಸಿಲಲ್ಲೇ ಬಿಟ್ಟು ಕೆಲಸಕ್ಕೆ ಹೋಗಿ ಬರುತ್ತಿದ್ದುದು ಅವಳ ವಾಡಿಕೆ. ಮನು ಸಾಧಾರಣವಾಗಿ ಮನೆಯ ಪಕ್ಕದ ಬಯಲಿನಲ್ಲಿ ಆಟವಾಡುತ್ತಿತ್ತು. ನಮ್ಮ ಕಡೆ ರೈಲು ಬಂದಮೇಲೆ ಮೊದಲು ಬಲಿಯಾದುದೆಂದರೆ ಆ ಮನುವೇ. ತಾಯಿ ಕೆಲಸಕ್ಕೆ ಹೋಗಿದ್ದವರು ವಾಪಸು ಬಂದಳು. ಏನಾಗಿ ಹೋಯಿತೆಂಬು ದನ್ನ ನೋಡಿದಳು. ಹುಚ್ಚು ಹಿಡಿದುಬಿಟ್ಟಿತ್ತು ಅವಳಿಗೆ. ಸಿಕ್ಕಾಪಟ್ಟಿ ಕೂಗಾಡುಹತ್ತಿದಳು. ಆಗ ಯಾರಾದರೂ ಅವಳಿಗೆ ಸಮಾಧಾನ ಹೇಳಿ ಒಂದು ಒಳ್ಳೆಯ ಮಾತಾಡಿದ್ದರೆ ನೂರಾರು ಮಕ್ಕಳ ಪ್ರಾಣವನ್ನು ಕಾಪಾಡೆಬಹುದಾಗಿತ್ತು. ಅದರ ಬದಲು ಮನುವನ್ನೇ ಹಾಗೆ ಬಿಟ್ಟು ಬಿಟ್ಟು ತಿರುಗಾಲತಿಸ್ತಿಯ ಹಾಗೆ ಹೋರಟು ಹೋದೆ ಎಂದು ಕೆಲವರು ಗದರಿಸಿಕೊಂಡರು.....ಇದನ್ನು ಕೇಳಿ, “ಹೂ, ಹೂ, ನಿನ್ನ ಮನು ರೈಲಿಗೆ ಸಿಕ್ಕಿ ಸತ್ತಾಗ ಹೇಗಿರುತ್ತೋ ನೋಡಿ” ಎಂದು ಕೆರಿಕಿಕೊಂಡಳು ಅವರು. ಅಂದಿನಿಂದ ಗುಡಿಸಲಲ್ಲೇ ಕುಳಿತುಕೊಂಡು ಬೀದಿಯಲ್ಲಿ ಒಂದು ಹೋಗುವವರಿಗೇಲ್ಲ “ನಿಮ್ಮ ಮನುವೂ ರೈಲು ಚಕ್ರಕ್ಕೆ ಸಿಕ್ಕಿ ಸತ್ತು ಹೋಗಲಿ” ಎಂದು ಶಾಪಹಾಕುತ್ತಿದ್ದಳು. ಆದಾದ ಒಂದು ವಾರದ ಮೇಲೆ ರಾತ್ರಿ ಬಂಡಿಯ ಕೆಳಕ್ಕೆ ಬಿಡ್ಡ ಅವರು ಸತ್ತು ಹೋದಳು. ಪ್ರತಿ ವರ್ಷವೂ, ಈ ದಿನ ಬಂದರೆ ಸರಿ, ಹತ್ತಿರವಿರುವ ಯಾವ ಮನು ವನ್ನೂ ದರೂ ಹಿಡಿದುಕೊಂಡು ಅವರು ಚಕ್ರದ ಕೆಳಕ್ಕೆ ನೂಕಿಬಿಡುತ್ತಾಳೆ. ಎಷ್ಟೋ ವರ್ಷದಿಂದ ಇದೇ ರೀತಿ ಆಗುತ್ತಿದೆ. ಮಕ್ಕಳು ಯಾರೂ ಹತ್ತಿರ ವಿಲ್ಲದಿದ್ದರೆ ದೊಡ್ಡವರನ್ನೇ ದಬ್ಬಿಬಿಡುತ್ತಾಳೆ.”

ಸ್ವಾಮಿ, ಈ ಕತೆಯನ್ನು ಕೇಳಿದೆ. ಮೈಯಲ್ಲ ನಡುಗಿತು. ಆವತ್ತು ರಾತ್ರಿ ಹನ್ನೊಂದೂವರೆ ಗುಡ್ಡು ಬಂಡಿ ಬಂದಾಗ ನನ್ನ ಮೈಯಲ್ಲಿ ಬೆವರಿತು. ಕತ್ತಲಾದ ಮೇಲೆ ಅಲ್ಲಿ ಜನರ ಸುಳವೇ ಇರುವದಿಲ್ಲ ಸ್ವಾಮಿ. ಕೊನೆಮೊದಲೇ ಇಲ್ಲದೆ ಹಾದುಹೋಗಿರುವ ರೈಲುಕಂಬಿ ಬಿಟ್ಟದ ಹಾವಿ

ನಂತಹ ಕಾಣುತ್ತೇ. ಗೇಟಿನ ಮೇಲಿರುವ ಹೆಂಪು ದೀಪಗಳೇ ಅದರ ಕಣ್ಣ
ಗಳಂತೆ ತೋರುತ್ತೇ.

ಕತೆಯನ್ನು ನನ್ನ ಹೆಂಡತಿಗೆ ಹೇಳಿದೆ. ತಿನನ ಮೇಲೆ ಭಾರಹಾಕಿ
ಮಕ್ಕಳನ್ನು ಬಹಳ ಜೋವಾನವಾಗಿ ಕಾಪಾಡಿಕೊಳ್ಳುತ್ತಿದ್ದವು. ರೈಲು
ಬಂದಾಗಲೀಲ್ಲ, ಅವಳು ಮಕ್ಕಳನ್ನು ಅಸ್ತಿಕೋಂಡು ಬಲವಾಗಿ ಹಿಡಿದು
ಕೊಂಡಿರುತ್ತಿದ್ದಳು.

ಇದೇ ದಿನ ಆರುವರ್ಷಗಳ ಹಿಂದೆ ನನ್ನ ದೊಡ್ಡ ಹುಡುಗ ಹನ್ನೊಂ
ಮೂವರೆ ಗುಡ್ಡು ಗಾಡಿಗೆ ಸಿಕ್ಕಿ ಸತ್ತು ಹೋದ. ಇಬ್ಬರು ಹುಡುಗರೂ
ತಮ್ಮ ತಾಯಿಯ ಪಕ್ಕದಲ್ಲಿ ಮಲಗಿದ್ದರು. ಬಹಳ ಚಳಿ ಆವಶ್ಯಕ ರಾತ್ರಿ
ಕಗ್ಗತ್ತಲೇ. ನಾನು ಎದ್ದು ಮೈಸುತ್ತ ಬಲವಾಗಿ ಕಂಬಳಯನ್ನು ಹೊದ್ದು
ಕೊಂಡು ಚಳಿಗೆ ನಡುಗುತ್ತ ಕೈಮರವನ್ನು ಹಿಡಿದುಕೊಂಡು ನಿಂತಿದ್ದೇ.
ಭಾರವಾದ ಆ ಕರಿಯ ಗುಡ್ಡು ಬಂಡಿ ಗಡಗಡ ಎಂದು ಸದ್ದು ಮಾಡಿಕೊಂಡು
ಬಂತು. ಅದರ ಕೆಳಗೆ ನನ್ನ ಮಗ ಪ್ರಾಣಬಿಡುತ್ತಿರುವುದನ್ನು ನೋಡುತ್ತಿದ್ದೇ
ನೆಂಬುದು ನನಗೆ ತಿಳಿಯಲೇ ಇಲ್ಲ. ಕೊನೆಯ ವ್ಯಾಗನ್ನಿನ ಕೆಂಪು ದೀಪ
ಕಾಣುವವರಿಗೆ ನಿಂತಿದ್ದು, ಒಳಗೆ ಹೋಗಿ ಮಲಗಿಕೊಂಡೆ. “ಆಮ್ಮ
ಅಮ್ಮೆ” ಎಂಬ ಸದ್ದೊಂದನ್ನು ಕೇಳಿ ನನ್ನ ಹೆಂಡತಿ ಎದ್ದಳು. ಹುಡುಗನ
ಹಾಸಿಗೆ ಬರಿದಾಗಿತ್ತು. ಅವನಿಗಾಗಿ ಎಲ್ಲೆಲ್ಲೂ ಹುಡುಕಿದೆವು. ಕೆಳ
ಗಡೆಯೇ ಬಗ್ಗೆ ನೋಡುತ್ತ ರೈಲು ಕಂಬಿಯ ಪಕ್ಕದಲ್ಲೀ ನಡೆದುಕೊಂಡು
ಹೋದೆ. ನಾನೆಮ್ಮೆ ಸತ್ಯವಾಗಿ ಇಲ್ಲಿದೆ ನೋ ಅಸ್ಟೇ ಸತ್ಯವಾಗಿ, ಆಣ
ಯಿಟ್ಟು ಹೇಳುತ್ತೇನೇ ಸಾಮಾನ್ಯ, “ನಿನ್ನ ಮಗು ರೈಲಿಗೆ ಸಿಕ್ಕಿ ಸತ್ತಾಗ
ಹೇಗಿರುತ್ತೇ ನೋಡಿದೆಯಾ?” ಎಂದು ಯಾರೋ ವಿಕಾರವಾಗಿ ವಿಕಟ
ವಾಗಿ ಸುಡಿದುದು ನನಗೆ ಕೇಳಿಸಿತು.

ಈ ಹಾಳು ಶಾಕರಿ ಬಿಟ್ಟು ಬಿಡು, ಮತ್ತೆ ರೈಲು ಗೇಟಿನ ಕಡೆ
ತಿರುಗಿ ನೋಡುವುದೇ ಬೇಡ ಎಂದು ನನ್ನ ಹೆಂಡತಿ ಇಷ್ಟುಲ್ಲಿದೆ ಹೇಳ
ದಳು. ಅದರೆ ಅಮ್ಮೆ ಸುಲಭವಾಗಿ ತೀವ್ರಾನ ಮಾಡಿಬಿಡುವ ಹಾಗಿರ
ಲಿಲ್ಲ. ಕೊಪ್ಪಲಿನಲ್ಲಿ ಬಂದು ಮನೆ ವಾಡಿ ಹೆಂಡತಿಯನ್ನೂ ಎರಡನೆಯು
ಮಂಗುವನ್ನೂ ಅಲ್ಲಿಗೆ ಕಳುಹಿಸಿದೆ.

ರೈಲು ಗೇಟೆನ ಹತ್ತಿರದ ಮನೆಯಲ್ಲಿ ನಾನೋಬ್ಬನೇ ಇರುತ್ತಿದ್ದೆ. ರಾತ್ರಿಯ ಹೊತ್ತು ನಿದ್ದೆಯೇ ಹತ್ತುತ್ತಿರಲಿಲ್ಲ ಸ್ವಾಮಿ. ರಾತ್ರಿಯ ರೈಲನ್ನು ಎದುರುಗೊಳ್ಳುವುದಕ್ಕೆ ಹೋಡಾಗ ಮಕ್ಕಳು ಗೋಳಾಡಿದ ಸದ್ಗು, ಯಾರೋ ಮಾತಾಡಿದ ಸದ್ಗು ಎಲ್ಲವೂ ಕೇಳಿಸುತ್ತಿತ್ತು. ಇಪ್ಪತ್ತು ದೆವ್ಪಗಳು ಒಂದೇಸಲ ಓಡಿ ಬಂದು ಎಲ್ಲಿ ನನ್ನ ಚಾಗಿಲನ್ನು ತಟ್ಟುತ್ತ ವೆಯೋ ಎಂಬ ಭಯದಿಂದ ಸದಾ ಎದ್ದು ಶಾತಿರುತ್ತಿದ್ದೆ ರಾತ್ರಿಯೆಂಬು. ಒಂದಲ್ಲಿ ಒಂದು ರಾತ್ರಿ ಭಯಕ್ಕೇ ಸತ್ತು ಹೋಗುತ್ತೀನೆ ಎನಿಸುವುದು ಆಗಾಗ. ಅದರೆ ಒಂದು ಧೈರ್ಯ ಮಾತ್ರ ಇತ್ತು ನಮಗೆ—ಎರಡನೆಯ ಹುಡುಗ ಭದ್ರವಾಗಿದ್ದ ಕೊಪ್ಪಲಲ್ಲಿ. ರೈಲು ಕಂಬಿಯಿಂದ ದೂರದಲ್ಲಿ.

ಒಂದು ವರ್ಷದ ಕಾಲ ಏನೂ ಚಿಂತಿಯಿರಲ್ಲ.

ನನ್ನ ಹೆಂಡತಿಗೆ ತಿಂಗಳು ತುಂಬಿತ್ತು. ಏನೋ ಆಗಿ, ಆಸ್ತ್ರೀಗೆ ಸೇರಿಸಬೇಕಾಯಿತು. ಅವಳು ಆಸ್ತ್ರೀಯಲ್ಲಿದ್ದ ದರಿಂದ ಹುಡುಗನನ್ನು ನಾನೇ ನೋಡಿಕೊಳ್ಳಬೇಕಾಯಿತು.

ಹಗಲುಹೊತ್ತಿಲ್ಲ ಅವನನ್ನು ನನ್ನ ಹತ್ತಿರವೇ ಇಟ್ಟುಕೊಂಡಿದ್ದು, ರಾತ್ರಿಯಹೊತ್ತು ಕೊಪ್ಪಲು ಮನೆಗೆ ಕಳುಹಿಸಿಬಿಡುತ್ತಿದ್ದೆ. ಪಕ್ಕದ ಮನೆಯ ಹೆಂಗಸು ಅವನನ್ನು ನೋಡಿಕೊಳ್ಳುತ್ತಿದ್ದಳು. ಆ ಹೆಂಗಸಿಗೆ ಬತ್ತಿದ ಮಿಷನ್ಸ್‌ನಲ್ಲಿ ಕೆಲಸ. ಹಗಲು ಅ ವೇಳೆಗೇ ಹೋಗಿ, ಕತ್ತಲಾದ ಮೇಲೆ ಹಿಂದಿರುಗಿ ಬರುತ್ತಿದ್ದಳು. ಬರುವ ದಾರಿಯಲ್ಲಿ ನನ್ನ ಹತ್ತಿರ ದಿಂದ ಮಗುವನ್ನು ಕರೆದುಕೊಂಡು ಮನೆಗೆ ಹೋಗುತ್ತಿದ್ದಳು. ಹಗಲು ಹೊತ್ತು ಮಗುವನ್ನು ನನ್ನ ಹತ್ತಿರವೇ ಇಟ್ಟುಕೊಳ್ಳಬೇಕಾಗಿತ್ತು. ಬೇರೆ ದಿಕ್ಕೇ ಇರಲಿಲ್ಲ. ಸೂರ್ಯನ ಬೆಳಕಿರುವಾಗ ಈ ರೀತಿಯ ವಿನಯಕ್ಕೆಲ್ಲ ಯಾರೂ ಭಯಬೀಳುವುದಿಲ್ಲ. ಆದರೂ ಶಿವನಾಣಿ ಹೇಳುತ್ತೀನೆ, ಗೇಟನ್ನು ಮುಚ್ಚುವುದಕ್ಕೆ ಹೋಡಾಗಲ್ಲಿ ಮಗುವನ್ನು ಮನೆಯಲ್ಲಿ ಕೂಡಿ ಬಿಗ ರಾಕಿಕೊಳ್ಳುತ್ತಿದ್ದೆ.

ಇದೇ ದಿನ, ಐದು ವರ್ಷಗಳ ಹಿಂದೆ, ದೋಡ್ಡ ಸ್ವೇಷನ್ನಿನಿಂದ

ಸಾಯಂಕಾಲ ಐದು ಗಂಟೆಯ ಎಕ್ಕಾವೈಸ್ ಬಂಡಿ ಬರುವುದರಲ್ಲಿತ್ತು. ಹುಡುಗನನ್ನು ವಾಮೂಲಿನಂತೆ ಮನೆಯಲ್ಲಿ ಕೂಡಿ ಬೀಗಹಾಕಿಕೊಂಡು ಗೀಟು ಮುಚ್ಚುವುದಕ್ಕೆ ಬಂದೆ ಸಾಪ್ತವಿ. ರೈಲು ನನ್ನಿಂದ ಹತ್ತು ಗಜ ದೂರದಲ್ಲಿದೆಯೆನ್ನ ವಾಗ ನೋಡುತ್ತೇನೆ. ಮಗು ಮೆಟ್ಟಿಲ ಮೇಲೆ ನಿಂತಿದ್ದಾನೆ. ಮನೆಯ ಬೀಗದ ಕ್ರೆನ್ನ ಕ್ರೆಯಲ್ಲೇ ಇದೆ. ಹುಚ್ಚ ಹಿಡಿದವನಂತೆ ಕ್ರೆಯನ್ನ ಬೀಸಿ, ರೈಲನ್ನ ನಿಲ್ಲಿಸಬೇಕೆಂದು ಕೂಗಿಕೊಂಡು ಹುಡುಗನ ಕಡೆಗೆ ಹಿಡಿದೆ. ಆದರೆ ಹುಡುಗ ರೈಲಿನ ಕಡೆಗೆ ಹಾರಿದ. ಬ್ರೀಕು ಹಾಕಿದರು. ಆದರೆ ಹುಡುಗನ ಮೈ ಮೇಲೆ ನಿಂತಿತು ರೈಲು.

ನನ್ನ ಹೆಂಡತಿಗೆ ಸುದ್ದಿ ಮುಟ್ಟಿತು, ಹುಟ್ಟಿದ ಮಗು ಹೊಟ್ಟಿಯಲ್ಲೇ ಸತ್ತು ಹೊಗಿತ್ತು. ಅವಳೂ ತೀರಿಕೊಂಡಳು.

ಇನ್ನು ಆ ಸ್ಥಳದಲ್ಲಿರುವುದು ನನ್ನ ಕ್ರೆಯ್ಯಲ್ಲಾಗಲಿಲ್ಲ. ಯಾರು ನನಗೆ ಕೆಲಸ ಕೊಟ್ಟಿದ್ದರೋ ಅವರಿಗೇ ಅದನ್ನು ಕೊಟ್ಟು ಬಿಟ್ಟಿ. ಈಗ ಯಾರಾದರೂ ಒಂದು ಶಾಸನ್ನೊಂದು ಒಂದು ಹಿಡಿ ಅನ್ನ ವನ್ನೊಂದು ನನ್ನ ಕಡೆ ಎಸೆದರೆ ಅಪ್ಪೇ ಸಾಕು ನನಗೆ.

ಪ್ರತಿ ನಿತ್ಯನೂ ನಡುರಾತ್ಮಿಯಲ್ಲಿ ಆ ರೈಲು ಗೀಟಿಗೆ ಹೊಗಿ ನನ್ನ ಹೆಂಡತಿ ಮಕ್ಕಳನ್ನು ನೋಡಿಕೊಂಡು ಬರುತ್ತೇನೆ. ಆ ಹುಚ್ಚಿಯೂ ಆಗಾಗ ಬರುತ್ತಾಳೆ. ಏನೇನೇರೇ ಮಟಗುಟ್ಟಿತ್ತಾಳೆ. ಎಲ್ಲರ ಮುಖದೊಳಗೂ ಇಣಿಕಿ ನೋಡುತ್ತಾಳೆ. ಅವಳು ತುಂಬ ಸಾಧು. “ಅಯ್ಯೋ ಪಾಪ” ಎಂದರೆ ಸಾಕು ಕುರಿಮರಿಯಂತೆ ತಲೆ ತಗಿ ಸಿಕೊಂಡು ಹೊರಟು ಹೊಗುತ್ತಾಳೆ. ಆದರೆ ಈ ಒಂದು ದಿನ ಮಾತ್ರ ಅವಳು ಮಹಾ ಕಾಳಿಯ ಅವಶಾರವಾಗಿರುತ್ತಾಳೆ. ಅವಳನ್ನು ತಡೆಯುವುದು ಅಸಾಧ್ಯ....”

* * * *

ನನ್ನ ಮೈಯ್ಯಾಲಿ ಸ್ವಲ್ಪ ನಡುಕ ಹುಟ್ಟಿತು. ಕೊರೆಯುವಂಥ ಗಾಳಿ ಆಗತಾನೆ ಬೀಸಿದುದರಿಂದ ಹಾಗಾಗಿರಬಹುದು. ಆಗ ಹೊತ್ತಿಷ್ಟ್ಯೋ ನನಗೆ ತಿಳಿಯಲಿಲ್ಲ. ರಾತ್ರಿ ಎಂಟಿರಿಂದ ಹನ್ನೆರಡರವರಿಗೆ ಎವ್ವಾದರೂ

ಆಗಿರಬಹುದು ಎನ್ನು ವಹಾಗಿತ್ತು. ಈ ವೇಳಿಗೆ ಕೆರೆಯ ಉತ್ತರದ ಏರಿಯ ಮೇಲಿರುವ ಯಲವಾಲ ರಸ್ತೆಗೆ ಬಂದಿದ್ದೆ. ರಸ್ತೆಯು ಜನಶೂನ್ಯವಾಗಿತ್ತು.

ನನ್ನ ಸಂಗಡಿಗನು ನನ್ನ ಹಿಂದೆಯೇ ಬರುತ್ತಿದ್ದ. ಕತೆಯಲ್ಲಿ ಸ್ವಲ್ಪ ಭಾಗ ಹೇಳುವನು. ಬಹು ಶಾಲ ಸುಮೃನಿರುವನು. ಮತ್ತೆ ಕತೆ ಅರಂಭಿಸುವನು. ಕತೆ, ಮೌನ. ಕತೆ, ಮೌನ. ಈಗವನು ಅಂಥ ಮೌನವನ್ನು ತಾಳಿದ್ದನು. ನಾನೂ ಮಾತಿಲ್ಲದೆ ಅವನು ಹೇಳಿದ ಕತೆಯನ್ನು ಜೀರ್ಣಿಸಿಕೊಳ್ಳುತ್ತಿದೆ.

ಲೇಕಾವ್ಯಾ ಬಂಗಲೆಯಿಂದ ನೂರು ಗಜದ ದೂರದಲ್ಲಿ ರಸ್ತೆ ಡೊಂಕಾಗಿ ಬಳಸುತ್ತಿದಲ್ಲ, ಅಲ್ಲಿಗೆ ಬಂದಿದ್ದವು. “ಅಲ್ಲ, ಪ್ರತಿ ರಾತ್ರಿಯೂ ಹೊಗಿ ದೆವ್ವಗಳ ಕ್ಷಯಲ್ಲಿ ಮಾತನಾಡಿಕೊಂಡು ಬರುತ್ತೀಯಾ ?” ಎಂದೆ. ಉತ್ತರ ಏಯುವನೆಂದು ಶಾದು ನೋಡಿದೆ. ಉತ್ತರ ಬರಲಿಲ್ಲ. ಮತ್ತೊಮ್ಮೆ ಅದೇ ಪ್ರಶ್ನೆಯನ್ನು ಕೇಳಿ ತಿರುಗಿ ನೋಡಿದೆ. ನನ್ನ ಹಿಂದೆ ಯಾರೂ ಇರಲಿಲ್ಲ. ಒಂದು ನಿಮಿಷ ದಿಗ್ಭುಮೆಯಾಗಿ ನಿಂತೆ. ಆಮೇಲೆ ಬಂದೇ ಉಸಿರಿನಲ್ಲಿ ಓಡತೋಡಿದೆ. ಕೇವಲ ಅಧ್ಯ ಫಲಾಂಗ್ ದೂರದಲ್ಲೇ ಇದ್ದ ಲೇಕಾವ್ಯಾ ಬಂಗಲೆಯ ಬಳಿಗೆ ಬಂದೆ. ಅಲ್ಲಿ ಬೇಕಾದನ್ನು ಪ್ರಕಾಶಮಾನವಾದ ದೀಪಗಳಿಷ್ಟಿದ್ದವು. ಅಲ್ಲದೆ ಬಂದೂಕು ಹಿಡಿದೆ ಸಿಪಾಯಿ ಬೇರೆ ಬಾಗಿಲಲ್ಲಿ ನಿಂತಿದ್ದ . . . ನನ್ನ ಸಂಗಡಿಗ ಬರುತ್ತಾ ನೇನೋ ಎಂದು ಕೊಂಚೆ ಹೊತ್ತು ಅಲ್ಲಿ ನಿಂತು ರಸ್ತೆಯ ಕಡೆಯೇ ನೋಡುತ್ತಿದ್ದೆ. ಅವನ ಸುಳಿವೇ ಇರಲಿಲ್ಲ.

ಮನಿಗೆ ಹೋದಮೇಲೆ ನನಗೆ ಹೊಳೆಯಿತು : ಬಹುಶಃ ಯಲವಾಲ ರಸ್ತೆಯಿಂದ ಪಡವಾರಹಳ್ಳಿಗೆ ಹೋಗುವ ಅಡ್ಡರಸ್ತೆಯಲ್ಲಿ ಅವನು ಹೊರಟು ಹೊಗಿರಬಹುದು, ಅಥವಾ ರಸ್ತೆಯ ಪಕ್ಕದಲ್ಲಿದ್ದ ಭಾರಿಯ ಅರಳಿಯ ಮರದ ಕರಾಳವಾದ ನೇರಳಲ್ಲಿ ನಿಂತುಬಿಟ್ಟಿರಬಹುದು ಎಂಬುದಾಗಿ.

ಅಲದ ಮರದ ಕೆಳಗೆ

ಮೇಂಸಿಕಾಡಿನ ಮಡಿಲಲ್ಲಿ ಹುದುಗಿಕೊಂಡಿದ್ದ ಸೋಮುಲ ಗ್ರಾಮದ ಜನಸಂಖ್ಯೆ ಮುನ್ಮೂರಕ್ಕೆಂತ ಕಡಿಮೆಯಾಗಿತ್ತು. ಯಾವ ವಿಧದಲ್ಲಿ ಸೋಡಲಿ, ಗ್ರಾಮಸುಧಾರಕನ ಮನಸ್ಸು ಕುಗ್ಗಬೀಕು, ಹಾಗಿತ್ತು ಸೋಮುಲಹಳ್ಳಿಯ ನಟ್ಟನಡುವಿದ್ದ ಕೆರೆಯ ನೀರು ಅಡಿಗಿಗೆ, ಸ್ವಾನಕ್ಕೆ, ಎಮ್ಮೆ ತೊಳೆಯುವುದಕ್ಕೆ ಎಲ್ಲಕ್ಕೂ ಒದಗುತ್ತಿತ್ತು. ಆ ಕೆರೆಯನ್ನು ವ ಕೆರೆಯೆನ್ನು ವ ಬದಲು ಕೊಳಕು ನೀರಿನ ಕುಂಟಿ ಎಂದು ಕರೆದರೆ ಸರಿಯಾಗಿರುತ್ತಿತ್ತು. ಮಲೇರಿಯಾ, ಟೈಫಾಯಿಡ್, ಇನ್ಫ್ರಾ ಏನೇನು ರೋಗರುಜಿನಗ ಉವಯೋ ಅವಕ್ಕೆಲ್ಲ ಅದು ತವರುಮನೆ. ಗುಡಿಸಿಲುಗಳನ್ನು ಕಟ್ಟುವುದರಲ್ಲಿ ಒಪ್ಪುವಿರಲಿಲ್ಲ, ವಿನಾಯವಿರಲಿಲ್ಲ. ಬೀರಿಗಳು ಡೊಂಕುಡೊಂಕಾಗಿ ಹರಿದಾಡುತ್ತ ಒಂದನ್ನೊಂದು ಕೆವಿಚಿದಂತೆ ಕಾಣುತ್ತಿದ್ದುವು. ಉಂಟಾಗಿರುತ್ತಿರುವ ಗುಡಿಸಿಲುಗಳ ಹಿತ್ತಿಲಲ್ಲಿ ಹಸುರು ಬಣ್ಣ ದ ಪಾಚಿಕಟ್ಟಿದ ಕೊಚ್ಚೆ ನಿಂತಿತ್ತು.

ಹಾಗಿತ್ತು ಹಳ್ಳಿ. ಹಳ್ಳಿಯ ಜನ ಅಲ್ಲಿಯ ಕೊಳಕನ್ನು ಕಂಡರೂ ಲಕ್ಷ್ಯಕ್ಕೆ ತೆಗೆದುಕೊಳ್ಳಂಥ ಮಂದವುತ್ತಿಗಳಾಗಿದ್ದಿರಬಹುದು. ಆದರೆ ಹಳ್ಳಿಯ ಅಂದ ಚೆಂದದ ಕಡೆ ಗಮನ ಕೊಡಿದ್ದಿದ್ದಕ್ಕೆ ಈ ಜಡತ್ವಕ್ಕೆಂತ ಪ್ರಬಲವಾದ ಕಾರಣವಿನ್ನೊಂದಿತ್ತು. ಅವರು ಸದಾಕಾಲವೂ ಅನಂತವಾದ ಮಾಯೆಯೊಂದರಲ್ಲಿ ತಲ್ಲಿನರಾಗಿರುತ್ತಿದ್ದರು. ಆ ಮಾಯೆಯ ಕರ್ತಾರನ ಹೆಸರು ನಂಬಿಯೆಂದು. ಅವನಿಗೆ ಅರವತ್ತು ಎಪ್ಪತ್ತು ಪಯಸ್ಸಿರಬಹುದು. ಅಥವಾ ಎಂಬತ್ತೋ ನೂರ ಎಂಬತ್ತೋ? ಯಾರಿಗೆ ಗೊತ್ತು... ಹತ್ತಿರದ ಬಸ್‌ನಿಲ್ಲಾಣ ಹತ್ತು ಮೈಲಿ ದೂರದಲ್ಲಿತ್ತು. ಬಾಹ್ಯಪ್ರಪಂಚದ ಸಂಬಂಧದಿಂದ ದೂರದಲ್ಲಿದ್ದ ಆ ಸ್ಥಳದಲ್ಲಿ ಕಾಲದ ಅಳತೆಯು ನಮಗೆ ಪರಿಚಿತವಾದ ಪ್ರಮಾಣದಲ್ಲಿರಲಾರದು. ಪಯಸ್ಸೆಷ್ಟೆಂದು ನಂಬಿಯನ್ನು ಯಾರಾದರೂ ಕೇಳಿದರೆ ಹಿಂದೆಂದೋ ಒದಗಿದ್ದ ಕ್ಷಮಾನ

ನೊ೦, ಮುತ್ತಿಗಿಯನೊ೦ ನೇನಸಿಕೊಂಡು ಆಗ ತಾನು ನೆಲದಿಂದ ಎಷ್ಟೆ೰
ರವಿದ್ದೆನೆಂಬುದಾಗಿ ತೋರಿಸುವನು.

ಬರೆದ ಅಕ್ಷರ ಅವನ ಅರಿವನ್ನು ವಿಾರಿತ್ತು. ಈ ಅರ್ಥದಲ್ಲಿ ಅವನು
ನಿರ್ಕೂರುತ್ತಿದ್ದೆ.

ತಿಂಗಳಿಗೊಂದರಂತೆ ಅವನು ಮನಸ್ಸಿನಲ್ಲಿ ಒಂದು ಕತೆಯನ್ನು
ಕಟ್ಟುತ್ತಿದ್ದನು. ಪ್ರತಿ ಕತೆಯನ್ನು ಹೇಳುವುದಕ್ಕೂ ಹತ್ತು ದಿನ ಹಿಡಿ
ಯುತ್ತಿತ್ತು.

ಹಳ್ಳಿಯ ಕೊನೆಯಲ್ಲಿದ್ದ ಚಿಕ್ಕ ಗುಡಿಯೇ ಅವನ ಮನೆ. ಆ
ಗುಡಿಯ ಯಜಮಾನನೆಂದು ಹೇಗೆ ಆತ ಕರೆದುಕೊಳ್ಳಲು ಆರಂಭಿಸಿ
ದನೋ ಯಾರಿಗೂ ತಿಳಿಯಾದು. ಆದರೆ ಅನಾದಿ ಕಾಲದಿಂದ ಅವನು
ಅಲ್ಲಿಯೇ ಇದ್ದ. ಚಿಕ್ಕ ಕಟ್ಟಿಡ ಆ ಗುಡಿ. ಕೆಂಪು ಪಟ್ಟಿಗಳ ಗೋಡೆಗಳು.
ಗಭ್ರಗುಡಿಯಲ್ಲಿ ಕತ್ತಿಯ ವಿಗ್ರಹವೊಂದಿತ್ತು. ಗುಡಿಯ ಮುಂಭಾಗದಲ್ಲಿ,
ನಂಬಿ ವಾಸಿಸುತ್ತಿದ್ದನು. ಹಾಗೆ ನೋಡಿದರೆ, ಆತ ಎಲ್ಲ ಬೇಕಾದರೂ
ವಾಸಿಸಬಹುದಾಗಿತ್ತು. ಏಕೆಂದರೆ ತನ್ನ ದೆಂದು ಕರೆದುಕೊಳ್ಳುವಂಥದೇನೂ
ಇರಲಿಲ್ಲ ಅವನಿಗೆ. ಅವನಿಗಿದೆ ಏಕೆಂದರೆ ಸರ್ವಸ್ವವೆಂದರೆ, ಗುಡಿಯನ್ನು
ಗುಡಿಸುವುದಕ್ಕೆಂದು ಇಟ್ಟುಕೊಂಡಿದ್ದ ಮೋಟು ಪೂರಕೆಯೊಂದು, ಒಂದು
ಚತೀ ಪಂಚಿಗಳು, ಒಂದು ಅಂಗವಸ್ತು. ಗುಡಿಯ ಮುಂಭಾಗದಲ್ಲಿ ಈ
ಹಬ್ಬಿಕೊಂಡಿದ್ದ ಅಲದ ಮರದ ನೇರಳಲ್ಲಿ ಅವನು ದಿನದ ಬಹುಭಾಗವನ್ನು
ಕಳೆಯುತ್ತಿದ್ದ. ಹಸಿವಾದಾಗ ಯಾವ ಮನೆಯ ಮೇಲೆ ಆತನ ದೃಷ್ಟಿ
ಬೀಳುವುದೋ ಆ ಮನೆಗೆ ಸುಗ್ಗಿ, ಎಲ್ಲರೂಡನೆ ಭೋಜನ ಪಂಜತ್ತಿಯಲ್ಲಿ
ಕುಳಿತುಕೊಳ್ಳುವನು. ಅವನಿಗೆ ಹೊಸ ಬಟ್ಟಿಗಳು ಬೇಕಾದಾಗ ಹಳ್ಳಿ
ಯವರು ತಂದುಕೊಡುವರು. ಜತಗಾರರನ್ನು ಹುಡುಕಿಕೊಂಡು ಹೊಗೆ
ಬೇಕಾದ ಅಗತ್ಯವೇ ಇರಲಿಲ್ಲ. ಏಕೆಂದರೆ, ಆಲದ ನೇರಳೇ ಉರ ಚಾವಡಿ.
ಮುಂಜಾನೆಯಿಂದ ಮಧ್ಯರಾತ್ರಿಯವರಿಗೆ ಜನರೆಲ್ಲ ನಂಬಿಯನ್ನು ಮುದುಕಿ
ಕೊಂಡು ಒಂದು ಆತನ ಸುತ್ತ ಕುಳಿತುಕೊಳ್ಳುವರು. ಅವನಿಗೆ ಮನಸ್ಸು
ತಿರುಗಿದರೆ ಅವರ ಮಾತನ್ನು ಶಿವಿಯ ಮೇಲೆ ಹಾಕಿಕೊಳ್ಳುವನು.

ತಾನೂ ಒಂದೆರಡು ಕತೆಗಳನ್ನೂ ಅನುಭವದ ಮಾತನ್ನೂ ಹೇಳುವನು. ಹಾಗಿಲ್ಲದಿದ್ದರೆ, ಅವರ ಕಡೆ ಜಾಗುವೈಯಿಂದ ಸೋಡಿ, “ನಾನು ಯಾರೆಂದು ಕೊಂಡಿದ್ದೀರಿ? ಮುಂದಿನ ಹುಟ್ಟಿ ಮೆಯ ದಿನ ಕತೆಯಿಲ್ಲದೆ ಹೋದರೆ ನನ್ನನ್ನು ದೂಷಿಸಬೇಡಿ. ನಾನು ತವಸ್ಸು ಮಾಡದೆ ಹೋದರೆ ದೇವಿಯು ಕತೆ ಕೊಡುವಳಿ? ಕತೆಗಳೇನು ಗಾಳಿಯಲ್ಲಿ ಹಾರಾಡುತ್ತಿರುವವೆಂದು ಕೊಂಡಿದ್ದೀರೋ?” ಎಂದು ಕೇಳಿ, ಅರಣ್ಯದ ಅಂಚಿಗೆ ಹೊರಟುಹೋಗಿ ಮರಗಳನ್ನೇ ದಿಟ್ಟಿಸಿ ಸೋಡುತ್ತು ಕುಳಿತುಕೊಳ್ಳುವನು.

ಶುಕ್ರವಾರಗಳ ಸಂಜೀ ಹಳ್ಳಿಗೆ ಹಳ್ಳಿಯೇ ಗುಡಿಗೆ ಬರುವುದು, ಪೂಜೆ ಗಾಗಿ. ಅಗ ನಂಬಿ ಹತ್ತಾರು ಮಾತ್ರಿನ ಹಣತೆಗಳನ್ನು ಹೋತ್ತಿಸಿ ಗಭ್ರ ಗುಡಿಯ ಹೊರಗಿನ ಹೊಸಿಲಸುತ್ತು ಜೋಡಿಸುವನು. ಗುಡಿಯ ಹಿಂದೆ ಯಥೇಷ್ಟವಾಗಿ ಬೆಳೆದಿದ್ದ ಹೊಗಿಡೆಗಳಿಂದ ಬಣ್ಣ ಬಣ್ಣದ ಹೊಗಳನ್ನು ಕೊಯ್ದು ತಂದು ವಿಗ್ರಹವನ್ನು ಅಲಂಕರಿಸುವನು. ಅವನೇ ಅಚ್ಚಕ. ಹಳ್ಳಿಗರು ತಂದ ಹೂ ಹಣ್ಣಿಗಳನ್ನು ತಾನೇ ದೇವಿಗೆ ಒಸ್ಪಿಸುವನು

ಯಾವ ರಾತ್ರಿ ಹೇಳಲು ಒಂದು ಕತೆಯಿರುತ್ತಿತ್ತೊಂದು ಅಂತಹ ರಾತ್ರಿಗಳಲ್ಲಿ ಸಣ್ಣ ಹಣತೆಯೊಂದನ್ನು ಹೋತ್ತಿಸಿ ಆಲದ ಮರದ ಕಾಂಡದಲ್ಲಿದ್ದ ಪುಟ್ಟ ಪ್ರೌಟರೆಯಲ್ಲಿರುವನು. ಕೆಲಸ ಮುಗಿಸಿ ಮನಿಗೆ ಹಿಂದಿರುಗುವಾಗ ಗ್ರಾಮಸ್ಥರು ಆದನ್ನು ಗಮನಿಸಿ, ಮನಿಗೆ ಓಡಿ, ತಮ್ಮ ತಮ್ಮ ಹೆಂಡಿರಿಗೆ ಹೇಳುವರು; “ಬೇಗ, ಬೇಗ, ಉಟಪನ್ನು ಜಾಗ್ರತೆಯಾಗಿ ಮುಗಿಸಿ. ಕತೆಗಾರನು ಕರೆಯುತ್ತಿದ್ದಾನೆ” ಎಂಬುದಾಗಿ. ಪಕ್ಕದ ಬೆಟ್ಟದ ಹಿಂದುಗಡೆ ಯಿಂದ ಚಂಡ್ರನು ಮೇಲಕ್ಕೆಳುವ ವೇಳೆಗೆ ಗಂಡೆಸರು, ಹೆಂಗಸರು ಮಕ್ಕಳು ಆಲದ ಮರದಡಿಯಲ್ಲಿ ಸೇರುವರು. ಕತೆಗಾರ ಆಗಲೇ ಬಾರನು. ಗಭ್ರ ಗುಡಿಯಲ್ಲಿ ದೇವಿಯ ಮೂರ್ತಿಯ ಮುಂದೆ ಕಣ್ಣ ಮುಂಚೆ ಕೊಂಡು ಧ್ವನಿದಲ್ಲಿ ಮಗ್ನಾಗಿ ಕುಳಿತಿರುವನು. ಎಷ್ಟು ಹೊತ್ತು ಇಷ್ಟುವೇ ಅಪ್ಪು ಹೊತ್ತು ಹಾಗೆ ಕುಳಿದ್ದು, ಅನಂತರ ವಿಭೂತಿ ಕುಂಕುಮಗಳಿಂದ ಹೊಳೆಹೊಳೆಯುವ ಹಣೆಯೊಡನೆ ಹೊರಗೆ ಬಂದು ಗುಡಿಯ ಎದುರಿನ ಲಿಂದ್ ಕಲ್ಲುಮಂಟಪದಲ್ಲಿ ಮಂಡಿಸುವನು. ಕತೆಯನ್ನು ಮೊದಲು

ಮಾಡುತ್ತಿದ್ದು ಪ್ರಶ್ನೆಯೊಡನೆ. ಅತಿ ದೂರದಲ್ಲಿದ್ದ ಯಾವುದೋ ಅನಿದಿಷ್ಟವಾದ ಸ್ಥಳದ ಕಡೆ ತೋರುಬೆರಳನ್ನು ಆಡಿಸಿ, ಹೇಳುವನು. “ಒಂದು ಸಾವಿರ ವರ್ಷಗಳ ಹಿಂದೆ, ಈ ದಿಕ್ಕಿನಲ್ಲಿ, ಒಂದು ಹರಿದಾರಿಯ ದೂರದಲ್ಲಿ, ಏನಿತ್ತೀಂದು ನಿಮಗೆ ಗೊತ್ತೋ? ಈಗಿರುವಂತೆ ಕತ್ತಿಗಳು ಹೊರಳಾಡುವ ಕಸದ ಕುಪ್ಪೆಯಾಗಿರಲಿಲ್ಲ ಅಂದು. ಆಗ ಅದು ರಾಜಧಾನಿ ಯಾಗಿತ್ತು. ದೊರೆಯ ಹೇಸರು . . .” ದೊರೆಯು ದಶರಥನೋ, ವಿಕ್ರಮಾದಿತ್ಯನೋ, ಅಶೋಕನೋ, ಆಗ ಆ ಮುದುಕನ ಮನಸ್ಸಿಗೆ ಯಾರ ಹೇಸರು ಹೊಳೆಯುವುದೋ ಅವನಾಗಿರುತ್ತಿದ್ದ. ರಾಜಧಾನಿಯ ಹೇಸರು ಕಸಿಲವೋ ಕೃಧಾಪುರವೋ ಎನ್ನೋ ಒಂದು. ಹೀಗೆ ಆರಂಭಿಸಿ, ಒಂದು ಗಳಿಗೆಯೂ ನಿಲ್ಲಿಸದೆ, ತಡೆಬಡೆಯಿಲ್ಲದೆ, ಗಂಗಾ ಪ್ರವಾಹದಂತೆ ಮೂರು ಗಂಟಿಗಳ ಶಾಲ ಹೇಳುತ್ತ ಹೋಗುವನು. ಈ ವೇಳೆಗೆ ಅರಸನ ಅರಮನೆಯು ಇಟ್ಟಿಗೆ ಇಟ್ಟಿಗೆಯಾಗಿ ಎದ್ದಿರುತ್ತಿತ್ತು. ನೂರಾರು ಸಾವಿರಾರು ಸಾಮಂತ ರಾಜರು, ಮಂತ್ರಿಗಳು, ಪಂಡಿತರು, ಇವರಿಂದ ತುಂಬಿ ರಾಜಸಾಧಾನವು ಕಂಗೊಳಿಸುತ್ತಿತ್ತು. ಅರಮನೆಯ ಮತ್ತೊಂದು ಭಾಗದಲ್ಲಿ ಪ್ರಪಂಚದ ಎಲ್ಲ ಸಂಗಿರಿಗಳು ಸೇರಿ ಸುಮಧುರ ಗಾನ್ಯದಿಂದ ಕಣಾರ ನಂದವನ್ನು ಕೊಡುತ್ತಿರುವರು. ಆ ಹಾಡುಗಳನ್ನೆಲ್ಲ ಎದುರಿಗೆ ನೇರೆತ ಶ್ರವಕ ಸಮಾಹಕಶ್ವಾಗ್ರಿನಂಬಿ ಮತ್ತೆ ಯಾಡುವನು: ನೃಪಸೌಧದ ಗೋಡೆಗಳ ಮೇಲೆ ತೆಗುಲಾಹಾಕಿದ್ದ ಚಿತ್ರಗಳನ್ನೂ ಆಯುಧಗಳನ್ನೂ ಅಧಿನರು ಅರ್ಪಿಸಿದ ಕಪ್ಪಕಾಣಿಕೆಗಳನ್ನೂ ನಂಬಿ ಒಂದೊಂದಾಗಿ ಬಣ್ಣಿಸುವನು.....

ಮಹಾಕಾವ್ಯದ ಪ್ರಮಾಣದಲ್ಲಿರುತ್ತಿತ್ತು ನಂಬಿಯ ಕತೆಗಳ ಕಟ್ಟುವೀಕೆ. ವೊದಲ ದಿನ ಕತೆಯ ರಂಗ ಮಾತ್ರ ಸಿದ್ಧವಾಗಿರುತ್ತಿತ್ತು. ಯಾರು ಯಾರು ಕತೆಯಲ್ಲಿ ಬರುವರೋ ಏನಾಗುವುದೋ ಎಂಬ ಕಲ್ಪನೆಮಾಡಿ ಕೊಳ್ಳುವುದು ಸಹ ಯಾರಿಗೂ ಸಾಧ್ಯವಿರುತ್ತಿರಲಿಲ್ಲ. ಚೆಂದ್ರನು ಮೇಂಸಿ ಅರಣ್ಯದ ಮರಗಳ ಮರೆಯಲ್ಲಿ ಮಾಯವಾಗುವ ವೇಳೆಗೆ ನಂಬಿಯು “ಸ್ವೇಹಿತರೇ, ಇಂದಿಗೆ ಇಷ್ಟ, ಸಾಕೆಂದು ತಾಯಿ ಹೇಳುತ್ತಾಳೆ.” ಎಂದು ಹೇಳಿ, ತಟಕ್ಕನೆ ಎದ್ದು, ಒಳಗೆ ಹೋಗಿ, ಮಲಗಿ, ಗುಂಪಿನ ಗುಂಪಿನಿಂದ ಅಡಗುವುದಕ್ಕೆಂತ ಎಹೆನ್ನೋ ಮುಂಚೆಯೇ ನಿದ್ದೆ ಹೋಗಿಬಿಡುವನು.

ಎರಡು ಮೂರು ದಿನಗಳ ಮೇಲೆ ಮತ್ತೆ ಅಲದಮರದ ಗೂಡಿನಲ್ಲಿ ಹಣತೆ ಕಾಣಿಸಿಕೊಳ್ಳುವುದು. ಹೀಗೆ ಶುಕ್ಲಪಕ್ಷದ ಉದ್ದಕ್ಕೂ ಕಢಿ ಮುಂದುವರಿಯುವುದು. ದೊರೆಗಳು, ಸಾಹಸಿಗಳು, ಮಹಾ ವೀರರು, ನೀಂಜರು, ಅಪ್ಸರೆಯರು, ಮನುಷ್ಯ ರೂಪಧರಿಸಿದ ದೇವತೆಗಳು, ಸಂತರು, ಸಾಧುಗಳು, ಕಟ್ಟುಕರು, ಕೊಲೆನಾತಕರು ಒಬ್ಬರಾದಮೇಲೊಬ್ಬರು ಭುಜಕ್ಕೆಭುಜ ಉಜ್ಜಿಂಜಿ ಕೊಂಡು ಓಡಾಡುವರು ಅಲದಮರದ ಕೆಳಗೆ ಸ್ವಷ್ಟಿಸಲ್ಪಟ್ಟ ಈ ಲೋಕದಲ್ಲಿ. ರಮಣೀಯವಾದ ಲಯದಲ್ಲಿ ನಂಬಿಯ ದನಿಯು ಏರುವುದು ಇಳಿಯುವುದು. ಆ ವೇಳೆಯೂ ತಿಂಗಳಬೇಳಕೂ ಒಟ್ಟುಗೂಡಿ ನಂಬಿಯ ಯಶ್ವಿಂಜಿಯನ್ನು ಪೂರ್ಣಗೊಳಿಸುತ್ತಿದ್ದುವು. ನಂಬಿ ನಕ್ಕಾಗ ಹಳ್ಳಿಗರೂ ನಗುವರು. ಅವನೊಡನೆ ತಾವೂ ಅಳುವರಃ. ಕಥಾನಾಯಕರನ್ನು ಮೇಚ್ಚುವರು, ಶೂರರನ್ನು ಹೊಗಳುವರು, ನೀಂಜರನ್ನು ತೆಗಳು ವರು, ಒಳಸಂಚು ನಡೆಸಿದವನಿಗೆ ಮೊದಲಲ್ಲಿ ಜಯ ದೊರೆತರೆ ನಿಟ್ಟುಸಿರಿ ದೇವರು, ಕಢಿಯು ಸುಖವಾಗಿ ಮಂಗಳದಲ್ಲಿ ಮುಕ್ತಾಯಗೊಳ್ಳಲಿಂದು ದೇವರಿಗೆ ಕೃಮುಗಿದು ಮೊರೆಯಿಡುವರು.....

ಕಢಿ ಮುಗಿದ ಕಡೆಯ ದಿನ, ಸೇರಿದ್ದ ವರೆಲ್ಲರೂ ಗಭೇಗುಡಿಯ ಬಳಕೊಣಿ ದೇವಿಯ ಮುಂದೆ ಅಡ್ಡಬೀಳುವರು.....

ಮುಂದಿನ ಚಂದ್ರನು ಬೆಟ್ಟಿದ ಬೆನ್ನು ಹಿಂದಿಸ್ತೀಂದ ಇಣಿಕೆನೋಡುವ ವೇಳೆಗೆ ನಂಬಿ ಮತ್ತೊಂದು ಕತೆಯೊಡನೆ ಸಿದ್ಧವಾಗಿರುವನು. ಒಂದು ಕತೆಯನ್ನು ಹೋಲುವ ಮತ್ತೊಂದು ಕತೆಯನ್ನು ಹೇಳಿದುದಿಲ್ಲ ಆವನು. ಒಬ್ಬ ವ್ಯಕ್ತಿಯಂತೆ ಇನ್ನೊಬ್ಬನನ್ನು ತಂದುದಿಲ್ಲ. ಒಂದು ಸನ್ನಿಹಿತದಂಥ ಮತ್ತೊಂದು ಸನ್ನಿಹಿತವನ್ನು ಕಲ್ಪಿಸಿದುದಿಲ್ಲ. ಹಳ್ಳಿಯವರಿಗೆಲ್ಲ ನಂಬಿ ಯೊಂದರೆ ಒಂದು ಬಗೆಯ ಪವಾಡವೆಂಬ ನಂಬಿಕೆ. ಆತ ಹೇಳಿದ ಜಾಣ್ಣಿಯ ಮಾತನ್ನು ತಮ್ಮ ತನ್ನ ಸಂಭಾಷಣೆಯಲ್ಲಿ ಉದಹರಿಸುವರು. ಮತ್ತೊಬ್ಬ ವಿಧದಲ್ಲಾ ಅವರ ಬಾಳು ಎಷ್ಟೇಕಷ್ಟದಿಂದ ಕೂಡಿದ್ದರೂ, ಎಷ್ಟೇ ಅನಾಕರ್ಣಿಯವಾಗಿದ್ದರೂ, ಈ ಒಂದರಿಂದ ಅವರು ಯಾವುದೋ ಉನ್ನತವಾದ ಮಟ್ಟಿದಲ್ಲಿ ಜೀವಿಸಿರುತ್ತಿದ್ದರು.

ಈ ೧೯ ವರ್ಷಗಳ್ಬಿಲೀ ನಡೆದಿತ್ತು. ಒಂದು ದಿನ ಅವನು ಹಣಕೈಯನ್ನು ಹೆಚ್ಚಿ ಮರದಲ್ಲಿಟ್ಟನು. ಜನ ಬಂದರು. ಮುದುಕನು ತನ್ನ ಪೀಠವನ್ನೇ ೧೯ ಕತೆಯನ್ನು ಆರಂಭಿಸಿದನು. “.....ವಿಕ್ರಮಾದಿತ್ಯ ಚಕ್ರವರ್ತಿ ರಾಜ್ಯಭಾರವನ್ನೇ ಸಗುತ್ತಿದ್ದ ಕಾಲದಲ್ಲಿ, ಆತನ ಮಂತ್ರಿಯ ಹೆಸರು.....” ವಾಕ್ಯ ಅಲ್ಲಿಗೇ ನಿಂತುಹೋಯಿತು. ಮುಂದುವರಿಯುವುದಕ್ಕೆ ಸಾಧ್ಯವಾಗಲಿಲ್ಲ. ಮಾತು ಬತ್ತಿಹೋದಹಾಗಾಯಿತು. ಮತ್ತೆ ಹೋಸದಾಗಿ ಆರಂಭಿಸಿದ. “ಒಂದಾನೊಂದು ಕಾಲದಲ್ಲಿ.....ಒಂದಾನೊಂದು ಕಾಲದಲ್ಲಿ.”ಇದನ್ನೇ ಮತ್ತೆ ಹೇಳಿದ ಆ ಮೇಲೆ ತನಗೊಬ್ಬನಿಗೇ ಕೇಳುವಹಾಗೆ ಏನೋ ಹೇಳಿಕೊಂಡ. ಶಬ್ದಸಂಪತ್ತಿಯೇ ಉಡುಗಿಹೋಯಿತು. ಸಂಕಟದ ದನಿಯಲ್ಲಿ “ಅಯ್ಯೋ ನನಗೇನು ಬಂತು?” ಎಂದು ಕೇಳಿ. “ಓ ತಾಯೇ, ಮಹಾ ಮಾತೆಯೇ ನಾನೇಕೆ ಮುಗ್ರಿಸುತ್ತಿದ್ದೇನೇ? ಏಕೆ ತಡವರಿಸುತ್ತಿದ್ದೇನೇ? ಕತೆ ನನಗೆ ಗೊತ್ತು. ಒಂದು ಕ್ಷಣದ ಹಿಂದೆ ಕತೆಯೆಲ್ಲ ನನ್ನ ಕಣ ಮುಂದಿತ್ತು. ಯಾವುದರ ವಿಷಯವಾಗಿತ್ತು ಆದು? ನನಗೇನಾಗಿದ್ದೋ ನನಗೇ ಗೊತ್ತಿಲ್ಲವಲ್ಲಾ!” ಅವನ ಯಾತನೆಯನ್ನು ಕೆಂಡು ಜನ “ನಿನಗೆ ಯಾವಾಗ ಸ್ವಾತ್ಮ ಬರುತ್ತದೋ ಆಗಹೇಳು. ಬಹುಶಃನೀನು ತುಂಬ ದಣಿದರಬೇಕು” ಎಂದರು.

“ಬಾಯಿ ಮುಚ್ಚಿ! ನಾನೇನು ಸೋತುಹೋಗಿದ್ದೇನೋ? ಒಂದುನಿಮಿಷ ತಡೆಯಿರಿ. ಕತೆಯನ್ನು ಹೇಳುತ್ತೇನೇ” ಎಂದು ಕೂಗಿಕೊಂಡ. ಉತ್ಸುಕತೆಯಿಂದ ಕೂಡಿದ ಅನೇಕ ಮುಖಗಳು ಅವನ ಕಡೆಯೇ ಸೋಡಿದುವು. “ನನ್ನ ಕಡೆ ಸೋಡಬೇಡಿ” ಎಂದವನು ಅರಚಿಕೊಂಡ. ಯಾರೋ ಒಬ್ಬರು ಅವನಿಗೆ ಒಂದು ಬಟ್ಟಲು ಹಾಲು ತಂದುಕೊಟ್ಟರು. ಜನ ತಾಳ್ಳೆಯಿಂದ ಕಾಯ್ದರು. ಇದು ಹೊಸ ಅನುಭವ. ಕೆಲವರು ತಮ್ಮ ಸಹಾನುಭೂತಿಯನ್ನು ಗಟ್ಟಿಯಾಗಿಯೇ ಹೇಳಿದರು. ಕೆಲವರು ತಮ್ಮ ತಮ್ಮಲೇ ಮಾತನಾಡಿಕೊಳ್ಳ ತೋಡಿಗಿರು. ಗುಂಪಿನ ಅಂಚಿನಲ್ಲಿ ಕುಳಿತ್ತಿದ್ದವರು ಸದ್ಗುಲಿದೆ ಜಾರಿಕೊಂಡರು. ಕ್ರಮೇಣ, ಮಧ್ಯರಾತ್ರಿಯಾದಂತೆ, ಮಿಕ್ಕನರೂ ಅವರ ಹಾದಿಯನ್ನೇ ಹಿಡಿದರು. ನಂಬಿಯು

ನೆಲದಕಡೆಯೇ ನೋಡುತ್ತಿದ್ದು. ಚೆಂತಿಯಿಂದ ಕೊರಳು ಬಗ್ಗಿತ್ತು. ಆ ದಿನ ಅದೇ ಹೊದಲು ತನಗೆ ಮುಪ್ಪು ಬಂತೆಂದು ಅವನಿಗೆ ಅರಿವಾಯಿತು. ತನ್ನ ವಿಚಾರಕ್ಕೆಯನ್ನು ಹತೋಟಿಯಲ್ಲಿಟ್ಟುಕೊಳ್ಳುವ ಶಕ್ತಿಯನ್ನೂ, ಮನಸ್ಸಿನಲ್ಲಿದ್ದ ದನ್ನು ಅಚ್ಚುಕೊಂಡಿ ತಿಳಿಸುವ ಸಾಮಧ್ಯವನ್ನೂ ಮತ್ತೆ ಎಂದೆಂದಿಗೂ ಪಡೆಯಲು ಸಾಧ್ಯವಾಗುವುದಿಲ್ಲವೆಂದು ಅವನಿಗೆ ಮಂದಟ್ಟಾಯಿತು. ಕತ್ತಿತ್ತಿದ. ಕಮ್ಮಾರ ಮರಿಯಣ್ಣನೊಬ್ಬನ ಹೊರತು ಮಿಕ್ಕನ ರೆಲ್ಲ ಹೊರಟುಹೋಗಿದ್ದರು. “ಮರಿ, ನೀನೂ ಏಕೆ ಹೊರಟುಹೋಗಲಿಲ್ಲ?”

ಮಿಕ್ಕವರಿಗಾಗಿ ಮರಿ ಕ್ಕಮೆ ಬೇಡಿದ. “ನಿನಗೆ ತೊಂದರೆ ಕೊಡಬಾ ರದೆಂಬುದಾಗಿ ಅವರು ಹೊರಟುಹೋದರು ಅಷ್ಟೇ.”

ನಂಬಿ ಎದ್ದು ನಿಂತ. “ನೀ ಹೇಳಿದುದು ದಿಟ್ಟ. ನಾಳಿ ಸರಿ ಹೋಗುತ್ತದೆ. ವಯಸ್ಸು, ವಯಸ್ಸು. ನನ್ನ ವಯಸ್ಸೆನ್ನು? ಇದ್ದಕ್ಕೆದ್ದಂತೆ ಕವಿದುಕೊಂಡಿತು ಮುಪ್ಪು.” ನಂಬಿ ತನ್ನ ತಲೆಯ ಕಡೆ ತೋರಿಸಿ, “ಇದು ಹೇಳುತ್ತದೆ ‘ದಡ್ಡಾ, ಇನ್ನು ಮುಂದೆ ನಾನು ನಿನ್ನ ದಾಸನಾಗಿ ಇರುತ್ತೇನೆಂದು ತಿಳಿಯಬೇಡ. ನೀನು ನನ್ನ ದಾಸನಾಗುತ್ತೀರೆಯೇ ಇನ್ನು ಮೇಲೆ,’ ಎಂದು. ಶುದ್ಧ ದೊರ್ಕೆ ಈ ತಲೆ. ವಿಧೇಯತೆಯನ್ನು ಬಿಟ್ಟು ಬಿಟ್ಟುದೆ.” ಎಂದನು.

ಮತ್ತೆ ಮಾರನೆಯ ದಿನ ಹಣತೆ ಹೊತ್ತಿಸಿಟ್ಟುನು. ಎಂದಿನಂತೆ ಜನ ಬಂದು ಸೇರಿದರು ಅಲದ ಮರದ ಅಡಿಯಲ್ಲಿ. ನಂಬಿ ದಿನವನ್ನೇಲ್ಲಿ ಘ್ರಾನದಲ್ಲೇ ಕಳೆದಿದ್ದನು. ತನ್ನನ್ನು ತ್ಯಜಿಸಕೂಡದೆಂದು ದೇವಿಯನ್ನು ವಿಶೇಷ ಭಕ್ತಿಯಿಂದ ಬೇಡಿಕೊಂಡಿದ್ದನು. ಕಡೆಯನ್ನು ಆರಂಭಿಸಿ, ಒಂದು ಗಂಟೆಯ ಕಾಲ ಯಾವ ವಿಷ್ಣುವೂ ಇಲ್ಲದೆ ಕತೆ ಹೇಳಿದ. ದೊಡ್ಡ ದೊಂದು ಹೊರಿಯನ್ನು ಳಿಸಿದಂತಾಯಿತು ಆತನಿಗೆ. ಕಡೆಯನ್ನು ಕೊಂಚ ಹೊತ್ತು ನಿಲ್ಲಿಸಿ “ಗೆಳೆಯರೆ, ತಾಯಿಗೆ ಯಾವಾಗಲೂ ಬಹಳ ಕರುಣೆ. ನನಗೆ ನಿನ್ನ ಯಿಂದ ಹುಶ್ಚಭಯ ಬಂದುಬಿಟ್ಟು” ಎಂದು ಹೇಳಿ ಕಡೆಯನ್ನು ಮುಂದುವರಿಸಿದನು. ಇದಾದ ಕೆಲವು ನಿಮಿಷಗಳಲ್ಲಿ ಇದ್ದ ಕ್ಕೆಷ್ಟೆಂತೆ ಅವನ ಮನಸ್ಸು ಬಂದಾಗಿ ಹೋಯಿತು. ಎಷ್ಟೆಷ್ಟೋ ಶ್ರಮ

ಪಟ್ಟನು. “ಆಮೇಲೆ . . . ಆಮೇಲೆ . . . ಆಮೇಲೆನಾಯಿತು?” . . . ಒದ್ದಾಡಿದನು. ಆಮೇಲೆ ಅರ್ಥ ಗಂಟಿಯ ಕಾಲ ಮೌನ ಧರಿಸಿದನು. ಸೇರಿದ್ದ ಜನ ತುಟಿಟಕ್ಕೆನ್ನುಡಿ ಎದ್ದು ಮನಿಗೆ ಹೊರಟು ಹೋದರು. ಹಗಲು ಜಾವ ಕೋಳಿ ಕೂಗುವವರಿಗೆ ಮುದುಕ ಕಲ್ಲಿನ ಮೇಲೆ ಚಿಂತಾಮಗ್ನನಾಗಿ ಕುಳಿತ್ತಿದ್ದನು. “ಅವರನ್ನು ಆಕ್ಷೇಪಿಸುವುದು ಸರಿಯಲ್ಲ. ರಾತ್ರಿಯಲ್ಲಿ ಕುಳಿತು ಕಣ್ಣಿಜ್ಞಕೊಳ್ಳುತ್ತಿರಬಲ್ಲರೆ ಅವರು?” ಎಂದು ತನ್ನ ಪ್ರಕ್ಕೆ ತಾನೇ ಮಲಗಿಕೊಂಡನು. ಎರಡು ದಿನದ ಮೇಲೆ ಕತೆಯ ಮತ್ತೊಂದು ಕಂತನ್ನು ಸಲ್ಲಿಸಿದ. ಆದರೆ ಆ ದಿನವೂ ಕೆಲವು ನಿಮಿಷಗಳಲ್ಲಿ ಅವನ ಬಾಯಿ ಕಟ್ಟಿ ಹೋಯಿತು. ಕ್ರಮೇಣ ಸೇರುತ್ತಿದ್ದ ವರ ಸಂಖ್ಯೆ ಇಲ್ಲದು ಹೋಯಿತು. ಹಣತೆಯ ಕಡೆ ಜನರ ದೃಷ್ಟಿ ಮೊದಲಿಗಂತ ಕಡಿಮೆಯಾಗಿ ಹೊರಳುತ್ತಿತ್ತು. ಬರುವವರೂ ದಾಕ್ಷಿಣ್ಯ ಶಾಗಿ ಬರುತ್ತಿದ್ದರು. ಈ ಹೋರಾಟವನ್ನು ಮುಂದುವರಿಸಿ ಫಲವಿಲ್ಲ ವೆಂಬುದನ್ನು ನಂಬಿ ಕಂಡುಕೊಂಡನು. ಕತೆಯನ್ನು ಅತಿ ಜಾಗ್ರತ್ತೆಯಾಗಿ ಅರ್ಥಮಾರ್ಥದಲ್ಲಿಯೇ ಕೊನೆಗಾಣಿಸಿದನು.

ಏನಾಗುತ್ತಿತ್ತೆಂಬುದರ ಆರಿವು ಅವನಿಗುಂಟಾಯಿತು. ತನ್ನ ಅವಜಯದ ಕೂರಗಿಸಿಂದ ಮನಸ್ಸಿಗೆ ಬಹಳ ಕಿಂಕೃತಿಯೂ ಆಯಿತು. “ಹಿಂದೆಯೇ ನನಗೆ ಸಾಮೇಧಗಿದ್ದರೆ ಬಹಳ ಚೆನ್ನಾಗಿ ಇರುತ್ತಿತ್ತು. ಇನ್ನೂ ಸಂತೋಷವಾಗಿರಬಹುದಾಗಿತ್ತು.” ಎಂದು ತನಗೆ ತಾನೇ ಹೇಳಿ ಕೊಂಡನು. “ತಾಯೇ . . . ನನ್ನ ನಾಲಗೆಯನ್ನೇಕೆ ಕಸಿದುಕೊಂಡೆ? . . .” ಎಂದು ಮೊರೆಯಿಟ್ಟುನು. ಗರ್ಭಗುಡಿಯೊಳಗೆ ಸೇರಿಕೊಂಡು ಅಚಲವಾಗಿ ಕುಳಿತು ತದೇಕಢಾಜನದಲ್ಲಿ ದಿನದ ಬಹುಭಾಗವನ್ನು ಕಳೆಯ ತೋಡಿದನು. ಅನ್ನ ನೀರು ಬೇಕಿರಲ್ಲ.

ಮಾರನೆಯ ದಿನ ಚಂದ್ರಬೆಟ್ಟಿದ ಮೇಲೆ ಕಾಣಿಸಿಕೊಂಡಾಗ ನಂಬಿ ಮತ್ತೆ ಹಣತೆಯನ್ನು ಹಚ್ಚಿದನು. ಹಳ್ಳಿಗರು ಕೆಲಸದಿಂದ ಹಿಂದಿರುಗುವಾಗ ದೀಪವನ್ನು ನೋಡಿದರು. ಆದರೆ ಬೆರಳು ಮಡಿಸಿ ಇಣಿಸುವಷ್ಟೇ ಜನ ಬಂದಿದ್ದರು ಆ ರಾತ್ರಿ. “ಮಿಕ್ಕವರೆಲ್ಲ? ಕಾದು ನೋಡೋಣ

ಎಂದನು ಮುದುಕ. ಕಾಯ್ದು ನೋಡಿಯಾಯಿತು. ಚಂದ್ರ ಮೇಲಕ್ಕೆ ಬಂದನು. ಸೇರಿದ್ದವರು ಬಹಳ ಸಹನೆಯಿಂದ ತಡೆದುಕೊಂಡಿದ್ದರು. ಆ ಮೇಲೆ ಮುದುಕ ಹೇಳಿದನು. “ಇಂದು ನಾನು ಕತೆ ಹೇಳುವುದಿಲ್ಲ. ನಾಕೆಯೂ ಹೇಳುವುದಿಲ್ಲ, ಹಲ್ಲಿಯವರೆಲ್ಲ ಬಾರದಿದ್ದರೆ. ಎಲ್ಲರೂ ಬಂದೇ ತೀರಬೇಕು. ಅತಿ ಪ್ರಚಂಡವಾದ ಕತೆ ಅದು. ಪ್ರತಿಯೊಬ್ಬರೂ ಕೇಳಲೇ ಬೇಕು.” ಮಾರನೆಯ ದಿನ, ಹಲ್ಲಿಯ ದೊಡ್ಡ ಬೀದಿಯಲ್ಲ, “ಅತ್ಯಧಿಕ ವಾದ ಕತೆಯನ್ನ ಈ ರಾತ್ರಿ ಹೇಳುವವನಾಗಿದ್ದೇನೇ. ಎಲ್ಲರೂ ಬಸ್ತಿ, ತಪ್ಪಬೇಡಿ” ಎಂಬುದಾಗಿ ಕೂಗಿಕೊಂಡು ಹೊರಟೆ. ಈ ಸ್ವಂತ ಪ್ರಾರ್ಥನೆ ವಿಶೇಷ ಪರಿಣಾಮಕಾರಿಯಾಗಿತ್ತು. ರಾತ್ರಿ ಅಲದವುರದು ಕೆಳಗೆ ಭಾರಿಯ ಗುಂಪು ಸೇರಿತು. ಕತೆಗಾರ ತನ್ನ ಶಕ್ತಿಯನ್ನ ಮತ್ತೆ ಪಡೆದು ಕೊಂಡನೆಂದು ಅವರೆಲ್ಲರಿಗೂ ಆನಂದವಾಗಿತ್ತು. ಎಲ್ಲರೂ ಕುಳಿತುಕೊಂಡ ಮೇಲೆ ನಂಬಿಯು ಗುಡಿಯಿಂದ ಹೊರಗೆ ಬಂದು ಎಲ್ಲರಿಗೂ ಕೇಳುವಂತೆ ಹೇಳಿದನು: “ವರಗಳನ್ನ ಕೊಡುವವರು ತಾಯಿ. ಅವನ್ನು ಹಿಂದಕ್ಕೆ ಪಡೆದುಕೊಳ್ಳುವವರೂ ತಾಯಿ. ನಂಬಿಯು ಬರಿಯ ಬೆಪ್ಪ. ತಾಯಿಗೇ ನಾದರೂ ಹೇಳಬೇಕೆನ್ನಿಸಿದರೆ ನಂಬಿಯು ಮಾತನಾಡುವನು. ಅವರು ಏನನ್ನೂ ಹೇಳಬಿಯಸಿದ್ದರೆ ಅವನಿಗೆ ಮೂಕತನ ಬಡಿದುಕೊಳ್ಳುವುದು. ಸುಗಂಥ ಹೊದಮೇಲೆ ಜಾಜಿಯ ಹೂವಿದ್ದೇನು ಫಲ? ಎಣ್ಣೆಯೆಲ್ಲ ಸುರಿದುಹೊದಮೇಲೆ ಹಣತೆಯಿದ್ದೇನು ಫಲ? ದೇವಿಯ ಮಹಿಮೆ ಅಪಾರವಾದಾದು ಈ ಭೂಮಿಯಲ್ಲಿ ನಾನು ಆಡುವ ಕಡೆಯ ವಾತುಗಳಿವು. ಇದೇ ನನ್ನ ಅತ್ಯಧಿಕ ವಾದ ಕತೆ.” . . . ಎದ್ದು ಗುಡಿ ಯೋಳಕ್ಕೆ ಹೊರಟುಹೋದನು ನಂಬಿ. ಅವನು ಹೇಳಿದುದರ ಅರ್ಥ ಜನರಿಗೆ ತಿಳಿಯಲಿಲ್ಲ. ಅವರಿಗೆ ಬೇಸರವಾಗುವವರೆಗೂ ಅಲ್ಲಿಯೇ ಕುಳಿತಿದ್ದರು. ಆಮೇಲೆ ಕೆಲವರೆದ್ದು ಗಭರ್ಗಸುಡಿಯೋಳಗೆ ಇಣಿಕಿ ನೋಡಿದರು. ಕತೆ ಗಾರನು ಕಣ್ಣ ಮುಚ್ಚಿಕೊಂಡು ಕುಳಿತಿದ್ದನು. “ಕತೆ ಹೇಳುವುದಿಲ್ಲವೇ?” ಎಂದು ಕೇಳಿದರು. ಆತ ಕಣ್ಣ ತೆರೆದು ಸುತ್ತಲೂ ನೋಡಿ ತಲೆಯಲ್ಲಾಡಿ ಸಿದನು. ತನ್ನ ಕಡೆಯ ಮಾತುಗಳನ್ನಾಡಿ ಆಗಿಹೋಯಿತೆಂದು ಸಂಜ್ಞೆಗಳ ಮೂಲಕ ಹೋರಿಸಿದನು.

ಹಸಿವು ಕೊರಿದರೆ ಯಾವುದಾದರೂ ಮನೆಯೋಳಗೆ ಪ್ರವೇಶಿಸಿ
ಮಾನದಲ್ಲಿ ಉಟ್ಟಿಮಾಡುವನು. ತಿಂದ ತಕ್ಕಣ ಹೊರಟುಬಿಡುವನು.
ಇದಿಷ್ಟನ್ನು ಬಿಟ್ಟು ನಂಬಿಯು ಮಾನವಕುಲದಿಂದ ಬೇರೀನನ್ನೂ ನಿರೀಕ್ಷಿಸ
ಲಿಲ್ಲ. ಆತನ ಜೀವಮಾನದ ವಿಕ್ಷ್ಯಾಭಾಗವೆಲ್ಲ ಒಂದು ದೀಪ್ರವಾದ
ನೀರವತೆಯಾಗಿತ್ತು.

DODU AND OTHER STORIES

OPINIONS

" . . . One takes up this book with expectation they deal with varying themes . . . Some deal with children, some with unusual characters, others with the weird, and some glance at peculiarities in our social setting, but there is a refreshing variety in the subject matter and a sense of artistic adequacy throughout. . . . "

Masti Venkatesa Iyengar in TRIVENI.

" Mr. Narayan is a keen and critical observer of life. We leave the book with an impression of having both seen through life and heard its deeper accents."

V. M. Inamdar in ARYAN PATH.

" It is a perfect bedside book

TWENTIETH CENTURY.

" The blend of tragedy, humour, and irony, reaches almost uncanny perfection in the stories."

THE MAIL

